

ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ

ಡಾ. ಕಾ. ವೆಂ. ಶ್ರೀನಿವಾಸಮಾತ್ರಿಕ



ಬಿ.ಎಂ.ಶ್ರೀ ಸ್ವಾರಕ ಪ್ರತಿಪಾದನ
ಎಂ.ವಿ.ಸಿ. ಸಾಂಕೇತಿಕ ಸಂಶೋಧನ ಕೇಂದ್ರ
3ನೇಯ ಮುಖ್ಯರಸ್ತೇ, ನರಸಿಂಹರಾಜ ಕಾಲೋನಿ
ಬೆಂಗಳೂರು-560019.
ದೂರವಾಣಿ : 26615877, 26676773
ಇಮೇಲ್ : bmsritrust@gmail.com

PRACHEENA KANNADA KAVYA MATHU NADU-NUDI CHINTANE :
Literary Criticism by **Dr. K.V. SRINIVASA MURTHY**, Reader in Kannada,
Bangalore University P.G. Centre, KOLAR-563101.
Residence: 'Akshara', No. 965, Chinnanna Layout, Kaval Byrasandra,
BANGALORE-560032. Mob : 9343878368.
e-mail:kaavem@gmail.com website : www.kavemsri.com
Published by : **B.M.SRI Smaraka Prathistana**, 3rd main Road,
Narasimharaja Colony, Bangalore-560019. 080-26615877

Single 1/8 Demy
First Impression : 2013
Pages : viii + 88
Copies : 500
© Authour
Price : **Rs. 60/-**

ಗ್ರಂಥ ಪ್ರಕಟಣಾ ಸಲಹಾ ಸಮಿತಿ
ಪ್ರೌ. ಎಂ.ಎಚ್. ಕೃಷ್ಣಯ್ಯ (ಗೌರವಾಧ್ಯಕ್ಷರು)
ಡಾ. ಪ.ವಿ. ನಾರಾಯಣ (ಅಧ್ಯಕ್ಷರು)
ಶ್ರೀ ಎಸ್.ವಿ. ಶ್ರೀನಿವಾಸರಾವ್ (ಗೌರವ ಕಾರ್ಯದರ್ಶಿ)
ಪ್ರೌ. ಜಿ. ಅಬ್ದುಲ್ ಬಂಧೀರ್ (ಗೌರವ ಕಾರ್ಯದರ್ಶಿ)
ಶ್ರೀ ಎಂ.ಎಸ್. ರಾಮಪ್ರಸಾದ್ (ಹೋಲಾಧಿಕಾರಿ)
ಪ್ರೌ. ಎಲ್.ಎಸ್. ಶೇಷಗಿರಿರಾವ್ (ಸದಸ್ಯರು)
ಪ್ರೌ. ಅ.ಆ. ಮಿತ್ರ (ಸದಸ್ಯರು)
ಪ್ರೌ. ಜಿ. ಅಶ್ವತ್ಥನಾರಾಯಣ (ಸದಸ್ಯರು)

DTP by : **M. Mahesh**
Kumuda Graphics, Bangalore-26.
Mobile : 9945814774

ಉತ್ಕೃಷ್ಟ ಯುತ್ಕಾಳುಯಾ
LAKSHMI MUDRALAYA
ISO 9001-2000
ಹಾಮರಾಜಪೇಟೆ, ಬೆಂಗಳೂರು-೫೬೮೫೭
ರಿ. ಅಣ್ಣರ ಇಲಾಜ, ಅಣ್ಣರ ಅಣ್ಣರ

ಮುಂಹಾತು

ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನವು ಮೂರು ದಶಕಗಳಿಗೂ ಏರಿದ ಅವಧಿಯಿಂದ ಕಾರ್ಯ ನಿರ್ವಹಿಸುತ್ತೇ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತ ಬಂದ ಸಂಸ್ಥೆ ಇದರ ಬಗ್ಗೆ ನಾಡಿನ ಎಲ್ಲ ವಿದ್ಯಾಂಶರೂ ಆದರಾಭಿಮಾನಗಳನ್ನು ಹೊಂದಿ ಸಂಸ್ಥೆಯಾಂದಿಗೆ ಸಹಕರಿಸುತ್ತಿದ್ದಾರೆ. ಹಾಗಾಗಿಯೇ ಅದರ ಪ್ರಕಟಣಕಾರ್ಯವೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ತಮ್ಮ ಹೊಜ್ಜ ಹೊಸ ಕೃತಿಗಳನ್ನು ಪ್ರಕಟಿಸಲು ನಮಗೆ ಅನುವಮಾಡಿಕೊಡುತ್ತಿದ್ದಾರೆ.

ಪ್ರತಿಷ್ಠಾನದ ಮೂಲ ನೇಲೆ ಸಂಶೋಧನೆ. ಸಂಶೋಧನೆಯೆಂಬುದು ಹಿಂದಿನದನ್ನು ಕೆದಕುವುದಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ಎಲ್ಲ ಕಾಲದ ಸಂಭಾರ, ಸನ್ನಿವೇಶ, ಕೃತಿ, ಕಾರ್ಯ ಇವುಗಳಲ್ಲಿ ಅಂತರ್ಗತವಾದ ಸತ್ಯವನ್ನು ಗುರುತಿಸುವ ಕೆಲಸವೇ ಸಂಶೋಧನೆಯೆನ್ನಬಹುದೆಂದು ನನ್ನ ತಿಳಿವಳಿಕೆ. ಹಾಗಾಗಿ ಸಮಕಾಲೀನವಾದದ್ದರ ಬಗ್ಗೆಯೂ ಶಾಶ್ವತದ ಜೋತಿಗೆ ಸದ್ಯದ ಬಗ್ಗೆಯೂ ಸಂಶೋಧನೆ ನಡೆಯಬೇಕಾದುದು, ಅವಶ್ಯಕ. ಸಂಶೋಧನೆಯ ಅಧ್ಯ ಹುಡುಕಾಟ ಎಂದಲ್ಲವೇ? ಆಗಲೇ ಹೇಳಿದಂತೆ 'ಸತ್ಯವನ್ನು ತೋರಿಸುವುದು. ಆದರೆ ಸತ್ಯ ಎಂದರೇನೆಂಬುದನ್ನೇ ಯಾರೂ ಖಚಿತವಾಗಿ ನಿರ್ವಚಿಸಲಾಗುವದಿಲ್ಲ! ಒಂದು ಕಾಲಕ್ಕೆ ಸತ್ಯ ಎನ್ನಿಸಿಕೊಳ್ಳುವಂದು ಮತ್ತೊಂದು ಕಾಲಕ್ಕೆ ಹಾಗೆ ಕಾಣಿಸೇ ಹೋಗಬಹುದು; ಅಧವಾ ಒಬ್ಬ ವ್ಯಕ್ತಿಗೆ ಸತ್ಯವನಿಸಿದ್ದ ಮತ್ತೊಬ್ಬಿನಿಗೆ ಹಾಗನ್ನಿಸದೇ ಇರಬಹುದು; ಅಪ್ಪೇಕೆ, ಒಬ್ಬನೇ ವ್ಯಕ್ತಿಗೆ ಒಮ್ಮೆ ಸತ್ಯವನ್ನಿಸಿದುದು ಕಾಲ ಸರಿದಂತೆ ತನ್ನ ಅನಿಸಿಕೆಯ ಬಗ್ಗೆ ಅವನಿಗೆ ಅನುಮಾನವುಂಟಾಗಬಹುದು. ಅಂದರೆ ಸತ್ಯ ಎಂಬುದು ಅನಂತಮುಖಿ; ಅದಕ್ಕನುಗುಣವಾಗಿ ಸಂಶೋಧನೆಯೂ. ಹಳೆಯದನ್ನು ಹಾಗೂ ಹೊಸದನ್ನು ಹೊಸದ್ಯಾಷ್ಟಿಯಿಂದ ನೋಡುವ, ವಿಶೇಷಿಸುವ, ಪರಿಭಾವಿಸುವ, ವ್ಯಾಖ್ಯಾನಿಸುವ, ಅದರ ಪ್ರಸ್ತುತತೆಯನ್ನು ವಿವೇಚಿಸುವ ಎಲ್ಲ ಚೌದ್ದಿಕ ಸಾಹಸಗಳೂ ಸಂಶೋಧನೆಗಳೇ.

ಇಂತಹ ಸಂಶೋಧನೆ ಹೆಚ್ಚಾಗಬೇಕು, ಅರಿಯುವ, ಬಗೆಯುವ ಪ್ರಕ್ರಿಯೆ ಮೊನಚಾಗಬೇಕು, ಆಳವಾಗಬೇಕು. ಅದಕ್ಕಾಗಿ ಹಿರಿಯರ ಮಾರ್ಗದರ್ಶನ ಬೇಕು, ಕಿರಿಯರ ಉತ್ಪಾದಬೇಕು. ಪ್ರತಿಷ್ಠಾನವು ತಾನು ಆರಂಭಗೊಂಡ ಕಾಲದಿಂದ ಮೊದಲುಗೊಂಡ ಇಂತಹ ಕಾರ್ಯಗಳಿಗೆ ವೇದಿಕೆಯಾಗಿದೆ; ಉಪನ್ಯಾಸಗಳು, ವಿಚಾರ ಸಂಕಿರಣಗಳು, ಸಂವಾದಗಳು ಇವುಗಳ ಜೋತಿಗೆ ಎಂ.ಫಿಲ್ ಮತ್ತು ಪಿಎಚ್.ಡಿ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಮಾರ್ಗದರ್ಶನಗಳು, ಮುಸ್ತಕ ಪ್ರಕಟಕ್ ಇವುಗಳ

ಮೂಲಕ ಇಂಥ ಸಂಶೋಧನೆಗೆ ಪ್ರತಿಷ್ಠಾನವು ವೇದಿಕೆಯಾಗಿದೆ. ಈ ಕಾರ್ಯದಲ್ಲಿ ಎಲ್ಲರ ನೆರವು ಮತ್ತು ಮೌಲ್ಯಾವಾಗಳು ಆವಶ್ಯಕ.

ಪ್ರಸ್ತುತ, 'ಪ್ರಾಚೀನ ಕನ್ನಡ ಸಾಹಿತ್ಯ : ನಾಡು-ನುಡಿ ಜೆಂತನೆ' ಎಂಬ ಡಾ॥ ಕಾ. ವೆಂ. ಶ್ರೀನಿವಾಸ ಮೂಲಿಕ್ಯವರ ಕೃತಿ ಓದುಗರಲ್ಲಿ ಕನ್ನಡದ ಬಗ್ಗೆ ಅರಿವು ಹೆಚ್ಚಿಸಬಲ್ಲದು, ನುಡಿಯ ಬಗ್ಗೆ ಆಳವಾಗಿ ಪರಿಭಾವಿಸಬಲ್ಲಂತೆ ಮಾಡಬಲ್ಲದು, ಹಾಗೂ ಕನ್ನಡಪ್ರೀತಿಯನ್ನು ಬೆಳಗಿಸಬಲ್ಲದು. ಲೇಖಕರಾಗಿ ಈಗಾಗಲೇ ಒಳ್ಳೆಯ ಹೆಸರನ್ನು ಮಾಡಿರುವ ಡಾ. ಮೂಲಿಕ್ಯವರು ಸ್ವಾತಮ್ಕೋತ್ತರ ತರಗತಿಗಳಿಗೆ ಪಾಠಹೇಳುತ್ತೇ, ಬರೆಯುತ್ತೇ, ಮಾತನಾಡುತ್ತೇ ಕನ್ನಡದ ಕೆಲಸವನ್ನು ಶ್ರದ್ಧೆಯಿಂದ ವಾಡಿಕೊಂಡು ಬರುತ್ತಿದ್ದಾರೆ. ಅವರ ಕನ್ನಡಪ್ರೀತಮವಂತೂ ಅನುಕರಣೀಯವೇ ಸರಿ. ಅದು ಕೇವಲ ಮಾತಾಗದೆ ಕನ್ನಡದ ಪರಿಧಿಯನ್ನು ಹಿಗ್ಗಿಸುವ ದಿಸೆಯಲ್ಲಿಯೂ ಕಾರ್ಯಶೀಲವಾದುದು. ತಮ್ಮ ಸೃಜನಾತ್ಮಕತೆಯಿಂದ ನಾಡುನುಡಿಗಳ ಬಗ್ಗೆ ಹಾಡು ಕಟ್ಟುತ್ತಾರೆ, ಜೆಂತನೆಯ ಮೂಲಕ ಆಲೋಚನೆಯನ್ನು ಹರಿತಗೊಳಿಸುತ್ತಾರೆ. ಅವರ ಈ ಕೃತಿಯನ್ನು ಪ್ರತಿಷ್ಠಾನವು ಪ್ರೀತಿಯಿಂದ ಹೊರತರುತ್ತಿದೆ; ಈ ಕೃತಿಯನ್ನು ಪ್ರಕಟಣೆಗೆ ನಮಗೆ ಒಪ್ಪಿಸಿದ್ದರಿಂದಾಗಿ ಪ್ರತಿಷ್ಠಾನ ಅವರಿಗೆ ಕೃತಜ್ಞವಾಗಿದೆ. ಓದುಗನು ಇದನ್ನು ಬರಮಾಡಿಕೊಳ್ಳುವರೆಂಬ ನಂಬಿಕೆ ನಮ್ಮದು.

ದಿನಾಂಕ : ೨೨-೨-೨೦೧೬

ಡಾ॥ ಪಿ. ವಿ. ನಾರಾಯಣ

ಅಧ್ಯಕ್ಷರು

ಬಿ.ಎಂ.ಶ್ರೀ. ಸ್ವಾರಕ ಪ್ರತಿಷ್ಠಾನ

ಲೇಖಕರ ಮಾತು

ಬಿ.ಎಂ.ಶ್ರೀ ಸಾರ್ಕ ಪ್ರತಿಷ್ಠಾನವು ದಿನಾಂಕ ೨೫.೧೨.೨೦೧೨ ರಂದು ದತ್ತಿ ಉಪನ್ಯಾಸಪೋಂದನ್ನು ಏರ್ಪಡಿಸಿ, ಅದರಲ್ಲಿ ‘ಪಂಪನ ಕಾವ್ಯಗಳು ಮತ್ತು ನಾಡು-ನುಡಿ ಚಿಂತನೆ’ ಎಂಬ ವಿಷಯವನ್ನು ಕುರಿತು ಮಾತನಾಡಲು ನನಗೆ ಆಹಾನವನ್ನು ನೀಡಿತು. ಇದಕ್ಕೆ ಕಾರಣಕರ್ತರು ಪ್ರತಿಷ್ಠಾನದ ಗೌರವ ಅಧ್ಯಕ್ಷರೂ, ಹಿರಿಯರೂ ಆದ ಪ್ರೌ. ಎಂ.ಎಚ್. ಕೃಷ್ಣಯ್ಯ ಅವರು, ಗೌರವ ಕಾರ್ಯದಶೀ ಗಳಾದ ಶ್ರೀ ಎಸ್.ವಿ. ಶ್ರೀನಿವಾಸರಾವ್ ಮತ್ತು ಪ್ರೌ. ಜಿ. ಅಬ್ದುಲ್ ಬಷಿರ್ ಅವರು. ಇವರು ಆಹಾನವನ್ನು ನೀಡುತ್ತಿರೇ ಮಾತನಾಡಿದ ವಿಷಯವನ್ನು ಕುರಿತ ವಿಸ್ತೃತ ಪ್ರಬಂಧವನ್ನು ನೀಡಲು ಸಹ ಹೇಳಿದರು. ಹಾಗಾಗಿ ಈ ಹಿಂದೆಯೇ ಬರೆದಿದ್ದ ಪ್ರಸ್ತುತ ಬರಹವನ್ನು ಇಲ್ಲಿ ನೀಡಿದ್ದೇನೆ. ಹಿಂದೆ ಈ ಮೂವರಿಗೆ ಮೊದಲಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಖ್ಯಾತ ಸಾಹಿತಿಗಳೂ, ಪ್ರತಿಷ್ಠಾನದ ಈಗಿನ ಅಧ್ಯಕ್ಷರೂ ಆದ ಡಾ. ಪಿ.ವಿ. ನಾರಾಯಣ ಅವರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂತೆಯೇ ಈ ಉಪನ್ಯಾಸಕ್ಕೆ ದತ್ತಿನಿಧಿ ಸ್ಥಾಪಿಸಿದ ದಾನಿಗಳಿಗೂ ಮತ್ತು ಈ ಪುಸ್ತಕೆಯನ್ನು ಹೊರತರುತ್ತಿರುವ ಬಿ.ಎಂ.ಶ್ರೀ ಸಾರ್ಕ ಪ್ರತಿಷ್ಠಾನಕ್ಕೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ದಿನಾಂಕ ೧೯.೧.೨೦೧೨

ಕಾ. ವೆಂ. ಶ್ರೀನಿವಾಸಮೂತ್ತಿ೯

ಪರಿವಿಡಿ

೧. ಭಾಷೆ ಮತ್ತು ಸಂಸ್ಕೃತಿ / ೧
೨. ಕವಿರಾಜಮಾರ್ಗ ಮತ್ತು ನಾಡು-ನುಡಿ ಜಿಜ್ಞಾಸೆ / ೨
೩. ಪಂಪ : ನಾಡು-ನುಡಿಗಳ ಅಭಿಮಾನ / ೮೮
೪. ನಯಸೇನ : ದೇಸಿ ನೆಲೆಗಳ ಹುಡುಕಾಟ / ೩೫
೫. ಆಂಡಯ್ಯ : ನಾಡಿನ ಅಭಿಮಾನ, ಕನ್ನಡಾಭಿವೃತ್ತಿಯ ಸಮಸ್ಯೆ ಮತ್ತು ಮಾರ್ಗೋಪಾಯಗಳು / ೪೨
೬. ವಚನಕಾರರು ಮತ್ತು ನಾಡು-ನುಡಿ ಪ್ರಜ್ಞೆ / ೪೦
೭. ಭಾಷೆ-ಧರ್ಮ-ಪ್ರಭುತ್ವ : ಕನ್ನಡದ ಅವಸ್ಥಾಂತರ / ೫೦

ಭಾಷೆ ಮತ್ತು ಸಂಸ್ಕೃತಿ

ಎಂದು ಪ್ರತ್ಯೇಕವಾಗಿ ಭಾಷೆ ಮತ್ತು ಸಂಸ್ಕೃತಿಗಳಿಗೆ ನಿಯತ ಸಂಬಂಧವಿದೆ. ಒಂದನ್ನೊಳ್ಳಿದು ಇನ್ನೊಳ್ಳಿದು ಪ್ರತ್ಯೇಕವಾದ ಅಸ್ತಿತ್ವವನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇವು ದೇಹ ಮತ್ತು ಪ್ರಾಣಗಳ ಸಂಬಂಧವನ್ನು ಪಡೆದಿವೆ.

ಇಲ್ಲಿ ‘ನುಡಿ’ ಎನ್ನಾಗ ಮುಖ್ಯವಾಗಿ ಮೌಶಿಕ ಪರಂಪರೆಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ. ಲಿಪಿ ಹಾಗೂ ಮೌಶಿಕ ಅಭಿಖ್ಯಾತಿ ಪಡೆಯದ ಸಾಹಿತ್ಯವು ಅನೇಕ ಭಾಷೆಗಳಲ್ಲಿ ಇರುತ್ತದೆ. ಹೀಗೆ ಲಿಪಿಯಲ್ಲದ ನುಡಿ ಇರುವುದಾದರೂ ಭಾಷೆಯಲ್ಲದ ಸಂಸ್ಕೃತಿಯನ್ನು ಇಡೀ ಜಗತ್ತಿನ ಪರಿಧಿಯಲ್ಲಿ ಉಂಟಿಸಲೂ ಸಾಧ್ಯವಿಲ್ಲ. ಈ ನುಡಿಯೇ ಸಂಸ್ಕೃತಿಯ ಜೀವಂತಿಕೆಯ ಕುರುಹು. ಸಂಸ್ಕೃತಿಯ ಹಲವು ವ್ಯಕ್ತ ರೂಪಗಳಲ್ಲಿ ಒಂದಾಗಿರುವ ನುಡಿ ಆ ಹಿನ್ನೆಲೆಯಲ್ಲಿ ಅತ್ಯಂತ ಮುಖ್ಯವು ಆಗುತ್ತದೆ. ಈ ಸಂಗತಿಯನ್ನು ಹೆಚ್ಚೆ ಸಫ್ಫಾಪದಿಸಲು ಮನುಷ್ಯ ದೇಹವನ್ನು ರೂಪಕವನ್ನಾಗಿ ನೋಡಲಾಗುವುದು.

ಸಂಸ್ಕೃತಿಯ ಹಲವು ರೂಪಗಳಾದ ಕುಟುಂಬ, ವಿವಾಹ, ಆಚರಣೆಗಳೇ ಮೊದಲಾದ ಸಾಮಾಜಿಕ ಸಂಸ್ಥೆಗಳು; ಸರ್ಕಾರ, ಆಡಳಿತ, ಪ್ರಜೆ ಮುಂತಾದ ರಾಜಕೀಯ ಘಟಕಗಳು ಮತ್ತು ಕಲೆ, ನೃತ್ಯ, ಶಿಲ್ಪ ಮೊದಲಾದ ಸಾಂಸ್ಕೃತಿಕ ಆಯಾಮಗಳು ಮನುಷ್ಯ ದೇಹದ ವಿವಿಧ ಅಂಗಗಳನ್ನು ಪ್ರತಿನಿಧಿಸಿದರೆ, ದೃಗ್ಗ್ರಾಂತಿರವಲ್ಲದ ಭಾಷೆ ಪ್ರಾಣವನ್ನು ಪ್ರತಿನಿಧಿಸುತ್ತದೆ. ಹೀಗೆ ಭಾಷೆಯ ಸಮಾನವಾದ ಪ್ರಾಣವು ದೇಹದಿಂದ ಬೇರೆಷಟ್ಟು ಅದರ ಎಲ್ಲಾ ಅಂಗಗಳೂ ಸಾವನ್ನಪ್ಪತ್ತದೆ. ಹೀಗಾಗೆ ಜೀವಿಯ ದೇಹದಲ್ಲಿ ಪ್ರಾಣಕ್ಕಿರುವ ಸ್ಥಾನ ನಾಡಿನ ವಿಷಯದಲ್ಲಿ ಆ ಭಾಷೆಗೆ ಬಧಗುತ್ತದೆ.

ಆ ಹಿನ್ನೆಲೆಯಲ್ಲಿ ರಷ್ಯನ್ ಮಹಾ ಕಾದಂಬರಿಕಾರನಾದ ದಾಸ್ತಾವಸ್ಸಿಯು ತನ್ನ ದಿನಚರಿಯಲ್ಲಿ ಉಲ್ಲೇಖಿಸಿದ ಮಾತುಗಳು ಪ್ರಸ್ತುತವನೆಸುತ್ತದೆ. “ಭಾಷೆ ಎಂದರೆ ರಷ್ಯನ್ ಭಾಷೆಯಲ್ಲಿ ‘ಜನತೆ’ ಯೆಂದೂ ಅರ್ಥವಿದೆ..... ಭಾಷೆಯೆನ್ನವುದು ಒಂದು ಜನತೆಯ ನುಡಿ ಮಾತ್ರವಲ್ಲ, ಆ ನುಡಿಯನ್ನು ಆಡುವ ಜನತೆಯೆಂದು ಹೇಳಲಾಗಿದೆ..... ಜನ ಮತ್ತು ಜನರ ಭಾಷೆ ಒಂದರ್ಥದಲ್ಲಿ ಅವಿಭಾಜ್ಯ. ಒಂದನ್ನು ತಿಳಿಯಲು ಮತ್ತೊಂದನ್ನು ತಿಳಿಯಲೇಬೇಕಾದ ಅನಿವಾರ್ಯತೆ ಇದೆ.” ಈ ಮಾತುಗಳನ್ನು ರಷ್ಯನ್ ಭಾಷೆಯ ನಿಷಂಟಿಸಲ್ಪಟ್ಟಿರುವುದು ಇರುವ ಅರ್ಥವಂತಿಕೆಯನ್ನು ಗ್ರಹಿಸಿ ಬೆರಗಿನಿಂದ ಆಡಿದವುಗಳಾಗಿವೆ. ಈ ಹಿನ್ನೆಲೆಯಲ್ಲಿ ಅವಿಭಾಜ್ಯ ಎನಿಸಿದ ಭಾಷೆ ಮತ್ತು ಸಂಸ್ಕೃತಿಗಳು ಅಂತಿಮವಾಗಿ ಏಕೇಭವಿಸಿ ಅತ್ಯಂತ ಉನ್ನತ ನೆಲೆಗೂ ಏರಿಬಿಡುತ್ತದೆ.

ಭಾಷೆ ಮತ್ತು ಸಂಸ್ಕೃತಿಗಳ ಪ್ರವರ್ತಕ ಮತ್ತು ಶಿಶುವಾದ ಮನುಷ್ಯ ಮತ್ತು ಅವನ ಸಂಸ್ಕೃತಿಯು ಜಗದ್ದ್ವಾರ್ಪಿಯಾಗಿರುವ ಸಂದರ್ಭದಲ್ಲಿಯೇ ಪ್ರಾದೇಶಿಕವಾದ ವೈವಿಧ್ಯತೆಯನ್ನೂ ಪಡೆದಿದೆ. ಈ ಹಿನ್ನೆಲೆಯಲ್ಲಿ ‘ಒಂದು ಸಂಸ್ಕೃತಿ’ಯ ಪರಿಕಲ್ಪನೆ ಜನ್ಮಧಾರಣ ಮಾಡುತ್ತದೆ. ಆದ್ದರಿಂದ ಒಬ್ಬ ಮನುಷ್ಯ ಒಟ್ಟು ಸಂಸ್ಕೃತಿಯಲ್ಲಿ ತನ್ನನ್ನು ಪ್ರತಿನಿಧಿಸಿಕೊಂಡಿರುವಾದರೂ ತನ್ನ ವಿಕಾಸದ ನಿರ್ದಿಷ್ಟ ಹಿನ್ನೆಲೆಯಲ್ಲಿ ಮಾತ್ರ ‘ಒಂದು ಸಂಸ್ಕೃತಿ’ ಯೇ ಅತ್ಯಂತ ಗಮನಾರ್ಹವಾಗುತ್ತದೆ. ಆದ್ದರಿಂದ ಒಟ್ಟು ಸಂಸ್ಕೃತಿಯಲ್ಲಿ ಅಸಂಖ್ಯೆ ಸಂಸ್ಕೃತಿಗಳು ಮತ್ತು ಅವುಗಳದೇ ಆದ ಹಲವು ಭಾಷೆಗಳು ಪ್ರತ್ಯೇಕವಾಗಿ ಸಂಭವಿಸುತ್ತವೆ. ಇವುಗಳಿಗೆ ತಮ್ಮದೇ ಆದ ಪಾರಂಪರಿಕ ಸ್ತಿಗಳೂ ಇರುತ್ತವೆ. ಆದ್ದರಿಂದ ಈ ಒಂದೊಂದು ಸಂಸ್ಕೃತಿಯೂ ಒಂದೊಂದು ಭಾಷೆಯನ್ನು ಪ್ರಾಣಾಗಿರಿಸಿಕೊಂಡು ಬೆಳೆಯುತ್ತಾ ಪ್ರಾದೇಶಿಕ ಕೆಕ್ಕೆಗಳನ್ನೂ ವಿಸ್ತರಿಸಿಕೊಳ್ಳಲ್ಪಡು ಸಾಗುತ್ತದೆ. ಈ ಪ್ರತ್ಯೇಕಿಸಿಯಲ್ಲಿ ಅದರ ಅಂತರ್ಸ್ಥಿತದ ಪಕಾರನಾದ ಮನುಷ್ಯ ತನ್ನ ವಿಕಾಸನದ ಗತಿಶೀಲತೆಯಲ್ಲಿ ಭಾಷೆ-ಸಂಸ್ಕೃತಿಗಳನ್ನೂ ಹಾಸುಹೊಕ್ಕಿಸಿದ್ದಾನೆ. ಈ ಘಟ್ಟದಲ್ಲಿ ವಿಧಿವಿಧವಾಗಿ ಹೊಸರೂಪ ತಾಳುವ ಸಂಸ್ಕೃತಿಯು ಮುಖ್ಯವಾಗಿ ತನ್ನ ಭಾಷೆಯಲ್ಲಿ ಮಾತ್ರ ಸಮರ್ಥವಾದ ಅಭಿವೃದ್ಧಿಯನ್ನು ಕಂಡುಕೊಳ್ಳಲ್ಪಡೆ. ಇದರ ಕ್ರಿಯಾಶಕ್ತಿಯಾಗಿ ಮನುಷ್ಯ ನಿಲ್ಲುತ್ತಾನೆ. ಈ ಕ್ರಿಯೆಯಲ್ಲಿ ತನ್ನ ಭಾಷೆ ಮತ್ತು ಸಂಸ್ಕೃತಿಗಳ ಪರವಾದ ಅಭಿವಾನದ ವಿವಿಧ ಹಿನ್ನೆಲೆಗಳು ಸುಪ್ತವಾಗಿಯೋ, ವ್ಯಕ್ತವಾಗಿಯೋ ರೂಪುಧಾರಣೆ ಮಾಡುತ್ತದೆ. ಈ ಸಹಜ ಕ್ರಿಯೆ ತನಗೆ ತಾನೆ ಒಳ್ಳೆಯದೂ ಅಲ್ಲ, ಕೆಂಬುದ್ದು ಅಲ್ಲ. ಆದರೆ ಸಾಂದರ್ಭಿಕತೆಯೆ ಹಿನ್ನೆಲೆಯಲ್ಲಿ ಇದರಿಂದ ಒಳಿತೂ ಆಗಬಹುದು, ಕೆಡುಕೂ ಆಗಬಹುದು. ಅವುಗಳಲ್ಲಿ ಒಂದು ಅತಿರೇಕದ ಹಿನ್ನೆಲೆ ಹಿಟ್ಟಿರನ ನಾಡು-ನುಡಿಗಳ ಅಭಿವಾನ ಸೂಕ್ತ ನಿದರ್ಶನವಾಗುತ್ತದೆ.

ಒಟ್ಟಾರೆಯಾಗಿ ಅಭಿನ್ನರೂಪಿ ಭಾಷೆ ಮತ್ತು ಸಂಸ್ಕೃತಿಯಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡ ಮನುಷ್ಯ ಪ್ರಜ್ಞಗೆ ಸೂಕ್ತ ಕನ್ನಡಿಯಾಗಿ, ಪ್ರಾಚೀನ ತಮಿಳನ ಒಂದು ಕಾವ್ಯ ಭಾಗ ಇಲ್ಲಿ ಪ್ರಸ್ತುತವಾಗುತ್ತದೆ.

ಹಿನ್ನೆಲೆ ತಮಿಳ, ನಿನ್ನಿಂದ ನಾನಿರುವೆ, ದೇವತೆಗಳ ಕೆತ್ತಣಿದ ಅಮೃತವಿದೆಯಂದರೂ ಅದನ್ನೊಳ್ಳೆನ್ನು
- ಕವಿ : ಪಲಪಟ್ಟದ್ವೈ ಜೊಕ್ಕನಾಥ ಕವಿ
ಕೃತಿ : ತಮಿಳ ಎಡುದೂದು

ಈ ಪದ್ಯಭಾಗವನ್ನು ಸೂಕ್ತವಾಗಿ ಅವಲೋಕಿಸಿದಾಗ ತಮಿಳು ಭಾಷೆ ತಮಿಳು ಸಂಸ್ಕೃತಿ ಮತ್ತು ತಮಿಳು ಜನತೆ ಕ್ರಮವಾಗಿ ‘ಹಿನ್ನೆಲೆ ತಮಿಳ, ನಿನ್ನಿಂದ ನಾನಿರುವೆ’, ‘ಅದನ್ನೊಳ್ಳೆನ್ನು’ ಎಂಬ ಪದಗಳಲ್ಲಿ ವ್ಯಕ್ತವಾಗುತ್ತದೆ. ಜೊತೆಗೆ ‘ನಿನ್ನಿಂದ ನಾನಿರುವೆ’ ಎಂಬ ಅವಳ ಮಾತಿನಲ್ಲಿ ಅತ್ಯಂತ ಆಳವಾದ ಅರ್ಥವಿದೆ. ಆದೆಂದರೆ ‘ನಿನ್ನಿಂದ ನಾನು’ ಎನ್ನಾಗ ನಿನ್ನಿಂದ ಎನ್ನುವುದು ಭಾಷೆಯಾಗಿಯೂ ನಾನು ಎಂಬುದು ಸಂಸ್ಕೃತಿಯಾಗಿಯೂ ಧ್ವನಿಗೊಡುವುದನ್ನು ಲಕ್ಷಿಸಬೇಕು. ಹೀಗೆ ತಮಿಳನ ಸಂದರ್ಭದಲ್ಲಿ

‘ಭಾಷೆ, ಸಂಸ್ಕೃತ ಮತ್ತು ಮನುಷ್ಯ’ - ಈ ಅವಿನಾಭಾವ ಸಂಬಂಧವು ಪ್ರಾಚೀನ ಕಾಲದಲ್ಲಿಯೇ ವ್ಯಕ್ತಿಗೊಂಡಿರುವುದು ಇಂದಿಗೂ ಗಮನಾರ್ಹ ಸಂಗತಿ. ಈ ಹಿನ್ನೆಲೆಯಲ್ಲಿ ‘ಒಂದು ಸಂಸ್ಕೃತ ಮತ್ತು ಅದರ ಭಾಷೆ’ ಇವುಗಳ ಮಹತ್ವ ವೇದ್ಯವಾಗುತ್ತದೆ. ಈ ಚರ್ಚೆಯನ್ನು ಮತ್ತು ವಿಸ್ತರಿಸಿದಾಗ ಮತ್ತೂ ಕೆಲವು ಆನುಷಂಗಿಕ ವಿಚಾರಗಳು ಬೆಳಕಿಗೆ ಬರುತ್ತವೆ.

ಈ ಪದ್ಯಭಾಗಕ್ಕೆ ಹಿನ್ನೆಲೆಯಾದ ಸ್ವಿವೇಶ : ನಲ್ಲಿನಿಗೆ ಯಾವುದೋ ವಿಚಾರವನ್ನು ತಿಳಿಸಬೇಕೆನ್ನುವ ಕಡೆಯಲ್ಲಿ ನಲ್ಲಿ ಈ ರೀತಿ ನುಡಿಯಾಗುತ್ತಾಳೆ. “ನೀನೇ ನನ್ನ ಅಭಿಪೂರ್ಯವನ್ನು ಪೂರ್ಣ ಮಾಡುವುದಕ್ಕೆ ಯೋಗ್ಯತೆಯಳ್ಳವನಾಗಿದ್ದಿಯೆ. ನೀನೇ ನನ್ನ ಕೊರತೆಯನ್ನು ತಕ್ಕ ರೀತಿಯಲ್ಲಿ ನಾಯಕನ ಬಳಿ ಎತ್ತಿ ಹೇಳುವುದಕ್ಕೆ ಸಾಧ್ಯ.”^{೧೦} ಈ ಮಾತಿನಲ್ಲಿ ದ್ವಾನಿತವಾಗುವ ಸ್ತೋವದರೆ ಈಕೆ ತಮಿಳು ಸಂಸ್ಕೃತಿಯ ಅವಿಭಾಜ್ಯ ಭಾಗ. ಹಾಗಾಗಿ ತಮಿಳು ಭಾಷೆ ಈಕೆಗೆ ಅಂತರ್ಗತ ಅಥವಾ ತಮಿಳು ಭಾಷೆಯೇ ಇವಳು. ಈ ಅರ್ಥವಂತಿಕೆಯ ಹಿನ್ನೆಲೆಯಲ್ಲಿ ತನ್ನ ಭಾವನೆಗಳಿಗೆ ಅತ್ಯಂತ ಸಮರ್ಪಕವಾದ ಅಭಿವೃತ್ತಿ ತಮಿಳನಿಂದ ಮಾತ್ರ ಸಾಧ್ಯ. ಆದ್ದರಿಂದಲೇ ಈಕೆ ತಮಿಳನ ಮೂಲಕ ಸಂವಹನವನ್ನು ಸಾಧಿಸಲು ಯಶ್ಚಿಸುತ್ತಿರುವುದು. ಈ ಹಿನ್ನೆಲೆಯಲ್ಲಿಯೂ ಒಂದು ನಿರ್ದಿಷ್ಟ ಭಾಷೆ, ಜನ ಮತ್ತು ಸಂಸ್ಕೃತಿಗಳ ಪರಸ್ಪರಾವಲಂಬನದ ವಾಸ್ತವತ್ತಿ ಸಾಧಿಸುವ ಮಹತ್ವಗಳ ಅರಿವು ಸಂವೇದ್ಯಗೊಳಳುವುದು. ಈ ನಿಟ್ಟಿನಲ್ಲಿ ಚರ್ಚೆ ಮತ್ತೂ ಮುಂದುವರಿಯುತ್ತದೆ.

ಸಂಸ್ಕೃತಿಯೇ ಮನುಷ್ಯ ಕೇಂದ್ರಿತವಾದುದು. ಒಬ್ಬ ಮನುಷ್ಯ ಜೀವಿ ಕಣ್ಣ ತೆರೆಯುವುದು ‘ಒಂದು ಭಾಷೆ’ ಮತ್ತು ‘ಒಂದು ಸಂಸ್ಕೃತಿಯು ನೆಲೆಯಲ್ಲಿಯೇ. ಆದ್ದರಿಂದ ಅವನಿಗೆ ಪ್ರಾಧಿಕವಾಗಿ ಸಾಮಾನ್ಯ ಅಥವಾ ವಿಶಾಲ ಸಂಸ್ಕೃತಿ ಮತ್ತು ಭಾಷೆಗಳಿಗಂತಲೂ ತನ್ನ ಒಂದು ಸಂಸ್ಕೃತಿ ಮತ್ತು ಅದರ ಒಂದು ಭಾಷೆಯೇ ಮುಖ್ಯವಾಗುತ್ತದೆ. ಸಹಜವಾಗಿ ಅದರ ಬಗ್ಗೆ ಪ್ರೀತ್ಯಾದರಗಳು ಬೆಳೆದಿರುತ್ತವೆ. ಜನ್ಮ ಕೊಟ್ಟ ತಾಯಿಯಂತೆ ಒಂದು ನಿರ್ದಿಷ್ಟ ಪ್ರೇರಿತದ ಭಾಷೆ ಮತ್ತು ಸಂಸ್ಕೃತಿಗಳು ತಮ್ಮ ಶೋಳೆಕ್ಕೆಯಲ್ಲಿ ತನ್ನನ್ನು ಪೋಷಿಸಿ ಬೆಳೆಿಸಿದ್ದರಿಂದ ಅವನ್ನು ಕುರಿತು ಯಾವುದಾದರೂಂದು ನೆಲೆಯಲ್ಲಿ ಮಾತನಾಡುತ್ತಾನೆ. ಅಂತಹ ನಿರ್ದರ್ಶನಗಳನ್ನು ಜಗತ್ತಿನ ಯಾವುದೇ ಭಾಷಾ ಸಾಹಿತ್ಯದಿಂದ ಹೆಚ್ಚಿ ತೆಗೆಯಬಹುದು. ಉದಾಹರಣೆಗೆ-

‘ಸದೇಶೋ ಭುವನತ್ಯಯ’^{೧೧}

(ನನಗೆ ನನ್ನ ದೇಶ ಮೂರೂ ಲೋಕ)

-ಆದ ಶಂಕರಾಚಾರ್ಯ

ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ತೀರ್ತಿಸುತ್ತಾನೆ? ಏಕೆಂದರೆ, ಅಲ್ಲಿ ರೊಟ್ಟಿ ಹೆಚ್ಚು ರುಚಿಯಾಗಿರುತ್ತದೆ. ಗಾಳಿ ಇನ್ನೂ ಸುಗಂಧವಾಗಿರುತ್ತದೆ, ದನಿಗಳು ಹೆಚ್ಚು ಶಕ್ತಿವಾಗಿ ಕೇಳುತ್ತದೆ, ಆಕಾಶ ಬೇರೆದೆಗಿಂತ ಎತ್ತರವಾಗಿರುತ್ತದೆ,
ನೆಲದ ಮೇಲೆ ನಡೆಯುವುದು ಇನ್ನೂ ಸುಲಭವಾಗಿರುತ್ತದೆ.^{೧೨}

-ಬಬ್ರೋಜ್ ಬ್ರೆಕ್

ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ / ೫

ಈ ಉಲ್ಲೇಖಗಳು ಅಭಿಮಾನದ ನೆಲೆಯಲ್ಲಿ ಅಭಿವೃತ್ತಿ ಪದೆದಿವೆಯಾದರೂ ಅವುಗಳ ಆಜದಲ್ಲಿ ವ್ಯಾಚಾರಿಕ ಸತ್ಯ ಆಡಕವಾಗಿರುವುದು ವೇದ್ಯವಾಗದೆ ಇರಲಾರದು. ಈ ಹಿನ್ನೆಲೆಯಲ್ಲಿ ಭಾಷೆ ಎಂಬುದು ಕೇವಲ ವ್ಯವಹಾರಕ್ಕಾಗಿ ಮಾತ್ರವಿರದೆ, ಒಂದು ಜನಾಂಗವನ್ನು ಸಂಸ್ಕಾರದಲ್ಲಿ ಮುಂದಕ್ಕೆ ತೆಗೆದುಕೊಂಡು ಹೋಗುವುದಾಗಿರುತ್ತದೆ. ಆದ್ದರಿಂದ ಒಬ್ಬ ಮನುಷ್ಯ ಯಾವ ಕಾಲಕ್ಕೂ ತನ್ನ ಭಾಷೆ ಮತ್ತು ಸಂಸ್ಕೃತಿಗಳನ್ನು ಕಡೆಗೆ ಸಲಾಗುವುದಿಲ್ಲ. ಬದಲಿಗೆ ಮಗುವು ತಾಯಿಯ ಎದೆಯನ್ನು ಅವುಚಿಕೊಳ್ಳುವಂತೆ ತಾಯ್ಯಾಡಿಯನ್ನು ಅವುಚಿಕೊಂಡು, ಅದರಿಂದ ಜೀವದಾಯಕವಾದ ಹಾಲನ್ನು ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬ ಮನುಷ್ಯ ತನ್ನ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗೆ ಸುವುದೆಂದರೆ, ಅದು ತನ್ನ ಇಳಿಗಾಲದ ಪೂರ್ವ ಸೂಚನೆಯೇ ಆಗಿರುತ್ತದೆ. ಈ ಮಾತನ್ನು ಪೋಷಿಸುವ ಮಿಲ್ಫೋನ್ ಕೆಯಿ ಒಂದು ಮಾತನ್ನು ಇಲ್ಲಿ ಗಮನಿಸಬಹುದು.

I much more inclined to believe that the downfall of a domination and humiliation of its high estate will ensure when the essential rightness of language falls into disrepute

ಒಬ್ಬ ವ್ಯಕ್ತಿ ಯಾವುದೇ ಅನ್ಯ ಭಾಷೆಯ ಮೂಲಕ ತನ್ನ ಸಂವರ್ಧನೆಯನ್ನು ಕಾಣಬಹುದು. ಆದರೆ ತನಗೆ ತನ್ನ ಪರಿಸರದಿಂದ ದತ್ತವಾದ ಭಾಷೆಯ ಮೂಲಕ ಮುಟ್ಟುವ ಎಲ್ಲೆಯನ್ನು ಇತರೆ ಯಾವುದೇ ಭಾಷೆಯಿಂದ ಮುಟ್ಟುಲು ಸಾಧ್ಯವಿಲ್ಲ. ಈ ಕ್ರಿಯೆ ತಮ್ಮ ದೇಶ ಭಾಷೆಯಲ್ಲಿ ಸುಲಭ ಸಾಧ್ಯವಾದರೆ, ಅನ್ಯ ಭಾಷೆಯಲ್ಲಿ ಕಷಣಸಾಧ್ಯವೂ ಆಗಿ ನಿರೀಕ್ಷಿತ ನೆಲೆಯನ್ನು ಪರಿಣಾಮಕಾರಿಯಾಗಿ ತಲುಪುವುದು ಅನವಶ್ಯಕ ಶ್ರಮಕ್ಕೆ ಕಾರಣವಾಗುತ್ತದೆ. ಕಾರಣ, ತನ್ನ ಭಾಷೆ ಮತ್ತು ಸಂಸ್ಕೃತಿಗಳು ಅಭಿನ್ನವಾಗಿದ್ದು, ಆ ಜಾಯಮಾನದಲ್ಲಿ ಕಂಡ ನುಡಿಯ ಅರ್ಥ, ಸೌಭಗ್ಯ, ಇಂಪ್ರೂ, ಶೋಕ, ಹದ ವೇದಲಾದವನ್ನು ತನ್ನ ಭಾಷೆಯಲ್ಲಿಯಂತೆ ನಿರಾಯಾಸವಾಗಿ ತನ್ನದಲ್ಲದ ಭಾಷೆಯಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ಒಬ್ಬ ಮನುಷ್ಯನಿಗೆ ಭಾಷೆ ಮತ್ತು ಸಂಸ್ಕೃತಿಗಳ ಸಂದರ್ಭದಲ್ಲಿ ಅರ್ಥಕ್ಕಿಂತಲೂ ಮಿಗಿಲಾದ, ತನ್ನದಾದ ‘ಒಂದು ಭಾಷೆ’ ಮತ್ತು ‘ಒಂದು ಸಂಸ್ಕೃತಿಗಳ ಪರಿಕಲ್ಪನೆ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಮಹಾತ್ಮ ಗಾಂಧಿಜಿ ಅವರು ದೇಶ ಭಾಷೆಗಳ ವಿಷಯದಲ್ಲಿ ಆಡಿದ ಒಂದು ಮಾತು ಇಲ್ಲಿ ಮುಖ್ಯವಾಗುವುದು. “ಯಾರು ಎಷ್ಟೇ ಪರೋಪಕಾರ ಬುದ್ಧಿಯಿಂದ ಅಥವಾ ಉದಾರ ಬುದ್ಧಿಯಿಂದ ಯಾವ ತರಹದ ಸ್ವರಾಜ್ಯವನ್ನೇ ಕೊಡಲಿ, ನಮ್ಮ ತಾಯಿಯಿಂದಿರಾಡುವ ಭಾಷೆಯ ವಿಷಯದಲ್ಲಿ ನಮ್ಮ ಮನದಲ್ಲಿ ಆದರ ಬುದ್ಧಿಯಿಲ್ಲದಿದ್ದರೆ ನಾವು ನಿಜವಾದ ಸ್ವರಾಜ್ಯ ಭೋಗಿಗಳಾಗಲಾರವು.”^{೧೩} ಈ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೂ ಒಂದು ಸಂಗತಿಯೇನಿಂದರೆ, ಯಾವುದೇ ಒಂದು ನಿರ್ದಿಷ್ಟ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಒಬ್ಬ ಮನುಷ್ಯ ಇಟ್ಟಿಕೊಳ್ಳುವ ಸಹಜವಾದ ಪ್ರೀತಿ, ಆದರಗಳು ಅತೀರ್ಕತ್ವದಿಂದ ಅಥವಾ ಅಧಿಕಾರದ ಪರಿಸ್ಥಿತಿಯಿಂದ ಆ ಭಾಷಾ-ಸಂಸ್ಕೃತಿಗಳ ಬೆಳವಣಿಗೆಯಲ್ಲಿಯೂ ಏರು

೪ / ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ

- ಪೇರುಗಳಾಗುತ್ತವೆ. ಈ ಎರಡು ಅತಿರೇಕದ ನೇಲೆಗಳನ್ನು ದುರಭಿಮಾನ ಮತ್ತು ನಿರಭಿಮಾನ ಎಂದು ಗುರುತಿಸಬಹುದು. ಆದ್ದರಿಂದ ಒಂದು ನಿರ್ದಿಷ್ಟ ಭೂಪದೇಶದ ಜನ ಸಮುದಾಯ ತಮ್ಮ 'ಭಾಷಾ- ಸಂಸ್ಕೃತಿ'ಗಳ ಕಿಟಕಿ, ಬಾಗಿಲುಗಳನ್ನು ತೆರೆದಿಟ್ಟು. ಅನ್ಯಭಾಷಾ- ಸಂಸ್ಕೃತಿಗಳ ತಂಗಾಳಿಯೊಂದಿಗೆ ಬೆಳೆಯಲು ಇಚ್ಛಿಸುತ್ತಾರೆ. ಹಲವು ಸಂದರ್ಭಗಳಲ್ಲಿ ಮತ್ತು ಕೆಲವರು ಕಿಟಕಿ, ಬಾಗಿಲುಗಳನ್ನಲ್ಲದೆ ಗೋಡೆಗಳನ್ನು ಕೆಡವಿ ಅನ್ಯಭಾಷಾ ಸಂಸ್ಕೃತಿಗಳ ಬಿರುಗಾಳಿಗೆ ತಮ್ಮ ಭಾಷಾ - ಸಂಸ್ಕೃತಿಯನ್ನು ಒಳ್ಳಿಸುತ್ತಿರುತ್ತಾರೆ. ಇಂತಹ ಚಾರಿತ್ರಿಕ ಸತ್ಯಗಳು ಜಗತ್ತಿನ ಹಲವು 'ಭಾಷಾ- ಸಂಸ್ಕೃತಿ' ಗಳ ಸಂದರ್ಭದಲ್ಲಿ ಗೋಚರಿಸಿವೆ.

ಈ ತಾತ್ಕಾರ್ತಿಕ ಹಿನ್ನೆಲೆಯಲ್ಲಿ ಕನ್ನಡ ನಾಡು ಮತ್ತು ನುಡಿಗಳ ಸಂಬಂಧದ ಸ್ವರೂಪವನ್ನು ಗ್ರಹಿಸಬೇಕಾಗಿದೆ. ಈ ನೆಲೆಯಲ್ಲಿ ಚರ್ಚೆ ತವಾದ 'ಸಂಸ್ಕೃತಿ' ಯ ಜಾಗದಲ್ಲಿ ಕನ್ನಡ ನಾಡು, 'ಭಾಷೆ'ಯ ನೆಲೆಯಲ್ಲಿ ಕನ್ನಡ ನುಡಿ ಮತ್ತು ಅವುಗಳ ಶೀತುವಾದ 'ಮನುಷೆ'ನ ಜಾಗದಲ್ಲಿ 'ಕನ್ನಡಿಗ' ನನ್ನ ಒಟ್ಟು ನೋಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚರ್ಚೆಯು ಜಾಗತಿಕ ನೆಲೆಯಿಂದ ಕನ್ನಡದ ಪ್ರಾದೇಶಿಕ ನೆಲೆಗೆ ಜಾರಿದಂತಾಗುತ್ತದೆ. ಈ ತಾತ್ಕಾರ್ತಿಕತೆಯಲ್ಲಿ 'ಕನ್ನಡ ನಾಡಿಗೆ ಕನ್ನಡವೇ ಗತಿ' ಯಾಗುತ್ತದೆ. ಕನ್ನಡಿಗನಿಗೆ ಕನ್ನಡವೇ ಮತಿಯಾಗುತ್ತದೆ. ಒಟ್ಟಾರೆಯಾಗಿ ಕನ್ನಡ ಸಂಸ್ಕೃತಿಯ ವಿಕಾಸ ಕನ್ನಡ ಭಾಷೆಯಿಂದ ಮಾತ್ರ ಸಾಧಿತಗೊಳ್ಳುವ ಸತ್ಯ ಎಂಬುದು ಅರಿವಾಗುತ್ತದೆ. ಅದನ್ನು ಭೀಮ ಕವಿ ಸೂಕ್ತವಾದ ರೀತಿಯಲ್ಲಿಯೇ ಹೀಗೆ ಅಭಿವೃತ್ತಿಸುತ್ತಾನೆ.

ತೇಸೆನಿಪ ಕನ್ನಡ ಭಾಷೆಯೆಂದೆನಲಾಗಿಳಿಗಿದು
ತೇಸೆನಿಪ ವೇದ ಪ್ರಮಾಣದ ಭಾಷೆಯನಿಪ್ಪಡು॥

* * *

ನಾಡು ಎಂಬುದು ಒಂದು ನಿರ್ದಿಷ್ಟ ಸಾಂಸ್ಕೃತಿಕ ಭೌಗೋಳಿಕ ವಲಯ. ಕನ್ನಡದ ಸಂದರ್ಭದಲ್ಲಿ ಪರಂಪರೆಯ ಉದ್ದಕ್ಕೂ ನೂರಾರು ನಾಡುಗಳು ಇರುವುದು ವೇದ್ಯವಾಗುತ್ತವೆ. ಉದಾಹರಣೆಗೆ, ಪಂಪನ ಕಾಲಕ್ಕೆ ಬನವಾಸಿ ನಾಡು, ಅನಂತರದ ಬೆಳುವೆಲ ನಾಡು, ಕೆಳದಿ ನಾಡು, ತುಳುನಾಡು, ಮಲೆನಾಡು, ಯಲಹಂಕ ನಾಡು, ನೊಳಂಬ ದೇಶ ಇತ್ಯಾದಿ. ಇವು ವರ್ತಿಸ್ತು ಸಂಸ್ಕೃತಿಯ ಹಿನ್ನೆಲೆಯಿಂದ ಕೂಡಿದ್ದಿರಬಹುದು ಅಥವಾ ಒಂದು ಪ್ರಭುತ್ವದ ನಿರ್ದಿಷ್ಟ ಭೂವಲಯ ವಿರಬಹುದು ಅಥವಾ ತನ್ನದೇ ಆದ ಮೇರೆಗಳನ್ನು ನಿರ್ಮಿಸಿಕೊಂಡಿದ್ದ ಪ್ರಾಕ್ತಿಕ ವಲಯವೂ ಆಗಿರಬಹುದು ಅಥವಾ ಏಕಕಾಲಕ್ಕೆ ಇವೆಲ್ಲವೂ ಒಂದೇ 'ನಾಡಿನಲ್ಲಿ ಪರಿಣಾಮಿಸಿಯೂ ಇರಬಹುದು. ಇದು ವಿಚಿತವಾಗಿ ವಸಾಹತಪೂರ್ವದ ನಾಡಿನ ಕಲ್ಪನೆ.

ಆದರೆ ಭಾರತಕ್ಕೆ ಬ್ರಿಟಿಷರ ಆಗಮನವಾಗಿ, ಅವರಿಂದ ಇಲ್ಲಿ ವಸಾಹತಶಾಹಿ ಸಂಸ್ಕೃತಿ ಮೃತಾಳಿದಾಗ, ಈ ನಾಡಿನ ಕಲ್ಪನೆ ಮಹತ್ತರ ತಿರುವನ್ನು ಪಡೆಯುತ್ತದೆ. ವಸಾಹತ ಕಾಲದಲ್ಲಿ ಕಾಣಿಸಿಕೊಂಡ ಹಲವು ನೂತನ ಕಲ್ಪನೆಗಳಲ್ಲಿ ಒಂದಾದ ಇದು

ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ನಡೆದ ಕನಾಟಕ ಏಕೀಕರಣ ಜಳವಳಿಯ ತೀವ್ರತೆಯಲ್ಲಿ ಜಾಗ ತಗ್ನಾಳ್ಳುತ್ತದೆ. ಈಗಾಗಲೇ ಇದ್ದ ಈ ಪ್ರಾಚೀನ 'ನಾಡು' ಕೆಲನೆ ಇಲ್ಲಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ. ಉದಾಹರಣೆಗೆ, ದಕ್ಷಿಣ ಭಾರತದ ಸಂದರ್ಭದಲ್ಲಿ 'ಕನ್ನಡ' ನಾಡು, 'ತಮಿಳು' ನಾಡು, 'ತೆಲುಗು' ನಾಡು ಹೀಗೆ.

ಹೀಗೆ ಭಾರತೀಯ ಪರಂಪರೆಯ ಉದ್ದಕ್ಕೂ ಮುಖ್ಯವಾಗಿ ಸಾಂಸ್ಕೃತಿಕ ಪರಿಕಲ್ಪನೆಯಾಗಿ ಉಳಿದು ಬಂದಿದ್ದ 'ನಾಡು' ಎಂಬುದು ಇಪ್ಪತ್ತರ ಶತಮಾನದಲ್ಲಿ ರಾಜಕೀಯ ಭಾಯೆಯನ್ನು ಪಡೆಯುತ್ತದೆ. ಆದ್ದರಿಂದ ಭೂವೈಶಾಲ್ಯತೆ ಮತ್ತು ರಾಜಕೀಯ ನೆಲೆ - ಈ ಎರಡೂ ಮೇಳೆಸಿದ ಸಾಂಸ್ಕೃತಿಕ 'ನಾಡು' ಹೊಸ ವಿನ್ಯಾಸದಲ್ಲಿ ಕಾಣಿಸಿಕೊಳ್ಳುತ್ತೋಡಗುತ್ತದೆ.

ಹೀಗೆ ಸಾವಿರ ವರ್ಷಗಳಿಗೂ ಏರಿದ ಜರಿತೆಯನ್ನು ಹೊಂದಿರುವ 'ನಾಡು' ಎಂಬ ಪರಿಕಲ್ಪನೆ ಕನಾಟಕದ ಸಂದರ್ಭದಲ್ಲಿ ಕೂಡ ಇದೇ ರೀತಿಯಲ್ಲಿ ವಿಕಸನ ಹೊಂದಿ ಬಂದಿದೆ. ಇದು ನಾನು ಗ್ರಹಿಸಿರುವ ಕ್ರಮವೂ ಹೌದು.

ಈ ಹಿನ್ನೆಲೆಯಲ್ಲಿ ಕನ್ನಡ ಪರಂಪರೆಯ ಕವಿಗಳು ನಾಡನ್ನು ಗ್ರಹಿಸಿರುವ ಕ್ರಮ, ಅದು ಅವರಿಗೆ ಕಂಡ ಬಗೆಯನ್ನು ಚರ್ಚೆಸಲಾಗಿದೆ. ಇಂತಹ ಅಭಿವೃತ್ತಿಯ ಚರ್ಚೆಯನ್ನು ಅವರ ಅಭಿಮಾನದ ಚಿಂತನೆಯ ವಿವಿಧ ನೇಲೆಗಳಲ್ಲಿ ನಿರ್ವಹಿಸಲಾಗಿದೆ.

ನುಡಿ ಎಂಬುದು ಒಂದು ನಾಡಿನ ಜೀವದ್ವಾಪ್ಯ ಇದಿಲ್ಲದೆ ನಾಡಿನ ಅಸ್ತಿತ್ವ ಇಲ್ಲ. ಈ ಚರ್ಚೆ ಕನಾಟಕದ ಸಂದರ್ಭದಲ್ಲಿ ಕನ್ನಡವನ್ನು ಮುಖ್ಯವಾಗಿ ಗುರುತಿಸಿದೆ. ಆದ್ದರಿಂದ ಕನ್ನಡ ನಾಡು ಎಂದಾಗ ಅದರ ಪ್ರಾಣರೂಪಿಯಾಗಿ ಕನ್ನಡ ನುಡಿ ಹೊದಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಒಟ್ಟು ಅಧ್ಯಯನವು 'ಕನ್ನಡ ನಾಡು-ನುಡಿ-ಕನ್ನಡಿಗೆ' ಇವುಗಳ ಅನ್ಯೋನ್ಯ ಸಂಬಂಧದ ನೆಲೆಯಲ್ಲಿಯೇ ಸಾಗುತ್ತದೆ.

ಅಡಿಟಪ್ಪಣಿಗಳು

೧. ಸುಜನಾ (ಸಂ.), ಸಾಪ್ತಾಹಿಕ ಪ್ರಭ, ಪ್ರ. ೧, ಕನ್ನಡಪ್ರಭ, ಲೆ.೧೯೯೯.
೨. ಮು. ಪರದಾರಜನ್ (ಸಂ.), ತಮಿಳು ಸಾಹಿತ್ಯ ಚರಿತ್ರೆ, (ಅನು: ಎಲ್. ಗುಂಡಪ್ಪ), ಪ್ರ. ೧೯೯೫, ಸಾಹಿತ್ಯ ಅಕಾಡೆಮಿ, ನವದೆಹಲಿ, ೧೯೮೦.
೩. ಅದೇ,
೪. ಅದೇ,
೫. ಎಲ್.ಎಸ್. ಶೇಷಗಿರಿರಾವ್ (ಸಂ.), ಕನ್ನಡ ತಾಯಿಗೆ ನುಡಿ ನಮನ, ಪ್ರ. V, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.
೬. ಅದೇ, ಪ್ರ. V.
೭. ತಂಬಾ ಜೋತಿ (ಸಂ.), ಕಂನುಡಿಯ ಹಟ್ಟ, ಪ್ರ. ೨, ಸಮಾಜ ಪ್ರಸ್ತಕಾಲಯ, ಧಾರವಾಡ, ೧೯೭೫.
೮. ಎಲ್.ಎಸ್. ಶೇಷಗಿರಿರಾವ್ (ಸಂ.), ಪೂರ್ವೋಽಕ್ತ.

ಕವಿರಾಜಮಾರ್ಗ ಮತ್ತು ನಾಡು-ನುಡಿ ಚಿಜಾಳ್ಳ

ಕನ್ನಡ ನಾಡು ಮತ್ತು ನುಡಿಯ ದ್ವೀಪಿಯಂದ ‘ಕವಿರಾಜಮಾರ್ಗ’ದ ಚಿಂತನೆಗಳನ್ನು ಎರಡು ಪ್ರಮುಖ ನೆಲೆಗಳಲ್ಲಿ ಚರ್ಚಿಸಬಹುದು.

ಇ. ಸಾಹಿತ್ಯಕ ನೆಲೆ

ಈ. ಸಾಂಸ್ಕೃತಿಕ ನೆಲೆ

ಇ. ಸಾಹಿತ್ಯಕ ನೆಲೆ: ಶ್ರೀವಿಜಯನಿಂದ ರಚಿಸಲ್ಪಟ್ಟ ‘ಕವಿರಾಜಮಾರ್ಗ’ದ ಕಾಲ ಕ್ಷೇತ್ರ. ಇನೆಯ ಶತಮಾನದ ಉತ್ತರಾಧಿ. ಇದು ಕನ್ನಡದ ಮೊಟ್ಟ ಮೊದಲ ಉಪಲಭ್ಯ ಕ್ಷೇತ್ರ. ಇದರ ವಸ್ತು ವಿನ್ಯಾಸ ಅಲಂಕಾರಗಳ ವಿವೇಚನೆ. ಕಾವ್ಯದೋಷ, ಶಬ್ದಾಲಂಕಾರ ಮತ್ತು ಅಥಾರಲಂಕಾರಗಳನ್ನು ಮೂರು ಪರಿಚೇದಗಳಲ್ಲಿ ಚರ್ಚಿಸುವ ಪೂರ್ವ ಭಾಗದಲ್ಲಿ ಹಲವು ಮಹತ್ತರ ಸಾಹಿತ್ಯಕ ವಿವರಗಳನ್ನು ಕೃತಿಕಾರ ಕಟ್ಟಿಕೊಡುತ್ತಾನೆ. ಈ ವಿವರಗಳು ಇಂದಿಗೂ ಅಜ್ಞಾತವಾಗಿ ಉಳಿದಿರುವ ಪಂಪಪೂರ್ವ ಕಾಲದ ಕನ್ನಡ ಸಾಹಿತ್ಯ ಲೋಕಕ್ಕೆ ಬೆಳಕನ್ನು ನೀಡುವಲ್ಲಿ ಸಹಾಯಕವಾಗಿವೆ. ಅದರಲ್ಲಿ ಗಡ್ಡ ಕವಿಗಳಾದ ವಿಮಲೋದಯ, ನಾಗಾಬುಣಿನ, ಜಯಬಂಧು, ದುರ್ವಿನಿಂತ ಹಾಗೂ ಪದ್ಮ ಕವಿಗಳಾದ ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ - ಇವರನ್ನು ಹೆಸರಿಸುತ್ತಾನೆ. ಆದರೆ ಅವರಿಂದ ರಚಿಸಲ್ಪಟ್ಟ ಕೃತಿಗಳ ವಿವರ ಲಭ್ಯವಿಲ್ಲ. ಅಂತಹೀ ಬಳಕೆಯಿಂದ ತಪ್ಪಿಮೋಗಿರುವ ಬೆದಂಡೆ ಮತ್ತು ಚತುರಾಗಳಿಂಬ ಅಜ್ಞಗನ್ನಡದ ಕಾವ್ಯ ಪ್ರಬೇಧಗಳನ್ನು ಸಹ ಪ್ರಸ್ತಾಪಿಸುತ್ತಾನೆ.

ಹೀಗೆ ಕವಿರಾಜಮಾರ್ಗಕಾರನು ಕನ್ನಡ ಸಾಹಿತ್ಯದ ಆರಂಭದ ಫಟ್ಟದ ಬಗೆಗಿನ ಚರ್ಚೆಯಲ್ಲಿ ಈ ಮಹತ್ತರ ವಿವರಗಳನ್ನು ನೀಡುವ ಮೂಲಕ ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಾನೆ.

‘ಕವಿರಾಜಮಾರ್ಗ’ದ ರಚನೆಯ ಕಾಲಕ್ಕೆ ಸಂಸ್ಕೃತ ಸಾಹಿತ್ಯವು ಕನ್ನಡಕ್ಕಿಂತ ಉಜ್ಜಲ ಪರಂಪರೆಯನ್ನು ಹೊಂದಿತ್ತು. ವಾಲ್ಯೀಕಿ, ವ್ಯಾಸ, ಗುಣಸೂರಿ, ಭಂಗಿನಾರಾಯಣ, ಭಾರವಿ, ಕಾಳಿದಾಸ, ಮಾಘ ಮೊದಲಾದ ಕವಿಗಳು ಆ ಹೊತ್ತಿಗಾಗಲೇ ಆ ಸಾಹಿತ್ಯವನ್ನು ಶ್ರೀಮಂತಗೋಳಿಸಿದ್ದರು. ಇದರಲ್ಲಿ ಕಾವ್ಯ ಮತ್ತು ಶಾಸ್ತ್ರ - ಎರಡೂ ಪ್ರಭೇದಗಳು ಸಮುದ್ರವಾಗಿದ್ದವು. ಇವು ಲಿಖಿತ ಪರಂಪರೆಯಲ್ಲಿ ದೇಸಿ-ಕನ್ನಡ-ಕಾವ್ಯ ಪರಂಪರೆಗೂ ಮಿಗಿಲಾಗಿತ್ತು. ಈ ಕಾಲದಲ್ಲಿ ಕಾವ್ಯದ ಮಾನವಂಡಗಳನ್ನು ಸಂಸ್ಕೃತ ಸಾಹಿತ್ಯದ

ಗರಡಿಯಲ್ಲಿಯೇ ಪಡೆಯುವುದು ರೂಢಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯ ಲೋಕದ ಬಗೆಗಿನ ಪ್ರಜ್ಞಾಯನ್ನು ಹೊಂದಿದ್ದ ಕವಿರಾಜಮಾರ್ಗಕಾರ ಅದರಲ್ಲಿ ಕೊರತೆಯನ್ನು ಕಂಡದ್ದು ಸಹಜವೇ ಆಗಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೊಂದು ಶಾಸ್ತ್ರ ರಚನೆ ಮಾಡುವುದು ಅವನ ಕನ್ನಡಾಭಿಮಾನಕ್ಕೆ ದ್ಯೂತಕವಾಗುತ್ತದೆ. ಅಲ್ಲದೆ ಈ ಬಗೆಯ ಕ್ರಮಿ ಕನ್ನಡದ ಮಟ್ಟಗೆ ಮೊದಲ ಪ್ರಯತ್ನ ಎಂಬ ಸೂಚನೆಯನ್ನು ಸಹ ಹೊಡುತ್ತಾನೆ.

ಹೀಗೆ ಸಂಸ್ಕೃತ ಸಾಹಿತ್ಯದ ಸಮುದ್ರತೆಯು ಕನ್ನಡಕ್ಕೂ ಲಭಿಸಬೇಕೆಂಬ ಉತ್ತರ ಇಚ್ಛೆಯಿಂದ ಕನ್ನಡ ಕವಿಗಳಿಗೊಂದು ರಾಜಮಾರ್ಗವನ್ನು ನಿರ್ಮಿಸಿಕೊಡುತ್ತಾನೆ. ಈ ನಿರ್ಮಿತಿಯಲ್ಲಿ ಲಕ್ಷ್ಯ ಮತ್ತು ಲಕ್ಷಣಗಳನ್ನು ಹಿಂದಿನ ಕನ್ನಡ ಕಾವ್ಯ ಪರಂಪರೆ ಹಾಗೂ ಸ್ವರಚಿತ ಪದ್ಯಗಳ ಮೂಲಕ ನೀಡುತ್ತಾನೆ. ಈ ಪ್ರಕ್ರಿಯೆಯಲ್ಲಿ ಸದರಿ ಶಾಸ್ತ್ರ ಕೃತಿಯು ಕಾವ್ಯ ಕೃತಿಯೂ ಆಗಿ ಮಾರ್ಪಡುತ್ತದೆ.

ಹೀಗೆ ಕನ್ನಡಕ್ಕೊಂದು ಕಾವ್ಯ ಕಮ್ಮಟವನ್ನು ನಿರ್ಮಿಸಿ, ಅದನ್ನು ಚಿರಾಯು ಗೊಳಿಸುತ್ತಾನೆ. ಅನಂತರದ ಪಂಪಾದಿ ಕವಿಗಳೂ ಈ ಕಮ್ಮಟದ ವಿದ್ಯಾರ್ಥಿಗಳಾಗಿರಲು ಸಾಧ್ಯವಿದೆ!

ಹೀಗೆ ಕನ್ನಡ ಕಾವ್ಯ ಪರಂಪರೆಗೆ ‘ಕವಿರಾಜಮಾರ್ಗ’ದ ಮೂಲಕ ಹೊಸ ದಿಕ್ಕನ್ನು ತೋರಿದ ಶ್ರೀವಿಜಯನು ಶ್ರೀಮಂತವಾದ ಕನ್ನಡ ಜಂಪೂ ಪರಂಪರೆಗೆ ನಿರ್ದೇಶನವನ್ನು ಸಹ ಮಾಡಿದಂತಾಗಿದೆ.

ವ ತಪ್ಪಿತಿಕೆ, ಆಕಾಶವಾಣಿ, ದೂರದರ್ಶನ, ಸಿನೆಮಾ, ಟೆಲಿಪೋರ್ನೋ ಮುಂತಾದ ಅನೇಕ ಸಮೂಹ ಮಾಧ್ಯಮಗಳ ಜಾಲ ಇಂದು ಕನಾಟಕವನ್ನು ಆವರಿಸಿದೆ. ಆಧುನಿಕರಣಿಗೊಂಡ ಸಾರಿಗೆ ವ್ಯವಸ್ಥೆಯಿಂದ ಇಡೀ ಪ್ರಪಂಚ ಹಳ್ಳಿಯಾಗಿರುವಾಗ, ಕನಾಟಕವು ಅದರಲ್ಲಿಂದ ಬಡಾವಣೆಯಂತಾಗಿದೆ.* ಹೀಗಿರುವಾಗಲೂ ಕನಾಟಕದಲ್ಲಿ ಕನ್ನಡ ಭಾಷೆಯ ಹಲವು ಪ್ರಬೇಧಗಳನ್ನು ಕಾಣಲು ಸಾಧ್ಯವಿದೆ. ಮುಂಬ್ಯ ಕನಾಟಕದ ಕನ್ನಡ, ಹೈದರಾಬಾದ್ ಕನಾಟಕದ ಕನ್ನಡ, ಮೈಸೂರು ಕನ್ನಡ, ಕರಾವಳಿ ಕನ್ನಡ-ಹೀಗೆ ಕೆಲವು ಪ್ರಮುಖ ನೆಲೆಗಳಲ್ಲಿ ಕನ್ನಡ ಭಾಷೆಯ ವ್ಯೇವಿಧ್ಯವಿದೆ. ಅದರಲ್ಲಿ ಜಿಲ್ಲೆಯಿಂದ ಜಿಲ್ಲೆಗೆ, ತಾಲ್ಲೂಕಿನಿಂದ ತಾಲ್ಲೂಕಿಗೆ ಇದರ ವ್ಯೇವಿಧ್ಯವನ್ನು ಗುರುತಿಸಬಹುದಾಗಿದೆ. ಇದು ಆಧುನಿಕರಣಿಗೊಂಡು, ಭಾಷಿಕವಾಗಿ ಸಾಮೀಪ್ಯವನ್ನು ಸಾಧಿಸಿರುವ ಕನ್ನಡ ನಾಡಿನ ವಿವಿಧ ಭಾಗಗಳ ಸಾಕ್ಷಾತ್ ಚಿತ್ರ, ಹೀಗಿರುವಾಗ, ಇದಕ್ಕಿಂತ ಹನೆನ್ನಿಂದ ಶತಮಾನಗಳಪ್ಪು ಹಿಂದಿನ ಕಾಲಫಟ್ಟದಲ್ಲಿ ಕಾವೇರಿಯಿಂದ ಗೋದಾವರಿಯವರೆಗೂ ಹಬಿದ್ದ ಭಾಗೋಳಿಕ ವಲಯದಲ್ಲಿ ಕನ್ನಡದ ಭಾಷಿಕ ವ್ಯೇವಿಧ್ಯವನ್ನು ಉಂಟಿಸಬಹುದಾಗಿದೆ. ಈ ಉಹೆಯನ್ನು ದ್ಯೂಪದಿಸುವ ನಿಟ್ಟನಲ್ಲಿ ಕವಿರಾಜಮಾರ್ಗಕಾರನು ಕೆಳಕಂಡ ಮಾತನ್ನು ಆಡುತ್ತಾನೆ.

* ಈ ಮಾತು ಗ್ರಾಮೀಣ ಪ್ರದೇಶಕ್ಕೆ ಅನ್ನಯಿಸುವದಿಲ್ಲ.

ಕನ್ನಡಂಗಳೆಂದೂ ವಾಸುಗಿಯುಮಟ್ಟಿಲಾಜದೆ
ಬೇಸಣಿಗುಂ ದೇಸಿ ಬೇಂಬೇಂಪ್ರಾದಜೆಂ

ಹೀಗೆ ಏಷು ನಾಲಗೆಗಳನ್ನು ಹೊಂದಿರುವ ಆದಿಶೇಷನು ಸಹ ಎಣಿಸಲಾರದಪ್ಪ
ದೇಸಿಗಳನ್ನು ಹೊಂದಿರುವ ಕನ್ನಡ ನಾಡಿನ ಭಾಷಿಕ ವೈವಿಧ್ಯತೆಯನ್ನು ಕುರಿತ ಪ್ರಜ್ಞೆಯನ್ನು
ಮಾತಿನ ಮೂಲಕ ವ್ಯಕ್ತಪಡಿಸುವ ಕವಿರಾಜಮಾರ್ಗಕಾರ ಅಂದಿನ ಕಾಲಕ್ಕೆ ಕನ್ನಡ-
ಭಾಷಾ ವಿಜ್ಞಾನಿಯಾಗಿಯೂ ಮಾರ್ಪಡುತ್ತಾನೆ.

ಹೀಗೆ ಅಸಂಖ್ಯಾ ಭಾಷಾ ಪ್ರಬೇಧಗಳನ್ನು ಹೊಂದಿರುವ ಕನ್ನಡದ ಭಾಷೆಯೆ
ಸಂದರ್ಭದಲ್ಲಿ ಕಾವ್ಯಕ್ಕೆ ಯಾವ ಪ್ರಬೇಧವನ್ನು ಬಳಸಬೇಕೆಂಬ ಪ್ರಶ್ನೆ ಕವಿಗಳಿಗೆ ಸಹಜ
ಸವಾಲಾಗಿತ್ತು. ಕಾರಣ, ಪ್ರತಿಯೊಂದು ಪ್ರಬೇಧವೂ ತನ್ನದೇ ಆದ ಭಾಷಿಕ ಮೀತಿಗಳನ್ನು
ಪಡೆದದ್ದರಿಂದ ಉತ್ತರವ್ವ ಕಾವ್ಯ ರಚನೆಯಲ್ಲಿ ಅದೊಂದು ತೋಡಕು ಆದಂತಾಯಿತು.
ಆದ್ದರಿಂದ ಕಾವ್ಯ ಕಟ್ಟುವ ಕ್ರಿಯೆಯಲ್ಲಿ ಈ ಎಲ್ಲವನ್ನು ಪ್ರತ್ಯೇಕವಾಗಿ ಬಳಸುವುದು
ವಿವಿಧ ಕಾರಣಗಳಿಂದಾಗಿ ಸೂಕ್ತವಲ್ಲವೆಂದು ಕವಿರಾಜಮಾರ್ಗಕಾರ ಭಾವಿಸುತ್ತಾನೆ.
ಈ ಪ್ರಾದೇಶಿಕ ಭಾಷಾ ವೈವಿಧ್ಯದ ಹಿನ್ನೆಲೆಯಲ್ಲಿ ಪ್ರಮಾಣಿಬಧವಾದ ಕನ್ನಡ
ಭಾಷೆಯೊಂದನ್ನು ರೂಪಿಸಲು ಪ್ರಯತ್ನಿಸುತ್ತಾನೆ. ಇಂತಹ ಪ್ರಮಾಣೀಕೃತ ಭಾಷೆಯಿಂದ
ಮಾತ್ರ ಹಲವು ಶಿಸ್ತಗಳ ವಿಷಯಗಳನ್ನು ಸಮರ್ಥವಾಗಿ ಹೇಳಲು ಸಾಧ್ಯ ಎಂದು
ಭಾವಿಸುತ್ತಾನೆ. ಇದು ಜೀಬಿತ್ಯಪೂರ್ಣ ವಿವೇಚನೆ ಪ್ರಜ್ಞೆಯೂ ಹೌದು. ಈ ಹಿನ್ನೆಲೆಯಲ್ಲಿ
ಸಾರವತ್ತಾದ ಕನ್ನಡ ಭಾಷಾ ಮಾದರಿಯನ್ನು ಕಟ್ಟಿಕೊಡುತ್ತ, ಪ್ರಾದೇಶಿಕ ವೈವಿಧ್ಯದ
ಕನ್ನಡ ಸಂಸ್ಕೃತಿಯನ್ನು ಮೊದಲಿಗೆ ಏಕೀಕರಣ ಮಾಡುತ್ತಾನೆ. ಇದರಿಂದ ಹಲವು
ಅನುಕೂಲಗಳು ಉಂಟಾದರೂ ಕೆಲವು ಸೂಕ್ತ ನಕಾರಾತ್ಮಕ ಸಂಗತಿಗಳಿಗೂ ಕಾರಣೇ
ಭೂತವಾಗುತ್ತದೆ. ಅವುಗಳಲ್ಲಿ ಮುಖ್ಯವಾದುದು ಹೀಗಿದೆ-

ಕನ್ನಡ ನಾಡಿನ ಸಂದರ್ಭದಲ್ಲಿ ಒಂದು ಪ್ರಮಾಣೀಕೃತ ಭಾಷೆ ಹೆಚ್ಚು ಪ್ರಚಲಿತಕ್ಕೆ
ಬಂದಾಗ, ಪ್ರಾದೇಶಿಕವಾದ ಅನೇಕ ಭಾಷಾ ಮಾದರಿಗಳು ಸಾಹಿತ್ಯದ ಅಭಿವೃದ್ಧಿಯಲ್ಲಿ
ದಾವಿಲಾಗದೆ ದೂರವೇ ಉಳಿದವು. ಕ್ರಮೇಣ ಇವು ಇತಿಹಾಸದ ಗಭರ್ಡಲ್ಲಿ
ಮರೆಯಾಗುತ್ತಾ ಬಂದವು. ಹೀಗೆ ಮರೆಯಾಗುತ್ತಾ ಬಂದ ಪ್ರಾದೇಶಿಕ ಭಾಷಾ ರೂಪಗಳು
ಭಿನ್ನ ಸ್ವರೂಪದಲ್ಲಿ ಇಂದಿಗೂ ಬೆಳೆದು ಬಂದಿರುವುದಾದರೂ ಅಂದಿನ ಸ್ವರೂಪ
ಇಂದು ಉಳಿದಿಲ್ಲ ಎಂಬುದು ನಿಜ ಸಂಗತಿಯಾಗುತ್ತದೆ. ‘ತಿರುಳ್ಳನ್ನಡ’ ಎಂಬ ಭಾಷಿಕ
ರೂಪವೂ ಇದೇ ಕಾರ್ಯವನ್ನೇ ಮಾಡಿದ್ದು.

ಈ ಹಿನ್ನೆಲೆಯಲ್ಲಿ ಪ್ರಮಾಣೀಕೃತ ಕನ್ನಡ ಕಾವ್ಯ ಭಾಷೆಯು ‘ಕವಿರಾಜ ಮಾರ್ಗ’ದ
ಆಶಯಕ್ಕನುಸಾರವಾಗಿ ಪಂಪಾದಿ ಕವಿಗಳಿಂದ ಪರಂಪರೆಯಾಗಿ ಮುಂದುವರೆಯಿತು.
ಈ ನಿಷ್ಟಿನಲ್ಲಿ ‘ಭಂದೋಂಬಧಿ’, ‘ಶಭ್ಯಮಣಿಪರ್ವತಣ’, ‘ಶಭ್ಯಾನುಸಾಸನ’ ಮೊದಲಾದ
ಶಾಸ್ತ್ರಕ್ರಿಗಳ ಪರಂಪರೆಯೂ ಮೊದಲಾಯಿತು.

ಇದರ ನಡುವೆ ಕಾವ್ಯಕ್ಕೆ ಒದಗುವ ದೋಷಗಳು ಮತ್ತು ಅವುಗಳ
ನಿವಾರಣೋಪಾಯಗಳನ್ನು ಸೂಚಿಸುತ್ತಾನೆ. ಈ ದಿಸೆಯಲ್ಲಿ ‘ಅರಿಸಮಾಸ’ ದೋಷವನ್ನು
ಪ್ರಧಾನವಾಗಿ ಚರ್ಚಿಸುತ್ತಾನೆ. ಹಾಗೂ ಕನ್ನಡದ ಜಾಯಮಾನಕ್ಕೂಗೂ ಯತ್ತಿಯ
ವಿಜಾರವನ್ನೂ ಪ್ರಸ್ತಾಪಿಸುತ್ತಾನೆ.

ಈ ವಿಜಾರಗಳ ತರುವಾಯ ಅರ್ಥಶಾಸ್ತ್ರ, ವಿರುದ್ಧಶಾಸ್ತ್ರ, ಪುನರ್ರೂಕ್ತಿ
ಭಂದೋಭಂಗ ಮೊದಲಾದ ಕಾವ್ಯದೋಷಗಳ ವಿಜಾರಗಳನ್ನು ಮಂಡಿಸಿ, ಪ್ರಥಮ
ಪರಿಚ್ಛೇದವನ್ನು ಮುಗಿಸುತ್ತಾನೆ.

ಉಳಿದೆರಡು ಪರಿಚ್ಛೇದಗಳಲ್ಲಿ ಶಬ್ದ ಮತ್ತು ಅಧಾರಲಂಕಾರಗಳ ಚರ್ಚೆಯನ್ನು
ಕ್ರಮವಾಗಿ ಮಾಡುತ್ತಾನೆ. ಸಂಸ್ಕೃತ ಅಲಂಕಾರ ಶಾಸ್ತ್ರದ ವಿಜಾರಗಳನ್ನು ಇಲ್ಲಿ
ಕನ್ನಡಮಯಗೊಳಿಸಿ, ಕನ್ನಡ ಕವಿಗಳಿಗೆ ನೆರವಾಗುತ್ತಾನೆ.

ಹೀಗೆ ಕವಿರಾಜಮಾರ್ಗಕಾರನು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಶಾಸ್ತ್ರೀಯವಾದ
ನೆಲೆಗಟ್ಟಿನ್ನು ರೂಪಿಸುತ್ತಾನೆ. ಇದರಿಂದ ಕನ್ನಡವು ಹಲವು ದಿಕ್ಕುಗಳಲ್ಲಿ ಬೆಳೆಯು
ವಂತಾಗುತ್ತದೆ. ಇದರ ಮೂಲಕ ತಾನು ಶ್ರೀಮಂತ ಕನ್ನಡ ಸಾಹಿತ್ಯ ಪರಂಪರೆಯಲ್ಲಿ
ನಿರಂತರ ಅನುರಣಣಕ್ಕೆ ಪಾತ್ರನಾಗುತ್ತಾನೆ.

೨. ಸಾಂಸ್ಕೃತಿಕ ನೆಲೆ: ‘ಕವಿರಾಜ ಮಾರ್ಗ’ವು ಸಾಹಿತ್ಯಕವಾಗಿ ಮಾತ್ರವಲ್ಲದೆ
ಸಾಂಸ್ಕೃತಿಕ ಅಧ್ಯಯನದ ನೆಲೆಯಲ್ಲಿಯೂ ಮುಖ್ಯವಾಗುವ ಕ್ಷತ್ರಿ. ಈ ದೃಷ್ಟಿಯಿಂದ
ಇದನ್ನು ಹಲವು ಶಿಸ್ತಗಳ ಮೂಲಕ ಪ್ರವೇಶಿಸಬಹುದಾಗಿದೆ. ಇದಕ್ಕೆ ಕಾರಣ ಅದು
ರಚನೆಯಾದ ಕಾಲದ ಹಿನ್ನೆಲೆ ಮತ್ತು ಆ ಕಾಲದ ಬಗೆಗೆ ನೀಡುವ ಹಲವು ಬಳಸೋಣಗಳು.

‘ಕವಿರಾಜಮಾರ್ಗ’ವು ರಚನೆಯಾದ ಕಾಲಫಟ್ಟದಲ್ಲಿ ಕನ್ನಡ ನಾಡು ಹಲವು
ಚಾರಿತ್ರಿಕ ಸ್ಥಿತ್ಯಂತರಗಳಿಗೆ ಒಳಗಾಗಿತ್ತು. ಈ ಕಾಲದ ರಾಜಕೀಯ ವಿಘಟನೆಗಳಿಂದಾಗಿ
ದೂಡ್ಜ ಸಾಮಾಜಿಕಗಳು ಅಳಿದು, ಸಣ್ಣ-ಪುಟ್ಟ ರಾಜಕೀಯ ಘಟಕಗಳು ಸ್ಥಿತ್ಯಂತರವಾಗಿ
ಅಸ್ತಿತ್ವ ಪಡೆಯುತ್ತಿದ್ದವು. ಆ ನಿಷ್ಟಿನಲ್ಲಿ ದೇಶೀ ಸಂಸ್ಕಾರಗಳು ರೂಪು ತಾಳತೊಡಿದುದು
ದೇಸಿ ಸಂಸ್ಕೃತಿ ಮತ್ತು ಭಾಷೆಗಳ ಪ್ರಾದುಭಾವವೇ ಆಗಿದೆ. ಈ ಚಾರಿತ್ರಿಕ ಹಿನ್ನೆಲೆಯಲ್ಲಿ
ಮೂಡಿದ ಈ ಕ್ಷತ್ರಿ ಸಹಜವಾಗಿಯೇ ಅನೇಕ ಒಳಸೋಣಗಳನ್ನು ನೀಡುತ್ತದೆ. ಈ
ನಿಷ್ಟಿನಲ್ಲಿ ಪ್ರಾದೇಶಿಕವಾದ ಕನ್ನಡ ಭಾಷೆ - ಸಾಹಿತ್ಯಕ್ಕೆಂಬು ಶಾಸ್ತ್ರಕ್ಕೆ ನಿರ್ಮಾಣ
ಗೊಂಡಿದ್ದ ಹಾಗೂ ಈ ಕಾಲದಿಂದಾಚಿಗೆ ಗೋದಾವರಿಯ ಭೂವಲಯದಲ್ಲಿಯೂ
ಕಲ್ಯಾಣ ಚಾಲುಕ್ಯ, ಕಲಚೂರಿ, ಯಾದವ ಮುಂತಾದವರು ಕ್ರಮವಾಗಿ ಆಡಳಿತದ
ಚುಕ್ಕಾರೆಯನ್ನು ಹಿಡಿದು ಕನ್ನಡ ಭಾಷೆಯ ಶಾಸನಗಳನ್ನು ವಿಶೇಷವಾಗಿ ನೆಡಿಸಿದ್ದು
ಈ ದೃಷ್ಟಿಯಿಂದ ಮುಖ್ಯವಾಗುವ ಸಂಗತಿಗಳು.

‘ಕವಿರಾಜಮಾರ್ಗ’ದ ಮತ್ತೊಂದು ಮಹತ್ವದ ನೆಲೆಯಿಂದರೆ - ಇದರಲ್ಲಿ ಕನ್ನಡದ
ಕಾವ್ಯ ಪರಂಪರೆ, ಪ್ರಾದೇಶಿಕ ಭಾಷಾ ವೈವಿಧ್ಯಗಳ ಸೂಚನೆ, ಕನ್ನಡಿಗರ ಗುಣ ಸ್ವಭಾವ,

ಖ್ಯಾತರಣ, ಭಂದಸ್ಪು, ಅಲಂಕಾರ, ಕನಾಟಕದ ಭೋಗೋಳಿಕ ಗಡಿ -ಹೀಗೆ ಹಲವು ಕನ್ನಡ ಸಂಬಂಧಿ ವಿಚಾರಗಳು ಪ್ರಸ್ತಾಪಗೊಂಡಿರುವುದರಿಂದ ಇದು ಅಂದಿನ ಕನ್ನಡ ನಾಡಿನ ಸಂದರ್ಭದ ಚಾರಿತ್ರಿಕ ಕೃತಿ ಮಾತ್ರವಾಗದೆ, ಕಿರು ವಿಶ್ವಕೋಶವೂ ಆಗುತ್ತದೆ. ಆದ್ದರಿಂದಲೇ ಇದನ್ನು ಹಲವು ಶಿಸ್ತಗಳ ಮೂಲಕ ಪ್ರವೇಶಿಸಲು ಸಾಧ್ಯ ಎಂದು ಹೇಳಿದ್ದು.

ನಾಡಿನ ಬಗೆಗಿನ ಅಭಿಮಾನವು ಕಾಲದಿಂದ ಕಾಲಕ್ಕೆ ಭಿನ್ನ ಸ್ವರೂಪದಲ್ಲಿ ಅಭಿವೃದ್ಧಿಗೊಂಡಿರುತ್ತದ್ದು ಕನ್ನಡ ಸಾಹಿತ್ಯ ಪರಂಪರೆಯಿಂದ ವೇದಗೋಳ್ಯತ್ವದೆ. ಈ ನಿಷ್ಟಿನಲ್ಲಿ ಆಧುನಿಕ ಪ್ರಾರ್ಥನೆ ಸಂದರ್ಭದ ಕನ್ನಡ ನಾಡಿನಲ್ಲಿ ಅಂತಹ ಅಭಿಮಾನ ರಾಜನ ಬಗೆಗೆ ಆದುವ ಮಾತ್ರಗಳ ಮೂಲಕವೂ ವ್ಯಕ್ತವಾಗುತ್ತಿತ್ತು. (ಇದಕ್ಕೆ ಹಲವು ನಿದರ್ಶನಗಳು ಮುಂದಿನ ಅಧ್ಯಾಯಗಳಲ್ಲಿ ದೋರಿಯುತ್ತವೆ.) ಇದಕ್ಕೆ ರಾಜಪಭ್ರತ್ಯದ ರಾಜಕೀಯ ವಿನ್ಯಾಸವೂ ಕಾರಣವಾಗಿದ್ದಿತ್ತು. ಈ ಹಿನ್ನೆಲೆಯಲ್ಲಿ ಶ್ರೀವಿಜಯನು ತನ್ನ ಆಶ್ರಯದಾತನಾದ ನೃಪತುಂಗನನ್ನು ಕಾವ್ಯಾರಂಭ ಮತ್ತು ಅಂತ್ಯ ಭಾಗದಲ್ಲಿ ನೆನೆಯುವುದು ಪ್ರಸ್ತುತ ಅಧ್ಯಯನದ ದ್ವಿಷ್ಟಿಯಂದಲೂ ಮುಖ್ಯವಾಗುವ ಸಂಗತಿ.

ಕೃತಿಯ ಆರಂಭದ ಮೊದಲೆರಡು ಪದ್ಯಗಳಲ್ಲಿ ಏರಣಾರಾಯಣನನ್ನು ನೆನೆಯುವಾಗ, ಅವನಿಗೆ ನೃಪತುಂಗನ ಬಿರುದಾವಳಿಗಳನ್ನು ಆರೋಪಿಸುತ್ತಾನೆ. ‘ನೀತಿನಿರಂತರ’, ‘ಉದಾರ’, ‘ನೃಪತುಂಗ’, ‘ಅಪ್ರತಿಹತ - ವಿಕ್ರಮ’ ಮುಂತಾದ ಬಿರುದುಗಳನ್ನು ಆರೋಪಿಸುವ್ಯಾ ಮೂಲಕ ನಾರಾಯಣನಲ್ಲಿ ನೃಪತುಂಗನನ್ನು ಒಂದು ನೆಲೆಯಲ್ಲಿ ಸಮೀಕರಿಸುತ್ತಾನೆ.

ಅಂತೆಯೇ ಇದೇ ಭಾಗದ ಆರನೆಯ ಪದ್ಯದಲ್ಲಿ ನೃಪತುಂಗನ ಅತ್ಯನ್ವತ ಕಾವ್ಯ ಸಹದಯತೆಯನ್ನೂ ಪ್ರಸ್ತಾಪಿಸುತ್ತಾ ವಿವೇಕ ಬ್ರಹ್ಮಸ್ತಿ ಎಂಬ ನುಡಿಗಳನ್ನೂ ಬಳಸುತ್ತಾನೆ. ಹೀಗೆ ತನ್ನ ರಾಜನನ್ನು ಬಣ್ಣಿಸುವ ಮೂಲಕ ನಾಡಿನ ಬಗೆಗಿನ ಉತ್ಕಣ ಅಭಿಮಾನವನ್ನು ಪ್ರಕಟಿಸುತ್ತಾನೆ.

‘ಕವಿರಾಜಮಾರ್ಗ’ದ ಒಂದು ಫಟ್ಟದಲ್ಲಿ ಕನ್ನಡಿಗರ ಗುಣ-ಸ್ವಭಾವದ ಪ್ರಸ್ತಾಪ ಬರುತ್ತದೆ. ಇದು ಕೃತಿಯ ವಸ್ತು ವಿನ್ಯಾಸದ ದ್ವಿಷ್ಟಿಯಂದ ಅನಿವಾಯ್ಯವೇನಲ್ಲ. ಆದರೂ ಕೃತಿಕಾರ ಇದನ್ನು ಪದ್ಯಗಳ ಮೂಲಕ ಕಡ್ಡಾಯವಾಗಿ ಪ್ರಸ್ತಾಪಿಸಿರುವನೆಂದರೆ, ಅದಕ್ಕೆ ಕಾರಣ ಅವನ ನಾಡು ಮತ್ತು ಆ ನಾಡ ಜನರ ಬಗೆಗೆ ಇರುವ ಉತ್ಕಣ ಅಭಿಮಾನವೇ ಆಗುತ್ತದೆ. ಈ ಹಿನ್ನೆಲೆಯಲ್ಲಿ ತಾನು ಆಡುವ ಮಾತುಗಳು ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮಾತ್ರ ಮುಖ್ಯವಾಗದೆ ಪ್ರಸ್ತುತ ಅಧ್ಯಯನದ ತಾಷ್ಟಿಕ ನೆಲೆಯಲ್ಲಿಯೂ ಮುಖ್ಯವಾದ ಸಂಗತಿಯಾಗುತ್ತದೆ. ಈ ಹಿನ್ನೆಲೆಯ ಕೃತಿಕಾರನ ಮಾತುಗಳಲ್ಲಿ ಅಭಿಮಾನದ ಭಾವುಕ ಎಳೆಯೂ ಸೇರಿಕೊಂಡಿರುವುದು ಸ್ವಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದಲೇ ಈ ನಾಡಿನ “ಹುಟ್ಟು ಮೂಗರೂ ಸಹ ವಿವೇಕವನ್ನು ಇಲ್ಲವೇ ಜಾಣುಡಿಗಳನ್ನು ತಿಳಿಸಬಲ್ಲವ” ರಾಗುತ್ತಾರೆ.

ಇಂತಹ ಕನ್ನಡಿಗರನ್ನು ಹೊಂದಿದ್ದ ನಾಡು ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿ ನದಿಯವರೆಗೂ ಚಾಚಿಕೊಂಡಿತ್ತು ಎಂದು ಕವಿರಾಜಮಾರ್ಗ ಕಾರ ಹೇಳುತ್ತಾನೆ. ಇದು ಕನಾಟಕದ ಸಂದರ್ಭದಲ್ಲಿ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಗಮನಾರ್ಹ ಸಂಗತಿ. ಕಾರಣ, ಇಂದು ಕನಾಟಕದ ಭೋಗೋಳಿಕ ವ್ಯಾಪ್ತಿ ಇರ್ಮೊಂದು ವ್ಯಾಪಕವಾಗಿಲ್ಲದಿರುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಇದರ ಗಡಿ ವಿಚಾರದ ಸತ್ಯಾಸ್ಕರ್ತೆ ಮತ್ತು ಅದರ ಕುಗುವಿಕೆಗೆ ಕಾರಣೇಭಾತವಾದ ಸಂಗತಿಗಳ ಕಡೆಗೆ ದೃಷ್ಟಿ ಹರಿಯುವುದು ಕುತೂಹಲಕರ ಅಧ್ಯಯನಕ್ಕೆ ಈಡಾಗುತ್ತದೆ.

ಆದ್ದರಿಂದ ಮುಂದುವರೆದ ಈ ಭಾಗದಲ್ಲಿ ಕನ್ನಡ ನಾಡಿನ ಅಂದಿನ ಗಡಿ ವಿಚಾರದ ಸತ್ಯಾಸ್ಕರ್ತೆಯನ್ನು ಪರಿಶೀಲಿಸಲಾಗುವುದು. ಆನಂತರದ ಅನುಬಂಧ ಪ್ರೋಂದರಲ್ಲಿ ಇದರ ಉತ್ತರದ ಗಡಿ ದಕ್ಷಿಣದ ಕಡೆಗೆ ಸರಿದುದರ ಬಗೆಗೆ ಹಲವು ಅಂತರಾಂಶಿಕ್ತೀಯ ವಿಚಾರಗಳನ್ನು ಮಂಡಿಸಲಾಗುವುದು.

ತ್ರೀತೆ. ಈನೆಯ ಶತಮಾನದ ಕಾಲಕ್ಕೆ ಕನ್ನಡ ನಾಡು ಉತ್ತರದ ಗೋದಾವರಿಯಿಂದ ದಕ್ಷಿಣದ ಕಾವೇರಿಯವರೆಗೂ ಜಾಚಿತ್ತೆ? ಎಂಬ ಪ್ರಶ್ನೆಯನ್ನು ಕುರಿತು ಹಲವಾರು ವಿದ್ವಾಂಸರು ಈಗಾಗಲೇ ಉತ್ತರಗಳಾಗಿದ್ದಾರೆ. ಆದರೂ ನನ್ನ ಅಧ್ಯಯನದ ಸಂದರ್ಭದಲ್ಲಿ ಅವುಗಳ ಪರಾಮರ್ಶೆಯನ್ನು ಮಾತ್ರ ಮಾಡುವುದು ಇಲ್ಲಿ ಸೂಕ್ತ ಎನ್ನಿಸಿದೆ.

ಒಂದು ನಿದಿಷ್ಟ ಭೂಪ್ರದೇಶದ ಪ್ರಾಚೀನ ಸಂಸ್ಕೃತಿಯನ್ನು ತಿಳಿಯಲು ಅನೇಕ ಸಹಾಯಕ ಸಾಮಗ್ರಿಗಳು ಅಧ್ಯಯನ ಯೋಗ್ಯವಾಗುತ್ತವೆ. ಆದ್ದರಿಂದ ಈ ಕೆಳಕಂಡ ಆಯ್ದು ಸಾಮಗ್ರಿಗಳನ್ನು ಇಲ್ಲಿ ಪರಿಶೀಲಿಸಲಾಗುವುದು.

೨.೧. ಶಾಸನಗಳು

೨.೨. ಸ್ಥಳನಾಮಗಳು

೨.೩. ಏರ-ಮಾಸ್ತಿಕಲ್ಲುಗಳು

೨.೪. ಹಸ್ತಪ್ರತಿಗಳು, ದೇವಾಲಯಗಳು ಮತ್ತು ಮತಗಳು

೨.೫. ಶಾಸನಗಳು: ಪ್ರಾಚೀನ ಸಂಸ್ಕೃತಿಯ ಸಾಕ್ಷಾತ್ಕಾರಕ್ಕೆ ಒದಗಿಸ ಮಹತ್ವದ ದಾಖಿಲೆಗಳಲ್ಲಿ ಶಾಸನಗಳು ಮುಖ್ಯವಾದವು. ಇದಕ್ಕೆ ಕಾರಣ ಇವು ಚರ ದಾಖಿಲೆಗಳಾಗಿರುವೆಡೆ ಹಿಂದಿರುವುದೇ ಆಗಿದೆ; ಮತ್ತು ಯಾವುದೇ ಭಾಷೆಯ ಶಾಸನಗಳ ಆಶಯವೆಂದರೆ ತಾನು ಹೇಳಬೇಕಾದ ವಿಚಾರವನ್ನು ಆ ಪ್ರದೇಶದ ಜನರ ಭಾಷೆಯಲ್ಲಿಯೇ ಸಂಪರ್ಕಿಸುವುದಾಗಿದೆ. ಈ ಹಿನ್ನೆಲೆಯಲ್ಲಿ ಶಾಸನಗಳು ನಿದಿಷ್ಟ ಭೂವಲಯದ ಸಂಸ್ಕೃತಿಯ ಪ್ರತೀಕಗಳಾಗಿ ಇತಿಹಾಸದ ಕಾಲವನ್ನು ಮೀರಿ ನಿಲ್ಲುತ್ತವೆ.

ದಕ್ಷಿಣ ಮಹಾರಾಷ್ಟ್ರದ ಶಾಸನಗಳನ್ನು ಈವರೆಗೆ ಅಧ್ಯಯನ ಮಾಡಿದ ಮುಖ್ಯರಲ್ಲಿ ಆಲೂರ ವೆಂಕಟರಾಯ, ಶಂಬಾ ಜೋತಿ, ಎಂ.ಎಂ. ಕಲಬುಗ್ರ, ಆರ್ಥ ಮಣಿಪಾಲ,

ಜೀ.ಎನ್. ಉಪಾಧ್ಯಾ. ಎ.ವಿ. ನರಸಿಂಹಮೂರ್ತಿ, ಶ್ರೀನಿವಾಸ ರಿತಿ ಮೊದಲಾದವರನ್ನು ಹೆಸರಿಸಲೇಬೇಕಾಗಿದೆ. ಅಂತೆಯೇ ಮರಾತಿ ವಿದ್ಯಾಂಸರಾದ ಶಾಂತಾರಾಮದೇವ, ಎನ್.ಜಿ. ತಾಳಪುಳಿ, ರಾನಡೆ, ಸ್ವೇಸ್‌ನ್‌ಸ್ವೇಸ್, ಸಿಂಧಿ ಮೊದಲಾದವರು ಸಹ ಮುಖ್ಯರಾಗುತ್ತಾರೆ. ಇವರ ಅಧ್ಯಯನದ ಪ್ರಕಾರ ಕ್ರಿ.ಶ. ಹತ್ತನೆಯ ಶತಮಾನದವರೆಗೆ ದಕ್ಷಿಣ ಮಹಾರಾಷ್ಟ್ರ ಅಥವಾ ‘ಕವಿರಾಜಮಾರ್ಗ’ದ ಕನ್ನಡ ಜನಪದದ ಉತ್ತರದ ಗಡಿಯಲ್ಲಿ ಕನ್ನಡ ಅಧ್ಯಾತ್ಮ ಮರಾತಿ ಭಾಷೆಯ ಒಂದೂ ಶಾಸನ ಲಭ್ಯವಿಲ್ಲ. ಇದಕ್ಕೆ ಪರ್ಯಾಯವಾಗಿ ಸಂಸ್ಕೃತ ಮತ್ತು ಪ್ರಾಕ್ತ ಭಾಷೆಯ ಶಾಸನಗಳು ಹೇರಳವಾಗಿ ಸಿಗುತ್ತವೆ. ಇದಕ್ಕೆ ರಾಜಕೀಯ ಕಾರಣಗಳಿವೆ.

ಕ್ರಿ.ಶ. ೬-ಇನೆಯ ಶತಮಾನದವರೆಗೆ ಈ ಪ್ರದೇಶವನ್ನು ಆಳಿದವರು ಶಾತವಾಹನರು. ಇವರ ಪ್ರಮುಖ ರಾಜ ಭಾಷೆ ಪ್ರಾಕ್ತವಾದ್ವಾದ್ವರಿಂದ ದೇಶೀ ಭಾಷೆಯಲ್ಲಿ ಶಾಸನಗಳು ರಚನೆಯಾಗಲಿಲ್ಲ. ಆನಂತರದಲ್ಲಿ ಈ ಪ್ರದೇಶವನ್ನು ಬಾದಾಮಿ ಚಾಲುಕ್ಯರು ಆಕ್ರಮಿಸಿಕೊಳ್ಳುವುದರಿಂದ ಸಂಸ್ಕೃತ ಶಾಸನಗಳು ಇಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಬಾದಾಮಿ ಚಾಲುಕ್ಯರು ವೃಷಫಲವರು ಎಂಬ ಚಾರಿತ್ರಿಕ ಸತ್ಯ ಸ್ವರ್ಣೀಯ. ಆದ್ದರಿಂದ ಕ್ರಿ.ಶ. ಹತ್ತನೆಯ ಶತಮಾನದವರೆಗೆ ಪ್ರಾಂತೀಯ ಭಾಷೆಯಲ್ಲಿ ಶಾಸನಗಳು ರಚನೆಯಾಗಿರುವುದಕ್ಕೆ ಪ್ರಭುತ್ವ-ಧರ್ಮ ಮತ್ತು ಪ್ರಾಕ್ತ, ಸಂಸ್ಕೃತಗಳ ಪರವಾದ ಅಂತರ್ ಸಂಬಂಧ ನೆಲೆಯ ಸಾಮೃಜ್ಯಶಾಂತಿ ಧೋರಣೆಯೇ ಮುಖ್ಯ ಕಾರಣವಾಗಿದೆ. ಈ ನೆಲೆಯಲ್ಲಿ ಸಂಸ್ಕೃತವು ಜನಸಾಮಾನ್ಯ ಆದುಭಾಷೆಯಾಗಿ ಯಾವ ಕಾಲಕ್ಕೂ ಅಸ್ತಿತ್ವದಲ್ಲಿ ಇರಲಿಲ್ಲವೆಂಬ ಸಂಗತಿಯನ್ನು ನೆನಪಿಸಿಕೊಳ್ಳಬೇಕು.

ಕ್ರಿ.ಶ. ಹತ್ತನೆಯ ಶತಮಾನದ ಹೊತೆಗೆ ರಾಜಕೀಯ ವಿಷಯನೆಗಳಿಂದಾಗಿ (ಹಿಂದೆ ಪ್ರಸ್ತಾಪಿಸಿದಂತೆ) ದೇಶೀ ಸಂಸ್ಥಾನಗಳು ಪ್ರಾದರ್ಭ ವಿಸುತ್ತಾ ಬಂದವು. ಇದರಿಂದ ದೇಶೀ ಭಾಷೆಗಳಿಗೆ ಅಧಿಕ ಮನುಷ್ಯ ದೊರೆತಂತಾಯಿತು. ಇದೇ ಸಂದರ್ಭದಲ್ಲಿ ಸಣ್ಣ ಪುಟ್ಟ ರಾಜಕೀಯ ಸಂಸ್ಥಾನಗಳ ನಡುವೆ ಕೊಳ್ಳಬೇಕೂ ಹೆಚ್ಚಿತು. ಪರಿಣಾಮವಾಗಿ ‘ಯುದ್ಧ’ ಅಥವ ‘ವೀರ’ ಎನ್ನವುದು ಆ ನಾಡಿನ ಸಂಸ್ಕೃತಿಯಲ್ಲಿ ಉನ್ನತ ಮೌಲ್ಯವಾಗಿ ಪರಿಗಣಿತವಾಯಿತು. ಆದ್ದರಿಂದ ಈ ಚಾರಿತ್ರಿಕ ಸನ್ವಿವೇಶದಲ್ಲಿ ‘ವೀರ’ ಮೌಲ್ಯದ ಪ್ರಸಾರ ಮಾಡ್ಯಾಮಗಳಾಗಿ ತಿಲಾಶಾಸನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿತ್ತುವುದಿತ್ತು. ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿತ್ತುವುದಿತ್ತು. ಇದನ್ನು ಪ್ರೋಫೆಸ್‌ನಲ್ಲಿ ಗಿರಿಷ್ಟು ಇಲ್ಲಿ ಮರಾತಿ ಶಾಸನಗಳು ಸ್ಥಾಪಿತಾಗಿ ಗಾತ್ರದ ದ್ವಿಷಯಿಂದ ಸಾಧಾರಣವಾಗಿದ್ದು, ಆ ಭೂಭಾಗದಲ್ಲಿ ಕನ್ನಡ ಶಾಸನಗಳೇ ಸಾರ್ವಜ್ಞ ಸಾಧಾರಣವನ್ನು ಪಡೆದಿದ್ದವು ಎಂಬುದನ್ನು ಸಾಬೀತುಪಡಿಸುತ್ತವೆ. ಈ ಸಂದರ್ಭದಲ್ಲಿ ಕನ್ನಡ ಶಾಸನಗಳು ಗೋದಾವರಿಯ ಉತ್ತರಕ್ಕೂ ಅಂಶಿಕವಾಗಿ ಹರಡಿದ್ದವು ಎಂಬುದನ್ನು ಮರೆಯಲಾಗದ್ದಾಗಿದೆ.

ಕ್ರಿ.ಶ. ೧೦ನೆಯ ಶತಮಾನದ ಉತ್ತರಾರ್ಥದ ಸಂದರ್ಭದಲ್ಲಿ ಈ ಎಪ್ಪತ್ತಾರು ಮರಾತಿ ಶಾಸನಗಳಲ್ಲಿ ಹಲವು ಕಣ್ಣು ತೆರೆಯಲಾರಂಭಿಸಿದವು. ಇದಕ್ಕೆ ಕಾರಣ ಆಗ ಈ ಭೂಭಾಗದಲ್ಲಿ ಮರಾತಿ ಸಂಸ್ಕೃತಿಯ ಪ್ರವರ್ತನಾನಕ್ಕೆ ಬರುತ್ತಿತ್ತು. ಆದ್ದರಿಂದಲೇ ಈ ಭಾಗವನ್ನು ಆಳುತ್ತಿದ್ದ ಸೇವು ರಾಜಮನೆತನದ ಕೊನೆಯ ಕಾಲಕ್ಕೆ ಸೇರಿದ ಕೆಲವು ಶಾಸನಗಳು ಮರಾತಿ ಭಾಷೆಯಲ್ಲಿವೆ.”

೨.೭. ಸ್ಥಳನಾಮಗಳು: ಪ್ರಾಚೀನ ಸಂಸ್ಕೃತಿಯ ಅಧ್ಯಯನದ ವಿಷಯದಲ್ಲಿ ಶಾಸನಗಳಿಗಿಂತಲೂ ಸ್ಥಳನಾಮಗಳಿಗೆ ಅಧಿಕ ಮನುಷ್ಯ ಇದೆ. ಕಾರಣ, ಇವು ಶಾಸನಗಳಿಗಿಂತ ಪಾಚಿನವಾದವು ಮತ್ತು ಕೆಲವು ಶಾಸನಗಳಿಂತ ಇವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲಾರವು. ಹಿಂದೆ ನಿದಿಪ್ಪಣಿ ಸಂಸ್ಕೃತಿಯಿಂದರ ಪ್ರತೀಕವಾಗಿ ಕಾಣುವ ಈ ಸ್ಥಳನಾಮಗಳು ನೂರಾರು, ಸಾವಿರಾರು ವರ್ಷಗಳವರೆಗೂ ತಾಳಿಕೆಯ ಗುಣವನ್ನು ಹೊಂದಿದೆ. ಆದ್ದರಿಂದ ಪ್ರಾಚೀನ ಸಂಸ್ಕೃತಿಯ ಪಳೆಯಿಳಿಕೆಗಳಾಗಿ ಕಾಣುವ ಇವು ಅದೇ ಸಂಸ್ಕೃತಿಯ ಬೇರುಗಳಾಗಿ ಸಹ ಗೋಚರಿಸುತ್ತವೆ.

ಈ ಹಿನ್ನೆಲೆಯಲ್ಲಿ ಗೋದಾವರಿಯ ದಕ್ಷಿಣ ಭಾಗದ ಸ್ಥಳನಾಮಗಳು ಆ ಪ್ರದೇಶದ ಪ್ರಾಚೀನ ಭಾಷೆ ಮತ್ತು ಸಂಸ್ಕೃತಿಯತ್ತ ಕ್ಯೆಟೋರುತ್ತವೆ. ಈ ಭಾಗದ ಕನ್ನಡ ಶಾಸನಗಳನ್ನು ಆಧಿಕಿಸಿ ಅಲ್ಲಿಯ ಮೂಲಭೂತ ಸ್ಥಳನಾಮಗಳು ಇಂದು ಪಡೆದಿರುವ ಅವಸಾಂತರವನ್ನು ಗುರುತಿಸಿ ಪ್ರಸ್ತುತ ಚಚೆ ಸಾಗುತ್ತದೆ. ಅಂದಿನ ‘ಲಟ್ಟಲೂರು’ ಇಂದು ‘ಲಾತೂರ್’ ಆಗಿರೆ. ಇದು ಉಸ್ಕಾನಬಾದ್ ಜಿಲ್ಲೆಯಲ್ಲಿದೆ. ಅಂತಹೇ ಕೆಮವಾಗಿ-

ಸೊನ್ನಾಲಿಗೆ	-	ಸೊಲ್ಲಾಪುರ	-	ಸೊಲ್ಲಾಪುರ ಜಿಲ್ಲೆ
ನಂದಿತಟ	-	ನಾಂದೇಡ್	-	ಸೊಲ್ಲಾಪುರ ಜಿಲ್ಲೆ
ತಡಕಲ್ಲು	-	ತಡಬೇಲ್	-	ನಾಂದೇಡ್ ಜಿಲ್ಲೆ
ಹುಂತಲವಾಡ	-	ಹುತ್ತಾಡ	-	ನಾಂದೇಡ್ ಜಿಲ್ಲೆ
ಇಟ್ಟಿಗೆಹಳ್ಳಿ	-	ಇಟ್ಟುಲ್	-	ಉಸ್ಕಾನಬಾದ್ ಜಿಲ್ಲೆ
ಸಂಗವಳ್ಳಿ	-	ಸಾಂಗಲಿ	-	ಸಾಂಗಲಿ ಜಿಲ್ಲೆ
ಅಮರಾವತಿಪುರ	-	ಅಮರಪುರ್	-	ನಾಂದೇಡ್ ಜಿಲ್ಲೆ

ಹೀಗೆ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಈ ಸ್ಥಳನಾಮಗಳ ಪಟ್ಟಿಯನ್ನು ಸಂಖ್ಯೆ ನೂರಕ್ಕೂ ಮೀಕ್ಕೆ ಬೆಳೆಸಬಹುದು. ಆದ್ದರಿಂದ ಕವಿರಾಜಮಾರ್ಗಕಾರನೆ ಕನ್ನಡ ಜನಪದದ ಗಡಿವಿಚಾರಕ್ಕೆ ಇವುಗಳಿಂದಲೂ ಪ್ರಷ್ಟಿ ದೊರೆತಂತಾಯಿತು.

೨.೩. ವೀರ-ಮಾಸ್ತಿಕಲ್ಲುಗಳು: ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಕನ್ನಡ ಸಂಸ್ಕೃತಿಯ ವೈಶಿಷ್ಟ್ಯಗಳು. ಇವು ಶ್ರೀ. ಹತ್ತೆರಿಂದ ಹದಿಮೂರನೆಯ ಶತಮಾನಗಳ ಅವಧಿಯಲ್ಲಿ ಹಿಂದೆ ಪ್ರಸ್ತಾಪಿಸಿದ ಗೋದಾವರಿ ನದಿಯ ದಕ್ಷಿಣ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ದೊರೆತಿವೆ. ಅಲ್ಲದೆ ಇವುಗಳ ಮೇಲೆ ಲಿಖಿಸಲ್ಪಟ್ಟಿ ಭಾಷೆಯೂ ಕನ್ನಡದ್ದೇ ಆಗಿರೆ. ಈ ನಡುವೆ ಮರಾಠಿ ಮತ್ತು ಅರೆ ಮರಾಠಿ ಲಿಖಿತಗಳನ್ಮೂಲಗೊಂಡ ಇಂತಹ ಕಲ್ಲುಗಳು ಹತ್ತು - ಹದಿನ್ಯೇದಕ್ಕಿಂತ ಹೆಚ್ಚು ದೊರಕಲಾರದು ಎಂಬ ಶಂಭಾ ಜೋತಿ ಅವರ ಮಾತನ್ನೇ ಎಂ.ಎ. ಕಲಬುಗ್ರಿ ಅವರು ಸಹ ಪ್ರೋಫೆಸ್‌ಮಾತ್ರಾರೆ.

ಈ ಹಿನ್ನೆಲೆಯಲ್ಲಿ ವೀರ- ಮಾಸ್ತಿಕಲ್ಲುಗಳು ಕೂಡ ಗೋದಾವರಿಯ ದಕ್ಷಿಣ ಪ್ರದೇಶದಲ್ಲಿ ಕನ್ನಡ ಸಂಸ್ಕೃತಿ ಇತ್ತು ಎಂಬುದನ್ನು ದ್ವಿಡ್‌ಕರಿಸುತ್ತವೆ.

೨.೪. ಹಸ್ತಪ್ರತಿಗಳು, ದೇವಾಲಯಗಳು ಮತ್ತು ಮರಗಳು : ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ನೂರಾರು ದೇವಾಲಯಗಳು, ಹತ್ತಾರು ಮರಗಳು ಇಂದಿಗೂ ಮಹಾರಾಷ್ಟ್ರದಲ್ಲಿ ಇವೆ. ಅದರಲ್ಲಿ ಸೊಲ್ಲಾಪುರ, ಸಾಂಗಲಿ, ನಾಂದೇಡ್ ಮೊದಲಾದ ಜಿಲ್ಲೆಗಳಲ್ಲಿ ಇಂದಿಗೂ ಇದರ ಆಧಿಕ್ಯ ಹೆಚ್ಚು. ಈ ನಿಟ್ಟಿನಲ್ಲಿ ಕೆಲವು ದೇವಾಲಯಗಳ ಹೆಸರುಗಳನ್ನು ಗಮನಿಸಬಹುದು-

ಜೋಗೇಶ್ವರ	-	ಉಸ್ಕಾನಬಾದ್ ಜಿಲ್ಲೆ
ಮಾರ್ಲಿಕೇಶ್ವರ	-	ಉಸ್ಕಾನಬಾದ್ ಜಿಲ್ಲೆ
ನಗರೇಶ್ವರ	-	ನಾಂದೇಡ್ ಜಿಲ್ಲೆ
ಸರ್ವೇಶ್ವರ	-	ನಾಂದೇಡ್ ಜಿಲ್ಲೆ
ರೇವಣೇಶ್ವರ	-	ನಾಂದೇಡ್ ಜಿಲ್ಲೆ
ಕಟ್ಲಸಿದ್ಧ ಮಲ್ಲೇಶ್ವರ	-	ಸೊಲ್ಲಾಪುರ ಜಿಲ್ಲೆ
ಕನ್ನೇಶ್ವರ	-	ಸೊಲ್ಲಾಪುರ ಜಿಲ್ಲೆ
ಮಲ್ಲಿಕಾಜುನ	-	ಸೊಲ್ಲಾಪುರ ಜಿಲ್ಲೆ
ಸಿದ್ಧನಾಥ	-	ಸಾಂಗಿ ಜಿಲ್ಲೆ
ಉಕ್ಕೇಶ್ವರ	-	ಸಾಂಗಿ ಜಿಲ್ಲೆ

ಸೊಲ್ಲಾಪುರ ಮುಂತಾದೆಗಳಲ್ಲಿ ಇಂದಿಗೂ ಉಳಿದಿರುವ ವೀರಶೈವ ಮರಗಳಲ್ಲಿ ಕನ್ನಡ ಹಸ್ತಪ್ರತಿಗಳು ವಿಶೇಷ ಸಂಖ್ಯೆಯಲ್ಲಿ ದೊರೆಯುತ್ತವೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಮಹಾರಾಷ್ಟ್ರವನ್ನು ಪ್ರಾಚೀನ ಕನಾಟಕದ ಒಂದು ಭಾಗ ಎಂದು ಕರೆಯುವದರಲ್ಲಿ ಸತ್ಯಾಂಶವೇ ಅಡಗಿದೆ. ಅಲ್ಲದೆ ೨೦,೦೦೦ ಕನ್ನಡ ಶಾಸನಗಳನ್ನು ಹೊಂದಿರುವ ಕನ್ನಡ ನಾಡು ಇಂದು ಭೋಗೋಳಿಕವಾಗಿ ಕರಿದಾಗಿದ್ದರೂ ಹಿರಿದಾದ ಇತಿಹಾಸವನ್ನು ಹೊಂದಿದೆ. ಇದಕ್ಕೆ ವೈಶಿಷ್ಟ್ಯಕ್ಕಾಗಿ ಕೇವಲ ಇಟ್ಟ ಮರಾಟ ಶಾಸನಗಳ ಮೂಲಕ ಕರಿಯ ಇತಿಹಾಸವನ್ನು ಹೊಂದಿರುವ ಮಹಾರಾಷ್ಟ್ರ ಇಂದು ಭೋಗೋಳಿಕವಾಗಿ ಹಿರಿದಾಗಿದೆ.

ಈ ಸನ್ನೀವೇಶದಲ್ಲಿ ‘ಕವಿರಾಜಮಾರ್ಗ’ದಲ್ಲಿ ಪ್ರಸ್ತಾಪಗೊಳ್ಳುವ ಕನ್ನಡ ನಾಡಿನ ಉತ್ತರದ ಗಡಿ ವಿಚಾರ ಸಮಾಖ್ಯದಲ್ಲಿ ಸಂದರ್ಭದಲ್ಲಿ ಹಲವು ತಲ್ಲಿಗಳನ್ನು ಉಂಟುಮಾಡುತ್ತದೆ.

ಇನ್ನು ದಕ್ಷಿಣದ ಗಡಿಯ ವಿಚಾರ : ಅಂದಿನ ಕನ್ನಡ ನಾಡಿನ ದಕ್ಷಿಣದ ಗಡಿ ಕಾವೇರಿ ನದಿಯಾಗಿತ್ತೆಂಬುದು ‘ಕವಿರಾಜಮಾರ್ಗ’ದ ಮಾತು. ಈ ಮಾತನ್ನು ಪ್ರೋಫೆಸ್‌ಮಾತು ಮತ್ತು ದೃಢಪಡಿಸುವ ನಿಟ್ಟಿನಲ್ಲಿ ಆ ಗಡಿ ಇಂದಿಗೂ ಕಾವೇರಿ ನದಿಯ ಪ್ರದೇಶವೇ ಆಗಿರುವುದರಿಂದ ಪ್ರಸ್ತುತ ಅಧ್ಯಾಯ ಇಲ್ಲಿಗೆ ಕೊನೆಗೊಳ್ಳುತ್ತದೆ.

ಅಡಿಟಿಪ್ಲೇಗಳು

೧. ಕೆ. ಕೃಷ್ಣಮೂರ್ತಿ (ಸಂ.), ಕವಿರಾಜಮಾರ್ಗಂ, ಪು. ೪೫೬, ಐಬಿಎಚ್ ಪ್ರಕಾಶನ, ಬೆಂಗಳೂರು.
೧೯೮೭.
೨. ಅದೇ, ಪು. ೧೨.
೩. ಅದೇ, ಪು. ೪೫.
೪. ಅದೇ, ಪು. ೨.
೫. ಅದೇ, ಪು. ೧೦.
೬. ಎಂ.ಎಂ. ಕಲಬುಗ್ರ (ಸಂ.), ಮಹಾರಾಷ್ಟ್ರ ಕನ್ನಡ ಶಾಸನಗಳು, ಪು. ೬, ಕನ್ನಡ ಅಧ್ಯಯನ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ, ೧೯೮೮.
೭. ಎ.ಎ. ನರಸಿಂಹಮೂರ್ತಿ (ಸಂ.), ಕನ್ನಾಡಕೆದ ಸೇವ್ಯಾರ ಇತಿಹಾಸ, ಪು. ೫, ಕನ್ನಡ ಅಧ್ಯಯನ ಸಂಸ್ಥೆ, ಮೃಸೂರು ವಿಶ್ವವಿದ್ಯಾಲಯ, ಮೃಸೂರು, ೧೯೯೨.
೮. ಜ.ಎನ್. ಉಪಾಧ್ಯ (ಸಂ.), ಸಾಧನ (ತ್ರೈಮಾಸಿಕ), ಸಂ. ೨೫, ಸಂಚಿಕೆ ೩-೪, ಪು. ೫೮, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು, ೧೯೯೪.
೯. ಅದೇ, ಪು. ೧೪.

*

ಪಂಪ : ನಾಡು-ನುಡಿಗಳ ಅಭಿವ್ಯಾನ

ಕನ್ನಡ ಮತ್ತು ಸಂಸ್ಕೃತ -ಈ ಎರಡೂ ಭಾಷೆಗಳಲ್ಲಿ ಅಗಾಧವಾದ ವ್ಯಾಪ್ತಿಯನ್ನು ಪಡೆದಿದ್ದ ಕೆಲ ಪಂಪ. ಅಂತಹೇ ಪ್ರಾಕ್ತ್ಯದಲ್ಲಿ ಕಂಡ. ಅದಕ್ಕೆ ನಿದರ್ಶನಗಳಾಗಿ ಅವನ ಎರಡೂ ಕಾವ್ಯಗಳು ಇವೆ.

ಪಂಪನ ಗುರು ದೇವೇಂದ್ರ ಮುನೀಂದ್ರ ; ಜ್ಯೇಂದ್ರಿಯತಿ, ಸಂಸ್ಕೃತ ಪಂಡಿತ. ಇವನಿಂದ ಸಂಸ್ಕೃತವನ್ನು ಕಲಿತ ಪಂಪ ಸಂಸ್ಕೃತ ಜ್ಯೇಂದ್ರ ಸಾಹಿತ್ಯವನ್ನು ವಿಶೇಷ ಆಸಕ್ತಿಯಿಂದ ಅಧ್ಯಯನ ಮಾಡಿರುವುದು ವೇದ್ಯವಾಗುತ್ತದೆ. ಸಂಸ್ಕೃತದ ಜ್ಯೇಂದ್ರ ಕಾವ್ಯ ಪರಂಪರೆ ಒಮ್ಮ ದೊಡ್ಡದು. ಇವರಲ್ಲಿ ಮುಖ್ಯರಾದ ಸಮಂತಭದ್ರ, ಪೂಜ್ಯಪಾದ, ರವಿಷೇಣಿ, ಜತಾಸಿಂಹನೆಂದಿ, ಏರಸೇನ, ಕವಿಪರಮೇಷ್ಠಿ, ಜನಸೇನ ಇವರೆಲ್ಲರ ಗಾಥ ಪರಿಚಯ ಕವಿಗಳೆ. ಸಂಸ್ಕೃತ ಶಾಸ್ತ್ರ ಸಾಹಿತ್ಯದ ಅರಿವೂ ಇದೆ. ಅದರಲ್ಲಿ ಸಂಗೀತ, ನಾಟ್ಯ, ಭಂದಸ್ಸು, ಅಲಂಕಾರಗಳೂ ಸೇರಿವೆ.^೧ ಈ ಹಿನ್ನಲೆಯಲ್ಲಿ ಸ್ವರ್ಚಂ ಕವಿಪ್ರಕ್ಷಯಮ್ಯಳ್ಳ ಪಂಪ ‘ಆದಿಪುರಾಣ’ವನ್ನು ಸುಂದರವಾಗಿ ಬರೆದನು. ಉದಾಹರಣೆಗೆ ‘ಆದಿಪುರಾಣ’ದ ೧೯ನೆಯ ಆಶ್ವಾಸದ ಪದ್ಯಪೋಂದರಲ್ಲಿ ತೀರ್ಥಂಕರರ ಸ್ಮಾರಕವನ್ನು ಜ್ಯೇಂದ್ರ ಸೋತ್ತಮವನ್ನು ಸುದೀರ್ಘವಾಗಿ ಸಂಸ್ಕೃತದಲ್ಲಿಯೇ ಮಾಡುತ್ತಾನೆ. ಅಂತಹ ಕೆಲವು ಪದ್ಯಗಳಲ್ಲಿ ಇದೂ ಒಂದು-

ಸ ವಹತಿ ಕವಿತಾಗುಣಾಂವಾಖ್ಯಾನಂ
ನನು ಭುವನ್ಸ್ತ್ರಿತಯೇಷ್ಯವನ್ಸ್ತರಾಧಾಂ |
ನ ವಿಷಯಮುದೇದದೀಯ ವಾಚಾಂ ರೇಧ್ಯ
ಜತುರಕಧಿಕಾ ಜಿನವಿಂಶತಿತ್ಯಭಾಯ ||

‘ವಿಕ್ರಮಾಜುನ ವಿಜಯ’ಕ್ಕೆ ಸಂಬಂಧಿಸಿದಂತೆ ಸಂಸ್ಕೃತದ ಕವಿ ಪ್ರಮುಖಿರಾದ ವ್ಯಾಸ, ಗುಣವರ್ಮ, ಬಾಣ, ಭಾರವಿ, ಮಾಪ, ವಲ್ಲಭದೇವ, ಭತ್ಯಹರಿ, ಅಮರಕವಿ, ಭಾಸ, ಕಾಳಿದಾಸ ಮೊದಲಾದವರ ಕಾವ್ಯಗಳ ಅಧ್ಯಯನವನ್ನು ಕವಿ ಮಾಡಿದ್ದಾನೆ. ಆಧ್ಯರಿಂದ ತನ್ನ ಈ ಕಾವ್ಯದ ಪೀಠಿಕಾ ಭಾಗದಲ್ಲಿ ವ್ಯಾಸನನ್ನು ನೇನೆಯತ್ತಾನೆ. “ವ್ಯಾಸ ಮುನೀಂದ್ರರುಂದ್ರ ವಚನಾಮೃತ ವಾಧಿಯನೀಸುವೆಂ ಕವಿ ವ್ಯಾಸನನೆಂಬ ಗರ್ವಮೆನಗಿಲ್ಲ” - ಈ ಮಾತಿನಲ್ಲಿ ಕವಿ ವ್ಯಾಸನ ಸಂಸ್ಕೃತ ಭಾರತದ ಆಳ ಅಗಲಗಳನ್ನು ಅರಿತ ದ್ವನಿಯಿದೆ. ಇಷ್ಟಾಗಿಯೂ ವಿನಯವಿದೆ. ಈ ಅಂಶವನ್ನು ತನ್ನ ಸಮಕಾಲೀನ ಕವಿಗಳೂ ಪಂಡಿತರೂ ಅರಿತಿದ್ದರು ಎಂಬುದಕ್ಕೆ ತಾನೇ ಒಂದು ಉಲ್ಲೇಖವನ್ನು ನೀಡುತ್ತಾನೆ.

ಕತೆ ಹಿರಿದಾದೋಡಂ ಕತೆಯ ಮೆಯ್ಯಿಡಲೀಯದೆ ಮುಂ ಸಮಸ್ತ ಭಾ
ರತಮನ್ವಾರ್ಥಮಾಗೆ ಸಲ್ಲ ಹೇಣ್ಣಿ ಕೆವೀಶ್ವರಿಲ್ಲ ವರ್ಣಾಕಂ
ಕತೆಯೊಳಿಂಬಡಂ ಪಡೆಯಿ ಹೇಣ್ಣಿಡ್ಲದ ಪಂಪನೆ ಹೇಣ್ಣಿಮುಂದು ಹಂ
ಡಿತರ ತನುಳ್ಳಿ ಬಿಜ್ಞಟಿಸೆ ಹೇಣ್ಣಿಲೊಡಚಿದೆನೀ ಪ್ರಬುಂಧಮುಂ॥

ಹೀಗೆ ಒಟ್ಟು ಕಾವ್ಯದ ಕತೆಯ ಆಶಯಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಮಸ್ತ
ಭಾರತವನ್ನು ಅಪೂರ್ವವೆನ್ನುವಂತೆ ಚೆನ್ನಾಗಿ ಹೇಳಲು ಪಂಪನೇ ಸಮಧಿ ಎಂದು
ಪಂಪನೆ ಹೇಳಿದರೂ ಇದರಲ್ಲಿ ಒಣ ಪ್ರತಿಷ್ಠೆ ಇರದೆ ಸತ್ಯ ನಿರೂಪಣೆ ಇದೆಯೆಂಬುದನ್ನು
ಎಲ್ಲ. ಬಸವರಾಜು, ಕೆ. ಕಷ್ಟಮೂರ್ತಿ ಅವರು ಸಾಧಾರವಾಗಿ ನಿರೂಪಿಸಿದ್ದಾರೆ.
ಇದಕ್ಕೆ ನಿದರ್ಶನವಾಗಿ ಒಂದು ಪದ್ಯವನ್ನು ಇಲ್ಲಿ ನೋಡಬಹುದು.

ಅಜುರನನ ಪಟ್ಟಾಭಿಪ್ರೇಕ ಮಹೋತ್ಸವ ಕಾಲದಲ್ಲಿ ವೈತಾಳಿಕರು ಹಾಡುವ
ನಾಲ್ಕು ಸಂಸ್ಕಾರ ಪದ್ಯಗಳಲ್ಲಿ ಇದು ಒಂದು-

ಆಸೇತೋ ರಾಮ ಚಾಪಾಟಿನಿ ತಟಯಿಗು ಟಿಂಕಾಕಿತಾಖಿಂಡ ಖಿಂಡಾ ।
ದಾ ಹೀಯೂಷಾಭಿ ದುಗ್ಧಪ್ರವ ಧವಳ ಕನತ್ತಂದರಾನ್ನಂದ ರಾದೇಃ ॥
ಆಚಂದ್ರಾಕ್ರಿ ಪ್ರತಿಕೋಭಯಗಿರಿಶಿವರಾತ್ (ಸ್ಲೋ) ದಯಸ್ಯಕಹೇತೋಃ ।
ಕೈಲೋಽಃ ಕಲ್ಪಕಾಳಃ ಕ್ಷಿತಿವಲಯಮಿದಾ ಪಾತು ವಿಕ್ರಂತತುಂಗಃ ॥

ಇಂತಹ ಪದ್ಯಭಾಗಗಳು ಎರಡೂ ಕಾವ್ಯಗಳ ಉದ್ದಕ್ಕೂ ಹರಡಿವೆ. ಇದಕ್ಕೆ
ಪೂರಕವಾಗಿ “ಕಾಳಿದಾಸ, ವ್ಯಾಸರಷ್ಟೇ ಸಂಸ್ಕಾರ ಪಾಂಡಿತ್ಯ ಪಂಪನಿಗೂ ಇತ್ತು”
ಎಂಬ ಎಲ್ಲ. ಬಸವರಾಜು ಅವರ ಮಾತು ಇಲ್ಲಿ ಸೃಂಗೀಯ.

ಹೀಗೆ ಪಂಪ ಸಂಸ್ಕಾರದಲ್ಲಿ ಗಾಢವಾದ ಪಾಂಡಿತ್ಯವನ್ನು ಪಡೆದಿದ್ದನಾದರೂ
ಕಾವ್ಯ ಕಣಿ ಮಾಡಿದ್ದ ಮಾತ್ರ ಕನ್ನಡದಲ್ಲಿ; ತನ್ನ ತಾಯ್ಯುಡಿಯಲ್ಲಿ. ಈತ
ಸಂಸ್ಕಾರದಲ್ಲಿಯಾಗಲಿ ಅಧವಾ ಪ್ರಾಕ್ತಂದಲ್ಲಿಯಾಗಲಿ ಕಾವ್ಯಗಳನ್ನು ಬರೆದಿದ್ದರೆ ರಾಷ್ಟ್ರೀಯ
(ಭಾರತೀಯ) ಮಟ್ಟದ ಖ್ಯಾತಿ ಲಭಿಸುತ್ತಿತ್ತು. ಹೀಗೆದ್ದೂ ತಾನು ಸಂಸ್ಕಾರದಲ್ಲಿ ಕಾವ್ಯ
ರಚನೆ ಮಾಡದೆ ಎರಡೂ ಕಾವ್ಯಗಳನ್ನು ಕನ್ನಡದಲ್ಲಿಯೇ ರಚಿಸಿದ್ದ ಅವನ ಅಗಾಧ
ಕನ್ನಡ ನಾಡು-ನುಡಿಗಳ ಪ್ರೇಮದ ದ್ಯೋತಿಕವಾಗುತ್ತದೆ.

ಮಾರ್ಗ ದೇಸಿಗಳನ್ನು ಸಮಸ್ಯೆಯ ಮಾಡಿಕೊಂಡು ಕನ್ನಡವನ್ನು ಬಳೆಸಿ, ಅದರ
ಮೂಲಕ ಮುಂದಿನ ಕವಿಗಳಿಗೆ ರಾಜಮಾರ್ಗವನ್ನು ನಿರ್ಮಿಸಿಕೊಟ್ಟಿ ಶ್ರೇಯಸ್ತ ಪಂಪನಂ.
ಯಾವ ಲಕ್ಷಣಕ್ಕಾ ಒಳಗಾಗದೆ ದೇಸಿಗಳಿಗ್ - ದೇಸಿಗರ ಪ್ರತಿಭಾ ಬಲದಿಂದ ಪದ -
ಹಾಡುಗಳ ರೂಪದಲ್ಲಿ ಉದಯಿಸಿ ದೇಸಿ ಮತ್ತು ಭಂದಸ್ಸು, ಅಲಂಕಾರ ಮೊದಲಾದ
ಲಕ್ಷಣ ಸಂಸ್ಕಾರಗಳನ್ನೊಂದ ಕವಿಗಳ ಪ್ರತಿಭೆಯಿಂದಕ್ಕಿಂದ ಮಾರ್ಗ - ಇವೆರಡನ್ನೂ
ತನ್ನ ಕಾವ್ಯಗಳಲ್ಲಿ ಸಮಸ್ಯೆಯಗೊಳಿಸಿರುವುದಾಗಿ ಮತ್ತು ಅದರ ಮಹತ್ವವನ್ನು
ಅರಿತಿರುವುದಾಗಿ ಪಂಪ ತನ್ನ ಕಾವ್ಯದಲ್ಲಿ ಹೇಳಿದ್ದಾನೆ ಮತ್ತು ಪಾಲಿಸಿದ್ದಾನೆ. ಆ
ಉಲ್ಲೇಖಿಗಳು ಕ್ರಮವಾಗಿ ಹೀಗಿವೆ-

.....ಆದಿಪುರಾಣ ವಸ್ತು ಕೃತಿಯಂ ಹೇಣ್ಣಿಂ ಬೆಡಂಗಪ್ಪ ಮಾ
ಗಂದೋಳಂ ದೇಸಿಯೊಳಂ ಪ್ರಾದೃಷ್ಯಸೆವಿನಂ ಸಂಸಾರ ಸಾರೋದಯಂ॥

ಬಗೆ ಪ್ರೌಷತಪ್ಪದಾಗಿ ಮೃದು ಬಂಧದೊಳೊಂದುವುದೊಂದಿ ದೇಸಿಯೊಳಾ
ಪುಗುವುದು ಪ್ರೋಕ್ಷ ಮಾರ್ಗದೊಳಿ ತಳ್ಳುದು ತಳ್ಳುತ್ತದೆ ಕಾವ್ಯಬಂಧಮೋ-
ಪ್ರೌಷತಮಾಪು ಕೆಂದಳಿರ ಪೂರಿನ ಬಿಂಬಿಷ್ಟೆಯಿಂ ಬಳಲ್ಲು ತಂ-
ಬಿಗಳಿನ ತಂಬಿ ಕೋಗಿಲೆಯೆ ಬಗ್ಗೆಸೆ ಸುಗಿಯೊಳ್ಳುವಂತೆಪೋಲೋ॥

ಹೀಗೆ ದೇಸಿ ಮತ್ತು ಮಾರ್ಗದ ಸತ್ಯಗಳು ಅವನ ಎರಡೂ ಕಾವ್ಯಗಳಲ್ಲಿ
ಸಾಂಸ್ಕೃತಿಕ ನೆಲೆಗಳಲ್ಲಿ ಅಭಿವೃತ್ತಕಗೊಂಡಿದೆ.

ವಸ್ತು, ಅಲಂಕಾರ, ಅಪ್ಪಾದಶ ವರ್ಣಾನೆ ಮೊದಲಾದ ಮಾರ್ಗ ಗುಣಗಳು ಈ
ಎರಡೂ ಕಾವ್ಯಗಳಲ್ಲಿ ಇವೆ. ದೇಸಿಗೆ ಸಂಬಂಧಿಸಿದ ಸನ್ನಿಹಿತ ನಿರ್ಮಾಣ, ನುಡಿಗಿಟ್ಟಿ,
ನಾಣ್ಣಿಡಿ, ಗಾದೆ ಮೊದಲಾದವೂ ಹೇರಳವಾಗಿವೆ. ಇದರಲ್ಲಿ ದೇಸಿಗೆ ಸಂಬಂಧಿಸಿದಂತೆ
ಒಂದು ಉತ್ತಮ ನಿದರ್ಶನವನ್ನು ‘ಆದಿಪುರಾಣ’ದಲ್ಲಿ ಕಾಣಬಹುದು.

‘ಆದಿಪುರಾಣ’ದ ನಾಲ್ಕನೆಯ ಆಶಾಸದಲ್ಲಿ ಶ್ರೀಮತಿ - ವಜ್ರಜಂಪರ ವಿವಾಹ
ಪ್ರಸಂಗವಿದೆ. ಇದು ಪೂರ್ಣವಾಗಿ ಕನ್ನಡ ಸಂಸ್ಕಾರಿಯ ಒಂದು ವಿವಾಹ ಪದ್ಯತಿ
ಮತ್ತು ಅದರ ಪೂರ್ವೋತ್ತರಗಳನ್ನು ಜಿತ್ತಿಸುತ್ತದೆ. ಉದಾಹರಣೆಗೆ ಶ್ರೀಮತಿಯು ತನ್ನ
ವಿವಾಹದ ಅನಂತರ ತನ್ನ ಪತಿ ಮತ್ತು ಅತ್ಯೇಷ್ಟ ಮಾವಂದಿರ ಜೊತೆಯಲ್ಲಿ ತವರನ್ನು
ಬಿಟ್ಟಿ ಹೊರಡುತ್ತಾಳಿ. ಆಗ ತನ್ನ ತಾಯಿ ಮಗಳಿಗೆ ಹಿತೋಪದೇಶ ಮಾಡುತ್ತಾಳಿ. ಗಂಡನೋಂದಿಗೆ ವಿನಯದಿಂದ ವರ್ತಿಸು, ಗಂಡನ ಸಿದುಕಿಗೆ ಕೋಪಿಸಬೇಡ, ಅನೇಕ
ಉತ್ತಮ ಮಕ್ಕಳನ್ನು ಪಡೆ ಮೊದಲಾಗಿ ನುಡಿದು ಕಣ್ಣಿರು ಸುರಿಸುವ ತಾಯಿಯು
ಮಗಳನ್ನು ಬೀಳೆಳ್ಳಿದುತ್ತಾಳಿ. ಹೀಗೆ ಬೀಳೆಳ್ಳಿದುವಾಗಲೂ-

ಪೊಡೆವಡುವಪ್ಪಿಕೊಳ್ಳು, ನೆನೆಯುತ್ತಿರುಮಂಬ, ಸಮಸ್ತವಸ್ತುವಂ
ಕಡುವ, ಪಲಮರ್ಚಿಯಿಂ ಪರಸಿ ಸೇಸೆಯಿನಿಕ್ಕುವ, ಬುದ್ಧಿಹೇಣ್ಣ ಕ ।
ಯೆಡೆ ನಿಮಗೆಂದೊಡಂಬಿಪ ನಲ್ಲಿರಗಲ್ಲೇಗೆ ಕಣ್ಣ ನೀರ್ಗಳಂ
ಸಿಡಿವ ಬಹುಪ್ರಕಾರ ಜನ ಸಂಕಟಮೊಟ್ಟಿದುದಾ ಪ್ರಯಾಂದೊಳಾ

ಹೀಗೆ ಮದುಮಗಳು ತವರನ್ನು ಬಿಟ್ಟಿ ಹೊರಡುವಾಗ ಮತ್ತೆ ಮತ್ತೆ ತಾಯಿಯನ್ನು
ಸಂಬಂಧಿಕರನ್ನು ನೋಡುವ, ನಮಸ್ಕರಿಸುವ, ನೆನೆಯುತ್ತಿರೆಂದು ಹೇಳುವ, ಕಂಬನಿ
ಸುರಿಸುವ ಜಿತ್ತಾಗಳು ಇಂದಿಗೂ ಕಣ್ಣ ಮುಂದೆ ನಡೆಯುತ್ತಿರುತ್ತವೆ. ಇಂತಹ
ಸನ್ನಿಹಿತಗಳನ್ನು ಪಂಪ ತನ್ನ ನಾಡಿನಲ್ಲಿ ಕಂಡಿದ್ದಾನೆ, (ಅನುಭವಿಸಿರಲೂಬಹುದು)
ಇಲ್ಲಿ ಕಂಡರಿಸಿದ್ದಾನೆ.

ಹೀಗೆ ದೇಸಿಗೆ ಸಂಬಂಧಿಸಿದ ಸನ್ನಿಹಿತಗಳನ್ನು ತನ್ನ ಕಾವ್ಯಗಳಲ್ಲಿ ಕಟ್ಟಿಹೊಡುವುದರ
ಜೊತೆಗೆ ನಾಲ್ಕೆರಲ್ಲ ಮೇಗು (ಪಂ. ಭಾ ೧-೫೦), ನೂಂಕಿ ಕೊಂಕಿ ಮೊಲೆಗಳನ್ನೊಂದು
ಕಿಶೋರ ಕೇಸರಿಗಳುಮಂ (ವಚನ), ಒಂದಡಕೆಯಿಮಿಲ್ಲ (ಪಂ. ಭಾ ೧-೬೪).

ಕೋಡಗಗಟ್ಟಗಟ್ಟಿ (ಪಂ.ಭಾ. ೧-೬೮), ಪಾವಿಂಗೆ ಪಾಲನೆರೆ (ಪಂ. ಭಾ, ೨-೧), ಆನೆಯ ಕೋಡು ಬಾಗದೆಂಬಂತೆ (ವಚನ) - ಹೀಗೆ ನೂರಾರು ನುಡಿಗಟ್ಟಿಗಳನ್ನು ಪಂಪ ತನ್ನ ಭಾರತ ಕರೆಯಲ್ಲಿ ತುಂಬಿದ್ದಾನೆ. ಅಕ್ಷಗೋಟ್ಟಿಮುಡಗೂಳುಂದವುಂ ಪ್ರೋಲದೇ (ಆ.ಪ್ರ. ಸಂಗ್ರಹ, ಪ.ಸಂ. ೩೯೦), ಒಡನುಂಡನಲ್ಲನೇ (೧-೬೮), ಜೋಳಕ್ಕೆ ತಪ್ಪಿ (೯-೬೪), ಮರುಳ್ಳಿ ಧೂಪಮುಂ ತೋರಿದ ಮಾಟ್ಟೆಯಿಂ (೧-೧೧) ಈ ಮೊದಲಾದ ನಿದರ್ಶನಗಳು 'ಅದಿಪುರಾಣ'ದ ನುಡಿಗಟ್ಟಿಗಳು. ಅಂತೆಯೇ ವಷಭನಾಥ ತನ್ನ ಮಗಳಾದ ಸುನಂದೆಗೆ ಪಾಠ ಹೇಳುವಲ್ಲಿ ಅವಶ್ಯಕನ್ನು ಸಂಚೋಧಿಸುವ ನಿಟ್ಟಿನಲ್ಲಿ 'ಅಕ್ಷ' ಎನ್ನುವ ಶಬ್ದ, ಭಾರತ ಕರೆಯಲ್ಲಿ ಕಣಣ ಸಾವಿನ ಅನಂತರ ಆತನನ್ನು ಕುರಿತು ಭಾವೋನಾದದಿಂದ ಆಡುವ 'ಅಣ್ಣ' (ನೆನೆಯದಿರಣ್ಣ ಭಾರತದೊಳಿಂ ಪೆಚ್ಚಿಂಬಿನೊಂದೆ") ಎಂಬ ಶಬ್ದಗಳೂ ದೇಸಿ ನುಡಿಗಳೇ ಆಗಿವೆ.

ಹೀಗೆ ಪಂಪ ತನ್ನ ಎರಡೂ ಕರ್ತಿಗಳಲ್ಲಿ ಮಾರ್ಗ ಮತ್ತು ದೇಸಿಗಳನ್ನು ತಂದಿದ್ದಾನೆ. ಇವೆರಡೂ ಕಾವ್ಯಗಳ ಕೆಲವೆಡೆಗಳಲ್ಲಿ ಪ್ರತ್ಯೇಕವಾಗಿ ಮೇಲ್ಮೈಯನ್ನು ಸಾಧಿಸುತ್ತವೆ. ಉದಾಹರಣೆಗೆ 'ಅದಿಪುರಾಣ'ದ ಮೊದಲ ಆಶ್ವಾಸದ ಪ್ರಾರ್ಥನಾ ಪದ್ಯಗಳು, ಕಡೆಯ ಆಶ್ವಾಸದ ಬಹುಪಾಲು ಪದ್ಯಗಳು ಮೊದಲಾಗಿ ಇಡೀ ಕರ್ತಿಯ ಹಲವು ಪದ್ಯಭಾಗಗಳೇ ದೀಘರ್ಷ ಸಮಾಸ ರೂಪಗಳು 'ಮಾರ್ಗ'ವನ್ನು ಪ್ರತಿನಿಧಿಸುತ್ತವೆ. ಇದರ ವಸ್ತು ಕೂಡ 'ಮಾರ್ಗ'ವೇ ಆಗಿದೆ. ಈ ಅಂಶವನ್ನು ಕಾವ್ಯದ ಕಡೆಯ ಆಶ್ವಾಸದ ಇಂಸೆಯ ಪದ್ಯದಲ್ಲಿ "ಅದಿಪುರಾಣ ವಸ್ತು ಕರ್ತಿಯಂ ಪೇಟ್ಟಂ ಬೆಂದಂಗಪ್ಪ ಮಾರ್ಗದೊಳಂ ದೇಸೆಯೊಳಂ" ಎಂದೂ ದೃಢಪಡಿಸುತ್ತಾನೆ.

ಇಂತಹ ಮಾರ್ಗ- ದೇಸಿ ಸಮನ್ವಯ ಎರಡೂ ಕಾವ್ಯಗಳಲ್ಲಿ ಕಂಡಿದ್ದರೂ 'ಅದಿಪುರಾಣ'ದಲ್ಲಿ 'ಮಾರ್ಗ' ಪ್ರಾರ್ಥನಾತ್ಮೆಯನ್ನು ಪಡೆದಿದ್ದರೆ, 'ವಿಕ್ರಮಾಜುನ ವಿಜಯ'ದಲ್ಲಿ 'ದೇಸಿ' ಪ್ರಾರ್ಥನಾತ್ಮೆಯನ್ನು ಪಡೆದಿದೆ.

ಹೀಗೆ ಪಂಪ ಸಂಸ್ಕೃತದಿಂದ ವಸ್ತುವನ್ನು ಸ್ವೀಕರಿಸಿ, ಸಂಸ್ಕೃತ ಪಾಂಡಿತ್ಯ ಮತ್ತು ದೇಸಿಗಬ್ಬ- ನುಡಿಗಳನ್ನು ಕರತಲಾಮಲಕ ಮಾಡಿಕೊಂಡು ಈ ಮಣ್ಣಿನಲ್ಲಿಯೇ ನಿಂತು ಕಾವ್ಯಗಳನ್ನು ಬರೆಯುತ್ತಾನೆ. ಈ ಮೂಲಕ ಕನ್ನಡದ ಪದ ಸಂಪತ್ತಿ, ಕಾವ್ಯದ ಅರ್ಥಾಗಳು ಸಹ ವಿಸರ್ಗಸುತ್ತವೆ. ಹೀಗೆ ಕನ್ನಡವನ್ನು ಬಳಸಿ, ಬಳಸಿದ್ದಷ್ಟೇ ಅಲ್ಲದೆ ಮುಂದಿನ ಅನೇಕಾನೇಕ ಕವಿಗಳಿಗೂ ಕನ್ನಡವನ್ನು ಬೆಳೆಸಲು ಸ್ಥಾತ್ಮಿ - ಪ್ರೇರಣೆಯನ್ನು ನೀಡುತ್ತಾನೆ.

ಇದಿಷ್ಟು ಚರ್ಚೆಯನ್ನು ಪಂಪನ ಎರಡೂ ಕಾವ್ಯಗಳನ್ನು ಅನುಲಕ್ಷಿಸಿ ಮಾಡಲಾಗಿದೆ. ಈಗ 'ಅದಿಪುರಾಣ'ವನ್ನು ಕುರಿತು ಹೆಚ್ಚುವರಿಯಾದ ಪ್ರತ್ಯೇಕ ಚರ್ಚೆಯನ್ನು ಮಾಡಲಾಗುತ್ತದೆ.

'ಅದಿಪುರಾಣ' ಮಹಾಕಾವ್ಯ ಕನ್ನಡದ ಆದಿಕವಿ ಪಂಪನ ಮೊದಲ ಕರ್ತಿಯಲ್ಲದೇ, ದೊರೆತ ಕರ್ತಿಗಳನ್ನು ಆಧರಿಸಿ ಇಡೀ ಕನ್ನಡ ಸಾಹಿತ್ಯ ಪರಂಪರೆಯ ಮೊಟ್ಟಮೊದಲ

- ಪದ್ಯ- ಕಾವ್ಯ ಎಂಬುದು ಸರ್ವವಿದಿತ ಸಂಗತಿ. ಸಂಸ್ಕೃತದ ಜಿನಸೇನ ವಿರಚಿತ 'ಪುರಾಣಪುರಾಣ'ದ ವಸ್ತುವನ್ನಾಧರಿಸಿ ಈ ಕರ್ತಿಯನ್ನು ರಚನೆ ಮಾಡುವಾಗ ಬಹುಪಾಲು ಮೂಲಕ್ಕೆ ಖರ್ಚಿಯಾಗಿದ್ದರೂ ಹಲವೆಡೆಗಳಲ್ಲಿ ಸ್ವಂತಿಕೆಯನ್ನು ಮೆರೆದಿದ್ದಾನೆ. ಈ ಸ್ವಂತಿಕೆಯಲ್ಲಿ ನಾಡು-ನುಡಿಗಳ ಪರವಾದ ಕಾಳಜಿಯಾ ವ್ಯಕ್ತವಾಗುತ್ತದೆ. ಅದನ್ನಿಲ್ಲಿ ಸೋದಾಹರಣವಾಗಿ ನಿರೂಪಿಸಲಾಗುವುದು.

'ಅದಿಪುರಾಣ'ದ ಎಂಟನೆಯ ಆಶ್ವಾಸದಲ್ಲಿ ಭರತನು ಚಕ್ರವರ್ತಿಯಾಗುವ ಪ್ರಸಂಗವಿದೆ. ತಂದೆಯಿಂದ ಬಂದ ಸಾಮಾಜಿಕ ಚಕ್ರವರ್ತಿಯಾದ ಭರತ ಅದನ್ನು ಮಾಂಡಳಿಕರಿಗೆ ಪುನರ್ ಹಂಚಿಕೆ ಮಾಡುತ್ತಾನೆ. ಅದರಲ್ಲಿ ಕಳಿಂಗ, ವಂಗ, ಗೂಡರ, ಮಾಳವ, ಜೋಳ, ಪಾಂಡ್ಯ, ಪಲ್ಲವ - ಈ ದೇಶಗಳು ಸೇರಿವೆ. ಈ ಪಟ್ಟಿಯಲ್ಲಿ ಕಣಾರಟ ದೇಶ ಸೇರಿಲ್ಲ.

ವಿವಿಧ ಕಳಿಂಗ ವಂಗ ಲಿಂಗ ಗೂಡರ ಮಾಳವ ಜೋಳ ಪಾಂಡ್ಯ ಪ ಲಿಂಗ ನ ಪರಮಂಡಲಂಗಳೊಳಗ್ರಾವ ಜೀವಿತಮಂದು ಕೊಟ್ಟಿ ಪ್ರೋ- ಲಿವ್ ನಿಜಿವಿಕ್ಕೆ ಕರಸಮಂ ತಿಳಿ ಭಾವದೊಳಂ ನಿರಂತರಂ ಭಾವನ ಜನಕ್ಕೆ ಸೂಚಿಸಿದನೇ ತೆಜದಿಂ ಪುರದೇವನಂದನಂ॥

ಇಲ್ಲಿ 'ಕಣಾರಟ'ದ ಪ್ರಸ್ತಾಪ ಇಲ್ಲದಿರುವುದು ಕುತೂಹಲಕರ ಸಂಗತಿಯಾಗಿದೆ. ಇದಕ್ಕೆ ಕಾರಣ, ಪಂಪನು ತನ್ನ ಕನ್ನಡ ದೇಶವನ್ನು ಇಲ್ಲಿ ಯಾವ ರಾಜನಿಗೂ ಕೊಡದೆ, ತನ್ನಲ್ಲಿ ಉಳಿಸಿಕೊಂಡರುವುದಾಗುತ್ತದೆ, ವ್ಯಕ್ತವಾಗುತ್ತದೆ. ಆದ್ದರಿಂದ ಇಲ್ಲಿ ಭರತನ ದೇಶ ಕನ್ನಡ ದೇಶವೇ ಆಗಿದೆ. ಆದ್ದರಿಂದ ಈ ಪ್ರದೇಶವನ್ನು ಯಾವ ಮಾಂಡಳಿಕನಿಗೂ ನೀಡುವ ಪ್ರಮೇಯಿಯೇ ಬರುವುದಿಲ್ಲ. ಆದರೆ ಭೋಗೋಳಿಕವಾಗಿ ಇವನ ದೇಶ ಅಯೋಧ್ಯೆಯಾದರೂ ಅದನ್ನು ಸಹ ಕನ್ನಡವೆಂದೇ ಪಂಪ ಇಲ್ಲಿ ಭಾವಿಸಿರುವಂತಿದೆ. ಇದು ಕವಿಯ ಅಭಿಮಾನದ ನೇತೆ.

ಇದೇ ಕಾವ್ಯದ ಇಳಿನೆಯ ಆಶ್ವಾಸದಲ್ಲಿ ಭರತನ ಷಟ್ಕೋಂಡಮಂಡಲವನ್ನು ಗೆಲ್ಲಲು ಕೈಗೊಳ್ಳುವ ದಿಗ್ಗಿಜಯ ಮಾಡುವ ಚಿತ್ರಣವಿದೆ. ತನ್ನ ಆಯುಧಾಗಾರದಲ್ಲಿ ಚಕ್ರರತ್ನ ಮಟ್ಟದ ಅನಂತರ ಭರತನು ಹಲವು ಸೈನ್ಯಗಳನ್ನು ಬಂಟ್ಟಿಸಿದೆ, ಅಂತೆಪುರ ಸೈನ್ಯರು ಮೊದಲಾದವರೊಂದಿಗೆ ದಿಗ್ಗಿಜಯಕ್ಕೆ ಮೊರದುತ್ತಾನೆ. ಹೀಗೆ ಹೊರಟಾಗ ಆನೆಯ ಮೇಲೆ ಕುಳಿತು ವಿವಿಧ ದೇಶದ ಸೈನ್ಯಗಳನ್ನು ಅವಲೋಕಿಸುತ್ತಾನೆ. ಆಗ ಸೈನ್ಯಾಧಿಪತಿಯು ಆ ಒಂದೊಂದು ಸೈನ್ಯದ ವೈಶಿಷ್ಟ್ಯವನ್ನೂ ಪರಾಕ್ರಮವನ್ನೂ ಭರತನಿಗೆ ಪರಿಚಯಿಸುತ್ತಾ ಸಾಗುತ್ತಾನೆ. ಅದರಲ್ಲಿ ಪ್ರಾಸಂಗಿಕವಾಗಿ ಕಣಾರಟದೇಶದ ಬಲವನ್ನು ಕುರಿತು ಆಡುವ ಸೇನಾಧಿಕಾರಿಯ ಮಾತುಗಳಲ್ಲಿ ಪಂಪನ ಮನಸ್ಸು ಕೆಲಸ ಮಾಡುವುದನ್ನು ಈ ವಚನ ಭಾಗದಲ್ಲಿ ಕಾಣಬಹುದು.

"ಕೋಮಲ ಶ್ಯಾಮಲಚ್ಛಾಯಾಕಾಯಂ, ಉಪನಿಷಿಲ ಕುಟಿಲ ಘಟಿತ ಜೂಟಿ ಬಂಧಂ, ಆ ಶೂಪಾರ ರಚಿತ ಕಾಲಾಯಸವಲಯ ಭಯಂಕರ ಕರದ್ದುಯಂ, ಅಭಿನವ

ಶುಂಭತ್ ಕೊಸುಂಭವೇಣಿಕ್‌ - ಬಂಧೋಲ್ಲಸನ್ ಮಲ್ಲಿಕ್ ಮುಕುಳಾಕಾರ ವಿಶಿಷ್ಟ ಮಾತ್ರಾಸಿಧೇನು ಹೋಶಂ, ಅನೇಕ ರುಚಿ ವಿಚಿತ್ರ ನೇತ್ರೆ ಜೀರಿಕಾತಿರುಚಿರಪ್ರಾಂತ್ ಹಂತಂ, ಅನುತ್ತರೀಯ ಕಂಟಕಂ, ಅತಿಸುಭಟಮದೋತ್ತಂಡ ಮಿದುಕಾಣಾಟ ಬಲಂ॥

‘ಅದಿಪುರಾಣ’ದ ಗಂಡಿಯ ಆಶಾಸದಲ್ಲಿ ಭರತನ ದಿಗ್ಭಿಜಯ ಆರಂಭವಾಗುತ್ತದೆ. ಸಕಲಸೈನ್ಯ ಮತ್ತು ಅಂತಹಿಪುರ ಸ್ತೀಯರೊಂದಿಗೆ ದಿಗ್ಭಿಜಯ ಹೊರಟ ಭರತ ಹಲವು ರಾಜರನ್ನು ಗೆದ್ದು ಗಂಗಾ ನದಿಯ ತೀರಕ್ಕೆ ಬರುತ್ತಾನೆ. ಅದು ಜೀಸಿಗೆಯ ಕಾಲ. ಸಹಜವಾಗಿಯೇ ಬಳಲಿಕೆ ಹೆಚ್ಚಿಗುರುತ್ತದೆ. ಆದ್ದರಿಂದ ಭರತನು ಅಲ್ಲಿಯೇ ವಿರಮಿಸುತ್ತಾನೆ. ಆಗ ಅವನ ಅಂತಹಿಪುರಸ್ತೀಯರು ಮಾತ್ರ ಸಮೀಪವಿದ್ದ ವನವೊಂದಕ್ಕೆ ಪ್ರವೇಶ ಮಾಡುತ್ತಾರೆ. ಆ ವನದಲ್ಲಿ ವಿವಿಧ ಜಾತಿಯ ಮರ, ಗಿಡ, ಬಳ್ಳಿಗಳು ಹೆಣೆದಿರುತ್ತವೆ. ಹೂ, ಜಿಗುರು, ಫಲ ಮೊದಲಾದವಗಳಿಂದ ಸಮೃದ್ಧಿತಯನ್ನು ಪಡೆದಿರುತ್ತದೆ. ಇಂಥಹ ವನವನ್ನು ಪ್ರವೇಶಿಸಿದ ಅಂತಹಿಪುರ ಸ್ತೀಯರು ಇವುಗಳೊಂದಿಗೆ ವಿವಿಧ ಕೇಳಿ-ವಿಹಾರಗಳಲ್ಲಿ ತೊಡಗುತ್ತಾರೆ. ಅವಗಳ ಸಾಮೀಪ್ಯ ಹೊಂದಿ ಹದಯಸಂಖಾರ ನಡೆಸುತ್ತಾರೆ. ಆಗ ಒಬ್ಬೊಬ್ಬ ಸ್ತೀ ಕೂಡ ಒಂದೊಂದು ಜಾತಿಯ ಹೂ, ಗಿಡ, ಮರಗಳನ್ನು ಮೆಚ್ಚಿ, ಅವುಗಳೊಂದಿಗೆ ಆಕ್ರಿಯತೆಯನ್ನು ಸಂಪಾದಿಸುತ್ತಾರೆ. ಈ ಸನ್ನವೇಶದಲ್ಲಿ ಒಂದೊಂದು ಗಿಡ-ಮರ-ಬಳ್ಳಿಯನ್ನು ಕುರಿತು ವಿವಿಧ ಸ್ತೀಯರು ಸಂಭಾಷಿಸುವಲ್ಲಿ ಪಂಪನ ಪ್ರಕೃತಿ ಪ್ರೇಮ ವ್ಯಕ್ತವಾಗುತ್ತದೆ. ಅಂತಿಮವಾಗಿ ಅವುಗಳಿಂದ ಹೂವು, ಜಿಗುರುಗಳನ್ನು ಕಿತ್ತು ಮುಡಿದುಕೊಳ್ಳುವಲ್ಲಿ ಅವಗಳಿಗೆ ನೋವಾಯಿತೆಂದು ಭಾವಿಸಿ ಕ್ಷಮೆ ಯಾಜಿಸುತ್ತಾರೆ, ಏವಾದಪಡುತ್ತಾರೆ. ಈ ಸನ್ನವೇಶದಲ್ಲಿ ಪಂಪನ ಪರಿಸರಪ್ರಜ್ಞ ಸ್ವಷ್ಟವಾಗಿ ವ್ಯಕ್ತವಾಗುತ್ತದೆ.

ನನ್ನ ಅಧ್ಯಯನದ ವಿವಕ್ಷೆಯಿಂತೆ, ಕಾವ್ಯದ ಕೆಯ ದಷ್ಟಿಯಿಂದ ಇದು ಉತ್ತರದೇಶದ ಗಂಗಾ ತೀರದ ವನವೇ ಆಗಿದ್ದರೂ ವಾಸ್ತವವಾಗಿ ಪಂಪ ತನ್ನ ಬದುಕಿನ ಸಾರವತ್ತಾದ ದಿನಗಳನ್ನು ಕಳೆದ ಭೂಮಿಕೆಯೇ ಇಡಾಗಿದೆ. ಇದು ಬನವಾಸಿ ನಾಡನ್ನು ನೆನಪಿಗೆ ತರುವುದಲ್ಲದೇ ಅದೇ ಆಗಿದ್ದರೂ ಆಶ್ವಯುವಿಲ್ಲ. ಅಲ್ಲದೇ ಮಾತ್ರ, ಮಲ್ಲಿಗೆ, ಜಾಜಿ, ಸಂಪಿಗೆ, ಗೊಜಗೆ, ಸುರಹೊನ್ನೆ, ಕರ್ಣಿಕಾರ, ಸೇವಂತಿಗೆ ಮೊದಲಾದ ಹೂವುಗಳು ಕನಾಟಕದ ವೈಶಿಷ್ಟ್ಯವಲ್ಲದೇ ಗಂಗಾ ನದಿ ತೀರ ಪ್ರದೇಶದ ವೈಶಿಷ್ಟ್ಯಗಳಿಂದು ಯಾರೂ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಹೇಳಲಾರರು. ಆದ್ದರಿಂದ ಇದು ಸ್ವಷ್ಟವಾಗಿ ಅಭಿಮಾನದ ನೆಲೆಯಿಂದ ಕೊಡಿದ ಪಂಪನ ನಾಡಿನ ವರ್ಣನೆ. ಕವಿ ಪ್ರತಿಭೆ ನಾಡಿನ ಅನುಭವಗಳನ್ನು ಗ್ರಹಿಸುವುದು ಹೀಗೆ.

ಈ ಪ್ರಸಂಗದಲ್ಲಿ ವಿವಿಧ ಜಾತಿಯ ಮರ, ಗಿಡ, ಬಳ್ಳಿ ಮತ್ತು ಅವುಗಳ ಜಿಗುರು, ಹೂವುಗಳೊಂದಿಗೆ ಹೆಂಗಳಿಯರು ಸಂಪಾದಿಸುವಲ್ಲಿ ಅವರ ಮನದಲ್ಲಿ ಪಂಪನ ನಿಸಗ್ರಂತ್ಯೇಮ ಶ್ರೀಯಾಶೀಲವಾಗಿದೆ ಎಂದು ಹಿಂದೆ ಹೇಳಲಾಗಿದೆ. ಆದರೆ ಮಾತ್ರ ಮತ್ತು ಕೋಗಿಲೆಯನ್ನು ಕುರಿತಾಗ ಮಾತ್ರ ಪಂಪನ ಒಟ್ಟು ನಿಸಗ್ರಂತ್ಯೇಮ ವಿಜಯದಲ್ಲಿ ಈ ಪ್ರಸಂಗದಲ್ಲಿ ಹೆಚ್ಚಿನ ನಿಷ್ಣಿತವಾಗಿ ವಿಶಿಷ್ಟವಾಗಿ ಅಭಿವೃತ್ತಿಗೆ ಹೆಚ್ಚಿನ ನಿಷ್ಣಿತವಾಗಿ ವಿಶಿಷ್ಟವಾಗಿ ಅಭಿವೃತ್ತಿಯನ್ನು ನೀಡುತ್ತದೆ. ಮಾವನ್ನು ಕುರಿತು ತನ್ನ ಎರಡೂ ಕಾವ್ಯಗಳ ಉದ್ದೇಶ ವಿವಿಧ ನೆಲೆಗಳಲ್ಲಿ ಅಭಿವೃತ್ತಿ ನೀಡುತ್ತಾನೆ ಕವಿ. ಆದರೂ ಪ್ರಸ್ತುತ ಸನ್ನವೇಶದಲ್ಲಿ ಇದನ್ನು ಕುರಿತು ಹಲವಾರು ಪದ್ಗಳಲ್ಲಿ ತನ್ನ ಪ್ರೀತಿಯನ್ನು ತೋರ್ವಾಡಿಸಿಕೊಳ್ಳುತ್ತಾನೆ. ಹೀಗೆ ವಿವಿಧ ಜಾತಿಯ ಗಿಡ-ಬಳ್ಳಿ-ಮರ, ಹೂ-ಜಿಗುರುಗಳಿಗೆ ಈ ಆಶಾಸದಲ್ಲಿ ತಲಾ ಒಂದೆರಡು ಪದ್ಗಳು ಮಾತ್ರ ಮೀಸಲಾಗಿದ್ದರೆ, ಮಾವನ್ನು ಕುರಿತು ಓತಪ್ಪೇರ್ತವಾಗಿ ವರ್ಣಿಸುತ್ತಾನೆ. ಅಂತಹ ಪದ್ಗಳಲ್ಲಿ ಒಂದು ಹೀಗಿದ-

ಅವುಗಳನ್ನು ಕುರಿತ ಅಭಿವೃತ್ತಿಯನ್ನು ನೀಡುತ್ತದೆ. ಮಾವನ್ನು ಕುರಿತು ತನ್ನ ಎರಡೂ ಕಾವ್ಯಗಳ ಉದ್ದೇಶ ವಿವಿಧ ನೆಲೆಗಳಲ್ಲಿ ಅಭಿವೃತ್ತಿ ನೀಡುತ್ತಾನೆ ಕವಿ. ಆದರೂ ಪ್ರಸ್ತುತ ಸನ್ನವೇಶದಲ್ಲಿ ಇದನ್ನು ಕುರಿತು ಹಲವಾರು ಪದ್ಗಳಲ್ಲಿ ತನ್ನ ಪ್ರೀತಿಯನ್ನು ತೋರ್ವಾಡಿಸಿಕೊಳ್ಳುತ್ತಾನೆ. ಹೀಗೆ ವಿವಿಧ ಜಾತಿಯ ಗಿಡ-ಬಳ್ಳಿ-ಮರ, ಹೂ-ಜಿಗುರುಗಳಿಗೆ ಈ ಆಶಾಸದಲ್ಲಿ ತಲಾ ಒಂದೆರಡು ಪದ್ಗಳು ಮಾತ್ರ ಮೀಸಲಾಗಿದ್ದರೆ, ಮಾವನ್ನು ಕುರಿತು ಓತಪ್ಪೇರ್ತವಾಗಿ ವರ್ಣಿಸುತ್ತಾನೆ. ಅಂತಹ ಪದ್ಗಳಲ್ಲಿ ಒಂದು ಹೀಗಿದ-

ತ್ವಾರೋಳ ನೀನೆ ಬೆಡಂಗನಯರ್, ನನೆಗಳೋಳ ನೀ ಚೆನ್ನನಯರ್, ಪ್ರಾಣಂ ಕುಳಂದೋಳ ನೀನೆ ವಿಳಾಸಿಯರ್, ಮಿಡಿಗಳೋಳ ನೀ ನೀರನಯರ್, ಪ್ರಾಣ |
ಇಂಜೋಳೋಷೋ ಪಣತೇನೋ ನೀನೆ ಭುವಣಾಳಾಧ್ಯನ್ಯೇ, ಭಂಗ-ಹೋ
ಕಿಳ್ - ಕೀರಣಿಯ ಜೂತರಾಜ ತರುಗಳ್ ನಿನ್ನಂತೆ ಚೆನ್ನಂಗಳೇ ||

ಜಿಗುರಿನಲ್ಲಿ, ಹೊಗುಗಳಲ್ಲಿ, ಹೂಗಳ ಸಮೂಹದಲ್ಲಿ, ಮಿಡಿಗಳಲ್ಲಿ ಮಾವೇ ಅಶ್ವಂತ ಜೀಲುವು. ಹಣ್ಣಾದ ಹಣ್ಣಿಗಳಲ್ಲಿಯಂತೂ ಮಾವೇ ಇಡೀ ಭೂಮಿಯಿಂದ ಆರಾಧಿಸಲ್ಪಡುವುದು. ಅಲ್ಲದೇ ದುಂಬಿ, ಕೋಗಿಲೆ ಮತ್ತು ಗಿಡಗಳಿಗೆ ಶ್ರಯವಾದ ಜೂತ (ಮಾವು) ರಾಜ ಇತರೆ ಮರಗಳು ನಿನ್ನಪ್ಪು ಜೀಲುವಾಗಿರುವುದೆ? ಎನ್ನುವಲ್ಲಿ ಪಂಪನ ಪರಿಸರ ಪ್ರೇಮ ವ್ಯಕ್ತವಾಗುತ್ತದೆ. ಇದರ ಮೂಲಕ ಕವಿ ತನ್ನ ನಾಡಿನ ಒಂದು ಭಾಗವಾದ ಸಸ್ಯ ಸಂಪತ್ತಿನ ಅಭಿವೃತ್ತಿ ಮತ್ತು ಅದರ ಬಗೆಗಿನ ಅಭಿಮಾನವನ್ನು ಧ್ವನಿಸುತ್ತಾನೆ.

ಇಡೀ ಕೃತಿ ಜೈನ ಧಾರ್ಮಿಕ ನೆಲೆಗಟ್ಟಿನಲ್ಲಿ ರಚಿತಗೊಂಡಿದೆ. ಇಲ್ಲಿ ಪಂಪನ ಸ್ವಂತಿಕೆ ಪ್ರದರ್ಶನಕ್ಕೆ ಅಪಾಗಿ ಅವಕಾಶವಿಲ್ಲವಾಗಿದೆ. ಕಾರಣ, ಇದು ಧಾರ್ಮಿಕ ಕೃತಿಯಾದುದರಿಂದ ಮೂಲವನ್ನು ತಿರುಚೆದೆ, ಆದರ ಎಲ್ಲಾ ಮುಖ್ಯ ಸನ್ನವೇಶಗಳನ್ನು ಕಡ್ಡಾಯವಾಗಿ ತರಬೇಕಾಗಿದೆ. ಹೀಗೆ ಸರ್ವ ವಿಧದಲ್ಲೂ ಮೂಲಕ್ಕೆ ಹತ್ತಿರವಾಗಿ ಕೃಷಿ ಮಾಡಿದ್ದರೂ ಅಲ್ಲಲ್ಲಿ ಕಾವ್ಯಾತ್ಮಕತೆ ಮಿಂಬಿದೆ. ನಾಡು-ನುಡಿಗಳ ಪ್ರಜ್ಞಿಯೂ ಹೊಮ್ಮಿದೆ. ಹೀಗೆ ಇಡೀ ಕೃತಿಯಲ್ಲಿ ಪಂಪ “ಕೈಕಟ್ಟಿಸಿಕೊಂಡು ಪಟ್ಟಿಗಳನ್ನು ತೋರಿಸುವ ಗರುಡಿಯಾಳಿನಂತೆ ಕಾಣಿಸುತ್ತಾನೆ” ಎಂದು ಹೇಳುವ ತೀನಂತ್ರೀ ಅವರ ಮಾತು ನೆನಪಾಗುತ್ತದೆ.

‘ಅದಿಪುರಾಣ’ದ ಪ್ರಕೃತಿ ವರ್ಣನಗಳು, ಪ್ರದೇಶಗಳ ಜಿತ್ರಣ ಇವುಗಳಲ್ಲಿ ನಾಡಿನ ಪ್ರೇಮ ಅಪರೋಕ್ಷವಾಗಿ, ಅಂತರ್ಗತವಾಗಿ ವ್ಯಕ್ತಿಗೊಂಡಿದೆ. ಈಗಾಗಲೇ ಸಿದ್ಧವಾಗಿರುವ ಆದಿನಾಧನ ಕಥಾನಕವನ್ನು ತನ್ನ ಕಾವ್ಯಕ್ಕೆ ದ್ರವ್ಯವನ್ನಾಗಿಸಿಕೊಂಡಿರುವ ಪಂಪ ನಾಡು-ನುಡಿಗಳನ್ನು ಕುರಿತು ಪ್ರತ್ಯೇಕವಾಗಿ ಚಿಂತಿಸಿದ್ದಾನೆ ಎನ್ನುವುದಕ್ಕಿಂತ ಆ ಪ್ರಜ್ಞ ಅವನ ಒಟ್ಟು ಸಂವೇದನೆಯ ಭಾಗವಾಗಿದೆ ಎನ್ನುವುದು ಇಲ್ಲಿ ಮುಖ್ಯ. ಆದರೆ ‘ವಿಕ್ರಮಾಜುನ ವಿಜಯ’ದಲ್ಲಿ ಈ ಪ್ರಸಂಗದಲ್ಲಿ ಹೆಚ್ಚಿನ ನಿಷ್ಣಿತವಾಗಿ ವಿಶಿಷ್ಟವಾಗಿ ಅಭಿವೃತ್ತಿಗೆ ಹೆಚ್ಚಿನ ನಿಷ್ಣಿತವಾಗಿ ವಿಶಿಷ್ಟವಾಗಿ ಅಭಿವೃತ್ತಿಯನ್ನು ನೀಡುತ್ತದೆ.

ಸಂಸ್ಕತ ಭಾರತವನ್ನು ಕನ್ನಡಕ್ಕೆ ತಂದು ಅದರ ಕಥಾನಾಯಕನೊಂದಿಗೆ ತನ್ನ ಆಶ್ರಯದಾತನನ್ನು ಸಮೀಕರಿಸಿ ಪಂಪ ‘ಪಿತ್ರಮಾರ್ಚನ ವಿಜಯ’ವನ್ನು ಬರೆದಿದ್ದಾನೆ. ಅಜುವನನ ಸಾಹಸಗಳೊಂದಿಗೆ ಅರಿಕೇಸರಿಯ ಪರಾಕ್ರಮವನ್ನು ಮೇಳಿಯಿಸಿ ತನ್ನ ನಾಡಿನ ಬಗೆಗಿನ ಚಾರಿತ್ರಿಕ ಪ್ರಜ್ಞೆಯನ್ನು ತೋರಿದ್ದಾನೆ. ಅವನೇ ಹೇಳುವಂತೆ-

ವಿಪ್ರಳ ಯಶೇವಿತಾನ ಗುಣಮಿಲ್ಲದನಂ ಪ್ರಭುಮಾಡಿ ಪೂರ್ವಭಾ
ಮಿಪರ್ ಪರಂಗಳಂ ಪುಗಿಸಿ ಪೂರ್ಲಿಪೂರ್ಲಿತನುದಾತ್ತ ಪೂರ್ವ ಭಾ
ಮಿಪರುಮನೋಜ್ಞನೋಳ ತಗ್ಫಳವೆಂದೊಳೆಯೊ ಕಥೆಯೋಳ ತಗ್ಫಳ್ಜ್ಞ ಪೂರ್ಲಿ
ಲಿಪ್ಪಾದನಗಟ್ಟಿಯಾದುದು ಗುಣಾಂವ ಭಾಭುಜನಂ ಕರೀಟಿಯೋಳ್”

ಹೀಗೆ ತನ್ನ ಆಶ್ರಯದಾತನಾದ ಗುಣಾಂವ ಬಿರುದಾಂಕಿತ ಅರಿಕೇಸರಿಯ
ಕೇರಿ ಸದಾಕಾಲ ನಿಲ್ಲಲು-

ವೈ ನರೇಂದ್ರೋದ್ಧಾಮ ದಪ್ರೋಽಧ್ಭಾಮ ಕಥಾನಾಯಕಂ ಮಾಡಿ ಸಂದ-
ಜುವನೋಳ ಪೂರ್ಲೀ ಕಥಾಭಿತ್ತಿಯನುನಯದಿಂ ಪೇಟಲೆಂದತ್ತಿಕೊಂಡೆಂಂ”

ಎಂದು ಹೇಳುತ್ತಾನೆ. ಹೀಗೆ ಕಾವ್ಯದ ಕಥಾನಾಯಕನೊಂದಿಗೆ ತನ್ನ ಆಶ್ರಯದಾತನನ್ನು ಸಮೀಕರಿಸುವ ತಂತ್ರ ಹಿಂದಿನ ಗುಣವರ್ಮನ ಶಾಂತಕನ ಕಾವ್ಯದಲ್ಲಿಯೂ ಇತ್ತು ಎಂದು ವಿಧ್ಯಾಂಸರು ಉಹಿಸಿದ್ದಾರೆ. ಪಂಪನ ಸಮಕಾಲೀನರಾದ ರನ್ನು ಪೋನ್ನರ ಕೃತಿಗಳಲ್ಲಿಯೂ ಈ ನೆಲೆಯನ್ನು ಕಾಣಬಹುದಾಗಿದೆ.

ಅಂದಿನ ಕಾಲಕ್ಕೆ ರಾಜಭಕ್ತಿ ರಾಜ್ಯಭಕ್ತಿಯೂ ಆಗಿತ್ತು. ತನ್ನ ರಾಜನ ಮೂಲಕಪೂರ್ವ ರಾಜ್ಯಭಕ್ತಿಯ ಅಭಿವೃತ್ತಿಯ ಪ್ರಜಲಿತವಿತ್ತು. ಅದರಲ್ಲಿಯೂ ೧೦ ನೆಯ ಶತಮಾನವು ಕ್ಷಾತ್ರಿಯಗಾದುದರಿಂದ ‘ರಾಜಾ ಪ್ರತ್ಯಕ್ಷ ದೇವತಾ’ ಎಂಬ ಮಾತು ಆ ಯುಗಧರ್ಮದ ಮುಖ್ಯ ತಿರುಖಾಗಿತ್ತು. ಆದ್ದರಿಂದ ಪಂಪ ತನ್ನ ಆಶ್ರಯದಾತನನ್ನು ತನ್ನ ಕಾವ್ಯದ ನಾಯಕನೊಂದಿಗೆ ಸಮೀಕರಿಸುವುದು ಈ ಹಿನ್ನೆಲೆಯ ದೇಶಾಭಿಮಾನದಿಂದ.

ಹೀಗೆ ಸಂಸ್ಕತ ಭಾರತದ ಕಥಾಭಿತ್ತಿಗೆ ಕನ್ನಡದ ರಾಜ ಮತ್ತು ಪ್ರದೇಶದ ಪ್ರಮೇಶಿಕೆಯೂ ಇಲ್ಲಿ ಬಹುಮುಖ್ಯವಾದ ಅಂಶಾಗಿದೆ. ಈ ನಿಷ್ಠಿನಲ್ಲಿ ಸಂಸ್ಕತ ಭಾರತವನ್ನು ಕನ್ನಡಕ್ಕೆ ತಂದು ಅದನ್ನು ಕನ್ನಡಮಯಗೊಳಿಸುವದರ ಮೂಲಕ ತನ್ನ ನಾಡು-ನುಡಿಗಳನ್ನು ಕುರಿತ ಪ್ರಜ್ಞೆಯನ್ನು ಕವಿ ಮೇರಿದಿದ್ದಾನೆ. ಆದ್ದರಿಂದ ಇಲ್ಲಿಯ ಅಜುವನ ಕನ್ನಡಿಗಾಗುತ್ತಾನೆ. ಕಥೆಯ ಭಾಷೆ ಕನ್ನಡ ದೇಶವಾಗುತ್ತದೆ. ಹೀಗೆ ಅವಿಲ ಭಾರತದ ವ್ಯಾಪ್ತಿಯನ್ನು ಪಡೆದಿದ್ದ ವ್ಯಾಸನ ಕಾವ್ಯವನ್ನು ಅಷ್ಟೇ ಸಮರ್ಪಣವಾಗಿ ಒಂದು ಪ್ರಾದೇಶಿಕ ಕಾವ್ಯವನ್ನಾಗಿ ಮಾಡಿದ್ದು, ಅಂದಿನ ಕಾಲಕ್ಕೆ ಪಂಪನ ಬಹು ದೊಡ್ಡ ಸಾಧನೆ.

ತನ್ನ ನಾಡಿನ ಏರರ ಕೇರಿಯನ್ನು ಚಿರಸಾಧ್ಯಾಯ ಮಾಡುವುದಕ್ಕಾಗಿಯೇ ಪಂಪ ತನ್ನ ಕಾವ್ಯದ ಖಾಂಡವನೆ ದಹನದ ಪ್ರಸಂಗದಲ್ಲಿ ಅರಿಕೇಸರಿಯ ಸತ್ಯಸಂಧತೆ,

ಶೌಯ್ಯವನ್ನು ಪ್ರಕಟಪಡಿಸುತ್ತಾನೆ. ಕನ್ನಡದ ಅರಸರು ಮಾತಿಗಾಗಿ ಬದುಕುವವರು, ದಾನವೀರರು, ಏಕಾಂಗಶೂರರು ಎಂಬುದನ್ನು ಸಾಧಿಸಲು ಈ ಪದ್ಯವನ್ನು ತರುತ್ತಾನೆ.

ಒತ್ತಿ ತಣುಂಬಿನಿಂದ ರಿಪುಭಾಜ ಸಮಾಜದ ಜೇಗ್ರಳಂ ನಬ್ಜ
ಕ್ಕೆತ್ತದ ಬಂದು ತನ್ನ ಮಜೆಪೋಕ್ಕಣ ಕಾಯದೆ ಚಾಗಮೋಳ್ಳನ್ |
ಜೆಷ್ಟ್ರಿಕ್ಕದೆ ಮಾಣ್ಣ ಬಾಳ್ಜ ಪುಟ್ಟಿವಾಸನಸೆಂಬನಜಾಂಡಮೆಂಬೊಂ
ದತ್ತಿಯ ಪಣ್ಣೋಳಿಪರ ಪುಣಿವಲ್ಲದೆ ಮಾನಸನೆ ಮುರಾಂತಕಾ ||

“ಯಂದ್ರ ಮಾಡುವವನು ಸಾಕ್ಷಾತ್ ಇಂದ್ರ, ಬೇಡುವವನು ಅಗ್ನಿ, ಮಾತು
ಜೊಣ್ಣಿರುವವನು ನಾನು. ಇದನ್ನು ಪಂಚಭೂತಗಳೂ ತಿಳಿದಿವೆ. ಆದುದರಿಂದ ತಪ್ಪುವುದು
ಸರಿಯಲ್ಲ. ಖಾಂಡವನವನ್ನು ನಾನು ತಡೆಯದೆ ಉಣಿಸುತ್ತೇನೆ. ಶರಣಾಗತರನ್ನು
ರಕ್ಷಿಸದೆ, ತ್ಯಾಗ, ಒಳ್ಳಿಯ ಗುಣಗಳನ್ನು ಮುದ್ರಿಸದೆ ತಪ್ಪಿ ಬಾಳುವವನು ಪುಟ್ಟಿ
(ಮುಟ್ಟಿ)ವಿಗೆ ಸಮಾನ. ಅಂತಹವನು ಬ್ರಹ್ಮಾಂಡವೆಂಬ ಅತ್ಯಿಹಣ್ಣಿನಲ್ಲಿರುವ ಹುಳುವಲ್ಲವೇ”
ಎಂದು ಅಜುವನನಾದ ಅರಿಕೇಸರಿಯಿಂದ ಹೇಳಿಸಿದ್ದಾನೆ ಪಂಪ.

ಹೀಗೆ ತನ್ನ ಆಶ್ರಯದಾತನನ್ನು ಕಥಾನಾಯಕನೊಂದಿಗೆ ಸಮೀಕರಿಸಿ, ಹಲವು
ಉದಾತ್ತ ಗುಣಗಳನ್ನು ಮೇರಿಯಂತೆ ಮಾಡುವಲ್ಲಿ ರಾಜ ಮತ್ತು ರಾಜ್ಯ ಭಕ್ತಿಯನ್ನು
ವಿಕ್ರೂತಿ ವ್ಯಕ್ತಮಾಡುತ್ತಾನೆ.

ಪಂಪನ ದೇಶಪ್ರೇಮವು ಬನವಾಸಿ ವರ್ಣನೆಯ ಪದ್ಯಗಳಲ್ಲಿ ಮಿಗಿಲಾಗಿ
ಒಡಮುರಿದ್ದಿದೆ. ಇದರಿಂದ ಬನವಾಸಿಯ ಪಂಪನ ಜನಸ್ಥಿತಿಯೇ ಅಧವಾ ತನ್ನ
ಬದುಕಿನ ಮಹತ್ವದ ದಿನಗಳನ್ನು ಕಳೆದ ಸ್ಥಳವೇ ಎಂಬ ಪ್ರತ್ಯೇಗಳನ್ನು ಇಟ್ಟಿಕೊಂಡು
ವಿವಿಧ ಸಂಶೋಧಕರು ವಿವಿಧ ತೀರ್ಮಾನಗಳನ್ನು ಹೊಟ್ಟಿದ್ದಾರೆ. ಅಂತಹವರಲ್ಲಿ
ಪ್ರಾತಿನಿಧಿಕಾಗಿ ಎಂ. ಗೋವಿಂದ ಹೈ ಅವರು ಬನವಾಸಿಯನ್ನು ಪಂಪನ ಜನಸ್ಥಿತಿಯೆಂದು
ಸಾಧಾರವಾಗಿ ನಿರೂಪಿಸುತ್ತಾರೆ. ಅದಕ್ಕೆ ಅವರು ಹೊಡುವ ಆಧಾರಗಳು ಇಂತಿವೆ.
“ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ಅಜುವನನ
ಬಾಯಿಂದ ಭಾವೋಂದ್ರೇಕಿಂದ ಹೇಳಿಸಲು ಅದು ಪಂಪನ ಜನಭೂಮಿಯೇ ಆಗಿರಬೇಕು.
ಅಂತಹಿಯೇ ಅಜುವನ ಪಟ್ಟಾಭಿಪ್ರೇಕದ ಕಾಲದಲ್ಲಿ ಗಂಗಾ, ಗೋದಾ, ಯಮುನಾ
ಮಹಾನದಿಗಳ ನೀರನ್ನು ತರುವಾಗ ಸಣ್ಣ ತೋರೆಯಾದ ವರದಾ ನದಿ ನೀರನ್ನು ಸಹ
ತರಲಾಗುವುದು. ಈ ನದಿ ಬನವಾಸಿಯಲ್ಲಿ ಹರಿಯುವುದು. ಪಂಪ ಬನವಾಸಿಯವ
ನಾಗಿರುವುದರಿಂದ ಅಲ್ಲಿ ಹರಿಯುವ ನದಿಯ ಬಗ್ಗೆಯೂ ಸಹಜವಾಗಿಯೇ ಅಭಿಮಾನ.

ತಾನು ಸಾಜದ ಪುಲಿಗೆರೆಯ ತಿರುಗ್ಗನ್ನಡದಲ್ಲಿ ಕಾವ್ಯ ಬರೆದುದಾಗಿ ಹೇಳುತ್ತಾನೆ.
ಈ ಪುಲಿಗೆರೆಯ ನೆರೆಯ ಭಾಗವೇ ಬನವಾಸಿ. ಆದ್ದರಿಂದ ತನಗೆ ತಿರುಗ್ಗನ್ನಡವು
ಜನ್ಮತೆ ಪ್ರಾಪ್ತವಾಗಿತ್ತು.

‘ಅದಿಪುರಾಣದಲ್ಲಿಯ (೧, ೨೮), ‘ಕದಂಬಕ ವಿಷಯ’ ಎಂಬ ಪದವು ಬನವಾಸಿ
ದೇಶವನ್ನೇ ಸೂಚಿಸುತ್ತದೆ.

ಈ ಆಧಾರಗಳ ಹಿನ್ನೆಲೆಯಲ್ಲಿ ಪ್ಯೇ ಅವರು ಪಂಪ ಆಂಥ್ರದ ವೆಂಗಿಪಟು ಎಂಬ ಉಲ್ಲಿಂಘನಾಗಿರದೇ ಜನ್ಮತಃ ಬನವಾಸಿ ದೇಶದವನೇ ಎಂದು ಸಮಾಧಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳು ಬರುವಂತೆ ಹಲವು ಸಂಶೋಧಕರು ಮತನಾಡುತ್ತಾರೆ. ಅವರಲ್ಲಿ ಪ್ರಾತಿನಿಧಿಕವಾಗಿ ಪಾಂಡರಂಗ ದೇಸಾಯಿಯವರ ಚಚೆಯನ್ನು ಸಂಕೀರ್ಣವಾಗಿ ಪರಿಶೀಲಿಸಬಹುದು.

ಪಂಪ ಬನವಾಸಿ ದೇಶದವನು ಎಂಬುದಕ್ಕೆ ಯಾವುದೇ ಬಲವಾದ ಪ್ರಮಾಣ ತನ್ನ ಎರಡೂ ಗ್ರಂಥಗಳಲ್ಲಿ ಇಲ್ಲ.

‘ವಿಕ್ರಮಾಜುನವಿಜಯ’ದ ಕೊನೆಯಲ್ಲಿ ಕವಿ ತನ್ನ ಕುಲಶೀಲಗಳನ್ನು ನಿರ್ವಹಿಸಿದ್ದಿವಾಗ ತನ್ನ ನಾಲ್ಕನೇಯ ಪೂರ್ವಜನು ವೆಂಗಿಮಂಡಲದ ವೆಂಗಿಪಟು ಎಂಬ ಅಗ್ರಹಾರದವನು ಎಂದು ಸ್ವಷ್ಟವಾಗಿ ಹೇಳಿದ್ದಾನೆ (ಪಂ. ಭಾ. ೧೪-೧೦).

ತನ್ನ ಆಶ್ಚರ್ಯಕಾರಿತ್ವಕ್ಕೆ ನಿರ್ವಹಿಸುತ್ತಿರುವ ಬನವಾಸಿ ನಾಡಿನ ಹೆಸರನ್ನು ಪ್ರಸ್ತಾಪಿಸುವುದಿಲ್ಲ.

ವೆಂಗಿಮಂಡಳದ ರಾಜಧಾನಿ ಲೆಂಬಿಳಪಾಟಕದಲ್ಲಿ ; ಅರಿಕೇಸರಿಯ ರಾಜಧಾನಿಯಲ್ಲಿ ತಾನು ಇದ್ದರ್ದು ಸ್ವಷ್ಟವಿರುವುದರಿಂದ ಇದೂ ಒಂದು ಪ್ರಸ್ತುತ ಚಚೆಗೆ ಆಧಾರವಾಗಿ ನಿಲ್ಲುತ್ತದೆ.೧೪

ಈ ಎರಡರಲ್ಲಿ ಯಾವ ಒಂದು ತೀರ್ಮಾನವನ್ನೂ ಬಲವಾಗಿ ನಂಬುವಂತಿಲ್ಲ. ಕಾರಣ, ಅಧಿಕೃತ ಸಾಕ್ಷಾತ್‌ಧಾರಗಳ ಕೊರತೆ. ಆದರೆ ಪಂಪ ಎಲ್ಲಿಯೇ ಹುಟ್ಟಿರಲ್ಲಿ ಬನವಾಸಿಯಲ್ಲಿತೂ ತನ್ನ ಬದುಕಿನ ಸಾರವತ್ತಾದ ದಿನಗಳನ್ನು ಕಳೆದಿರುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಆಧಾರಗಳು ಎರಡು ಮೂಲದಿಂದ ಲಭಿಸುತ್ತವೆ. ೧. ಆಂತರಿಕ ೨. ಬಾಹ್ಯ ಪ್ರಮಾಣಗಳು. ಆಂತರಿಕ ಪ್ರಮಾಣಗಳನ್ನು ಆಧರಿಸಿ ಹೇಳುವುದಾದರೆ, ಯಾವೋಬ್ಬ ಕವಿಯು ಒಂದು ಪ್ರದೇಶವನ್ನು ತೀರ್ಕಿಸಿ, ಅದರ ಅಭಿವೃತ್ತಿಯನ್ನು ಕಾವ್ಯದಲ್ಲಿ ತರುತ್ತಾನೆಂದರೆ, ಅದು ಅವನ ತೀರ್ಮಾತ್ಮವಾದ ನೆಲೆಯೇ ಆಗಿರುತ್ತದೆ. ‘ವಿಕ್ರಮಾಜುನವಿಜಯ’ದಲ್ಲಿ ಅಜುನ ನಾಡಾಡಿಯಾಗಿ ಹೊರಟಾಗ ಬನವಾಸಿಗೆ ಬರುವುದು ಅನಿವಾರ್ಯವೇನಿರಲಿಲ್ಲ. ಆಂತರಿಕ ಅವನು ಬನವಾಸಿಗೆ ಒಂದು ನಾಲ್ಕು ವರ್ತಗಳಲ್ಲಿ ದೀರ್ಘವಾಗಿ ತನ್ನ ಮನದಾಳದ ಅಭಿಮಾನವನ್ನು ಹೊರಸೂಸಿದ್ದಾನೆಂದರೆ ಅದು ಅವನ ಬದುಕಿನ, ಕಾಲದ ಅವಿಭಾಜ್ಯ ಅಂಗವೇ ಸರಿ. ೨೧೯ ಅಜುನ ನುಡಿಯುವಲ್ಲಿ ಯಾರಿಗಾದರೂ ಸರಿ, ಅವನಲ್ಲಿ ಪಂಪ ಕಾಣುತ್ತಾನೆಯೇ ಏನಿಂದ ಅಜುನ ಕಾಣುವುದಿಲ್ಲ. ‘ವಿಕ್ರಮಾಜುನವಿಜಯ’ದ ನಾಲ್ಕನೇಯ ಆಶ್ವಾಸದಲ್ಲಿ ಅಜುನ ದಿಗ್ಂಜಯಾಧವಾಗಿ ಬನವಾಸಿಗೆ ಬರುತ್ತಾನೆ. ಅಲ್ಲಿಯು ಸಂಪತ್ತು, ಪುಷ್ಟವಾಟಿಕೆ, ಲತಾಗ್ರಹ, ನಂದನವನ ಮೊದಲಾದವನ್ನು ಕಾಣುತ್ತಾನೆ. ಅಲ್ಲಿಯು ಜನರ ನಲಿವನ್ನು ನೋಡಿ, ಅವರು ಪೂರ್ವಜನ್ಮದ ಪುಣ್ಯದಿಂದಲೇ ಅಲ್ಲಿ ಜನ್ಮವೆತ್ತಿರುವರು ಎಂಬ ಧ್ವನಿಯೊಂದಿಗೆ ನಾಲ್ಕು

ವರ್ತಗಳಲ್ಲಿ ದೀರ್ಘವಾಗಿ ಆ ನಾಡನ್ನು ಕುರಿತು ಮನದಾಳದ ಭಾವನೆಗಳನ್ನು ಹೊರಮೊಮ್ಮೆಸುತ್ತಾನೆ.

ಒಂದು ಭೋಗದಕ್ಕರದ ಗೇಯದ ಗೊಟ್ಟಿಯಲಂಬಿಸಿದ್ದಂತೆ ಜಾಗರಮಾದ ಮಾನಸರೆ ಮಾನಸರಂತವರಾಗಿ ಪ್ರಜ್ಞೇ ।
ನಾಗಿಯಮೇನೊ ತೀರ್ಮಾತ್ಮವಾಗಿ ಪರಿದುಂಬಿಯಾಗಿ ಮೇಣ್ಣ
ಕೋಗಿಲೆಯಾಗಿ ಪ್ರಜ್ಞಪುದು ನಂದನಮೊಳ್ಳೆ ಬನವಾಸಿ ದೇಶದೊಳ್ಳೆ ॥

ಈ ಪದ್ಯದ ಮಾತುಗಳಲ್ಲಿ ಬನವಾಸಿ ನಾಡಿನ ಅತೀವ ಆಕರ್ಷಣೆ ಮತ್ತು ತನಗೆ ಮರುಹಣ್ಣು ಇದ್ದಲ್ಲಿ ಅದು ಬನವಾಸಿಯಲ್ಲಿ ಆಗಬೇಕು ಎಂಬ ಮನದಾಳದ ಅಭಿವೃತ್ತಿ ಇಲ್ಲಿ ಎದ್ದು ಕಾಣುತ್ತದೆ. ಅಲ್ಲದೆ ಮನುಷ್ಯ ಜನ್ಮ ಲಭಿಸದಿದ್ದರೂ ಮರಿದುಂಬಿ ಅಧವಾ ಕೋಗಿಲೆಯಾಗಿಯಾದರೂ ಇಲ್ಲೇ ಹುಟ್ಟಬೇಕು. ಇದಕ್ಕೆ ಪೂರಕವಾಗಿ ಮುಂದಿನ ಪದ್ಯವನ್ನು ನೋಡಬಹುದು.

ತೆಂಕಣಾಳ ಸೋಂಕಿದೊಡೆಮೊಳ್ಳುತ್ತಿಗೇಳ್ಳುಡೆಮಿಂಪನಾಳ್ಳ ಗೇ ಯಂ ಕಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ ಪಂಗೆಡೊಂಡೊಡಂ ಮಧುಮಹೋತ್ಸವಮಾಡಮೇನಸೆಂಬೊ ರಂಕುಸಮಿಟ್ಟಂ ನೆನಪುದೆನ್ನೆಮನಂ ಬನವಾಸಿ ದೇಶಮಂಂ ೧೫

ಇಲ್ಲಿಯ “ನೆನಪುದೆನ್ನ ಮನಂ ಬನವಾಸಿ ದೇಶಮಂ” ಎಂಬ ಮಾತಿನಲ್ಲಿಯೇ ನೆನಪು- ನೆನಪು ಈ ಮಾತು ಪ್ರಸ್ತುತದಲ್ಲಿ ತಾನು ಅನ್ಯ ಪ್ರದೇಶದಲ್ಲಿ ಇರುವುದಾಗಿ ಸೂಚಿಸುತ್ತದೆ. ಅದು ವೆಂಗಿಮಂಡಲವೇ ಆಗಿರುವುದು ಸ್ವಷ್ಟ ಇಂತಹ ದೇಶ ನೆನಪಾಗುವ ಸಂದರ್ಭಗಳನ್ನು ಹಲವು ಪ್ರಾಕ ತಿಕ ವ್ಯೇಚಿತ್ರ್ಯಗಳೊಂದಿಗೆ ಸಮೀಕರಿಸಿ ಹೇಳುವಲ್ಲಿ ಬನವಾಸಿಯ ಬಗೆಗಿರುವ ಕೋಮಲ ಭಾವನೆಗಳು ವಕ್ಕಗೊಳ್ಳುತ್ತವೆ. ದಕ್ಷಿಣ ಗಾಳಿ ಸೋಂಕಿದಾಗ, ಒಳ್ಳೆಯ ಮಾತುಗಳನ್ನು ಕೇಳಿದಾಗ, ಒಳ್ಳೆಯ ಹಾಡನ್ನು ಕೇಳಿದಾಗ, ಅರಳಿದ ಮಲ್ಲಿಗೆಯನ್ನು ಕಂಡಾಗ, ತಾನು ಸಂಶೋಜಕ್ಕೆ ಈಡಾದಾಗ ತನಗೆ ಬನವಾಸಿಯ ನೆನಪಾಗುತ್ತದೆ. ಮಧುಮಹೋತ್ಸವ ಎಂಬುದು ವಸಂತಕಾಲ ಮತ್ತು ಬನವಾಸಿಯಲ್ಲಿ ನಡೆಯುವ ಒಂದು ಉತ್ಸವ - ಈ ಎರಡು ನೆಲೆಗಳಲ್ಲಿ ಸಂಶೋಧಕರು ಅಂತರ್ರಂಭಿಸಿದ್ದಾರೆ. ಇಂತಹ ಸನಿವೇಶಗಳು ಎದುರಾದಾಗ ತನ್ನ ಮನಸ್ಸನ್ನು ಯಾರೇ ಅಂಕುಶದಲ್ಲಿಟ್ಟರೂ ಅದು ಬನವಾಸಿಯನ್ನು ನೆನೆಯದೇ ಇರಲು ಸಾಧ್ಯವಿಲ್ಲ.

ಹಿಂಗ ಈ ಮಾತುಗಳನ್ನು ಆಡುವಾಗ ಬನವಾಸಿಯ ಪಂಪನ ಬದುಕಿನಲ್ಲಿ ಎಷ್ಟರಮಟ್ಟಿಗೆ ಹಾಸುಹೊಕ್ಕಾಗಿತ್ತು, ಅದು ತನ್ನ ಮೇಲೆ ಎಂತಹ ಪ್ರಭಾವ ಬೇರಿತ್ತು ಎಂಬ ಸಂಗತಿಗಳು ವೇದ್ಯವಾಗುತ್ತವೆ.

ಈ ಎಲ್ಲ ಮಾತುಗಳನ್ನು ಆಡುವುದು ಅಜುನ. ಭಾರತ ಕರ್ತೆಯ ಪ್ರಕಾರ ಅಜುನ ಬನವಾಸಿಗೇ ಬರಬೇಕಿರಲಿಲ್ಲ. ದಕ್ಷಿಣ ಬೇರಾವುದೋ ದೇಶಕ್ಕೆ ಬರಬಹುದಿತ್ತು. ಆದರೆ ಇಲ್ಲಿಗೇ ಒಂದು, ಇದನ್ನು ಕುರಿತು ಇಷ್ಟೆಲ್ಲಾ ಅಭಿಮಾನಪೂರ್ವಕ ಮಾತುಗಳನ್ನು

ಇವನು ಆದಿದ್ಯಾನೆಂದರೆ ಅಲ್ಲಿ ಅಜುರ್ ನನಿಲ್ಲ; ಪಂಪನೇ ಇರುವುದು. ಆದ್ದರಿಂದ ಪಂಪ ಎಲ್ಲಿಯೇ ಇರಲಿ “ತೆಂಕನಾಡ ಮರೆಯಲ್ಲಿನ್ನೇಂ ಮನಂ ಬಹುಮನ್?”

ಪಂಪ ಮತ್ತು ಬನವಾಸಿಗಿರುವ ಸಂಬಂಧವನ್ನು ಭಾಷ್ಯ ಸಾಮಗ್ರಿಗಳನ್ನು ಆಧರಿಸಿ ಈ ಮುಂದೆ ಚಚೆ ಮಾಡಬಹುದು.

ಪ್ರಾಚೀನ ಕಾಲದಿಂದಲೂ ಬನವಾಸಿ ಒಂದು ಮುಖ್ಯ ಸಾಂಸ್ಕೃತಿಕ ಕೇಂದ್ರ, ಶ್ರೀ ಐ-ಇನೆಯ ತತ್ತ್ವಾನಂಗಗಳಲ್ಲಿ ಕನ್ನಡ ಪ್ರದೇಶವನ್ನು ಆಳಿದ ಕದಂಬರ ರಾಜಧಾನಿಯೂ ಇದೇ ಆಗಿತ್ತು. ಪಂಪನ ಕಾಲಕ್ಕೆ ಇದು ಜ್ಯೇಂಧ್ರ ವಿದ್ಯೇ- ಧರ್ಮ- ತತ್ತ್ವಜ್ಞಾನಗಳ ಕೇಂದ್ರವೂ ಆಗಿತ್ತು. ಇದಲ್ಲದೆ ಇದರ ನೇರೆಯ ಹಂಚ ಮೊದಲಾದ ಕೇಂದ್ರಗಳು ಸಹ ಜ್ಯೇಂಧ್ರಗಳೇ ಆಗಿದ್ದವು. ಆದ್ದರಿಂದ ಬನವಾಸಿ ನಾಡು ಜ್ಯೇಂಧ್ರನ್ನು ಹಲವು ಕಾರಣಗಳಿಗೆ ತನ್ನೆಡೆ ಸೇಳಿದರಲು ಸಾಧ್ಯವಿದೆ. ಆದ್ದರಿಂದ ಪಂಪ ವಿದ್ಯಾರ್ಥನೆಗಾಗಿ ಇಲ್ಲಿಗೆ ಒಂದು ಹೆಚ್ಚಿನ ದಿನಗಳನ್ನು ಕಳೆದರಲು ಸಾಧ್ಯವಿದೆ. ವರದಾ ನದಿಯಲ್ಲಿ ಮಿಂದು, ಅದರೊಂದಿಗೆ ಆಶ್ರೀಯತೆಯನ್ನು ಪಡೆದಿದ್ದರಿಂದ ಅಜುರ್ ನನ ಪಟ್ಟಾಭಿಷೇಕಕ್ಕೆ ಗಂಗಾ, ಯಾಮನಾ ನದಿಗಳ ನೀರನ್ನು ತರುವಾಗ ದಕ್ಷಿಣದ ಮಹಾನದಿಯಲ್ಲಿದ ಇದರ ನೀರನ್ನು ಸಹ ಪಂಪ ತರಿಸುತ್ತಾನೆ.

ಹೀಗೆ ಬನವಾಸಿ ಮತ್ತು ಅದರ ಭಾಗವಾದ ವರದಾ ನದಿಯನ್ನು ಕುರಿತು ಮಾತನಾಡುವಾಗ ನಾಡಿನ ಬಗೆಗೆ ಇಟ್ಟುಕೊಳ್ಳಬೇಕಾದ ಅಕ್ಷರೆಗೆ ಮಾದರಿ ಯಾಗುತ್ತಾನೆ.

ಕವಿಗೆ ಮಾವು, ಮಲ್ಲಿಗೆಗಳಿಂದರೆ ಪ್ರಾಣ. ಅವನ್ನು ಅವಕಾಶವಿರುವೆಡೆಗಳಲ್ಲಿ ತರುತ್ತಾನೆ. ಕೋಗಿಲೆಯ ಇಂಪು, ಅದರಾಶಯವಾದ ಮಾವು, ಅದರ ಹಣ್ಣು, ರುಚಿ, ಇವುಗಳ ಬಗೆ ಪಂಪನಿಗೆ ವಿಶೇಷ ಅನುಭವ - ಒಂದು ಇದೆ. ಕನ್ನಡ ನಾಡಿನ ಈ ವೈಶಿಷ್ಟ್ಯವು ಕೆವಲ ಹದಯವನ್ನು ಮತ್ತೆ ಮತ್ತೆ ಮಿಡಿದೆ. ಕೆಲವು ಕಡೆ ನಬಿಲಿನ ವರ್ಣನೆ ಇದೆ. ಇಂತಹ ಪೆಕ್ಕಿ ಈ ನಾಡಿನಲ್ಲಿರುವುದು, ಇದರ ಮೂಲಕ ಅದರ ನಾಟ್ಯದ ವರ್ಣನೆ ಮಾಡಿ ಕನಾಟಕದ ನಾಟ್ಯಕಲೆಯ ಬಗೆಗೆ ಧ್ವನಿ ಹೊರಡಿಸುತ್ತಾನೆ. ಹೀಗೆ ಮಾವು, ಮಲ್ಲಿಗೆ, ಕೋಗಿಲೆ, ಮಯೂರ ಮೊದಲಾದವುಗಳ ಮೂಲಕ ಕೆವಿ ಈ ನಾಡಿನ ಸಾಂಸ್ಕೃತಿಕ ವೈಭವವನ್ನು ಧ್ವನಿಸುತ್ತಾನೆ.

ಪಂಪನ ಕಾವ್ಯಗಳಲ್ಲಿ ಬರುವ ಪ್ರಕೃತಿ ವರ್ಣನೆ, ಕುವೆಂಪು ಅವರನ್ನು ನೆನುಸುವಂತೆ ಮಾಡುತ್ತದೆ. ಇಂತಹ ವರ್ಣನೆಯಲ್ಲಿ ಪರಿಸರ ಪ್ರಜ್ಞೆ ಮತ್ತು ದೇಶದ ಬಗೆಗಿನ ಅಭಿಮಾನವನ್ನು ಏಕತ್ವವಾಗಿ ಅಭಿವೃದ್ಧಿಪಡಿಸಿದ್ದಾನೆ ಕಿಂತ, ‘‘ವಿಕ್ರಮಾಜುರ್ ನ ವಿಜಯ’’ದ ಕಾವ್ಯಾರಂಭದಲ್ಲಿ ಕುರುಜಾಂಗಣವನ್ನು ವರ್ಣಿಸುತ್ತಾ ಮಳೆಯಿಂದಲೇ ಬೆಳೆಯುವ ಹೊಲಗಡ್ಡಗಳು ಸುವಾಸನಾಯುಕ್ತವಾದ ಭಕ್ತವನ್ನು ಬೆಳೆಯುತ್ತವೆ, ರಮ್ಯವಾದ ತೋಟದ ಸಾಲು, ವಿರಹಿಗಳಿಗೆ ಪ್ರೀತಿಯನ್ನು ಹೆಚ್ಚಿಸುತ್ತವೆ” ಎನ್ನುತ್ತಾನೆ.

ಅವಲರುಂ ಪಣ್ಣಂ ಬೀ
ತೋವವುಗಡ ಬೀಯವಲ್ಲಿ ಮಲ್ಲಿಗೆಗಳುಮಿ
ಮಾವುಗಳಿಮೆಂದೂಡಿನ್ ಪೆಚ
ತಾವುದು ಸಂಸಾರ ಸಾರ ಸರ್ವಸ್ವ ಫಲಂ॥೨೨

ಮಿಡಿದೂಡೆ ತನಿಗವು ರಸಂ
ಬಿಡುವುವು ಬಿರಿದೊಂದು ಮುಗುಳ್ಳ ಕಂಫಿನೊಳ್ಳ ಮೊಗಳಿ
ಗಿಡುವುವು ತುಂಬಿಗಳಜ್ಞಮೆ
ವಡುವುವು ಕುಡಿದೊಂದು ಪಣ್ಣರಸದೊಳ್ಳ ಗಳಿಗಳ್ಳಾ॥೨೩

ಈ ಪದ್ಯಗಳಲ್ಲಿ ಕವಿಯು ನಾಡಿನ ಹೂವು, ಹಣ್ಣು, ಮಲ್ಲಿಗೆ ಮಾವುಗಳು ಎಂದೂ ಮುಗಿದುಹೋಗುವು. ಇದೇ ಸಂಸಾರ ಸಾರಸರ್ವಸ್ವ ಫಲ ಎನ್ನುವಲ್ಲಿ ಆ ದೇಶದ ಸಸ್ಯ ಸಂಪತ್ತನ್ನು ಕುರಿತು ಹೇಳುತ್ತಿಲ್ಲೇ ಮನುಷ್ಯನ ರಸಿಕತೆಯನ್ನು, ಶ್ರೋಗರಪ್ರಿಯತೆಯನ್ನು ಬಯಲು ಮಾಡುತ್ತಾನೆ. ಆದರೆ ಅಲ್ಲಿ ಕವಿಯ ಮುಖ್ಯ ಆಶಯವು ತನ್ನ ನೆಲದ ಅಭಿಮಾನವೇ ಆಗಿದೆ.

ಹೀಗೆ ಈ ದೇಶದ ವಿವಿಧ ಪ್ರಾಕ್ತಿಕ ಪ್ರಯೋಜನಿಗಳನ್ನು ವತ್ತಿ, ಕಂದ, ರಗಳೆ ಮತ್ತು ವಚನ ಈ ಪ್ರಕಾರಗಳಲ್ಲಿ ಕಟ್ಟಕೊಟ್ಟು, ಅಂತಿಮವಾಗಿ “ಅಂತು ಮೂಳು ಲೋಕದ ಸಮಸ್ತ ಜೀವೀಲ್ಲಮಂ ವಿಧಾತನೊಂದೆಡೆಗೆ ತೆರಳ್ಳಿದಂತೆ” ಎಂದು ಹೇಳುವಲ್ಲಿ ತನಗೆ ಅನುಭವವೇದ್ಯ ಬನವಾಸಿ ಮೊದಲಾದ ಮಲೆನಾಡು ಮತ್ತು ಪುಲಿಗೆ, ವೇಮುಲವಾಡದಂತಹ ಬಯಲುನಾಡನ್ನು ಕುರಿತ ಅಭಿವೃದ್ಧಿಯೇ ಆಗಿ ತೋರುತ್ತದೆ. ಪುರವಣನೆ ಕಾವ್ಯದ ಅಷ್ಟಾದ ವರ್ಣನೆಗಳಲ್ಲಿ ಒಂದಾಗಿ ಬರುವುದು ಅನಿವಾರ್ಯವಾದರೂ ಪಂಪನ ಈ ಅಭಿವೃದ್ಧಿಯಲ್ಲಿ ಆ ದೇಶಾಭಿಮಾನದ ನೆಲೆ ಇರುವುದು ಇಲ್ಲಿ ಕಾಣುತ್ತದೆ. ಆದ್ದರಿಂದಲೇ ಈ ಸಾಲುಗಳಲ್ಲಿ ಲವಲವಿಕೆ, ಉತ್ಸಾಹ ಎದ್ದು ಕಾಣುತ್ತದೆ.

ಪಂಪನ ದೇಶಾಭಿಮಾನಕ್ಕೆ ‘‘ವಿಕ್ರಮಾಜುರ್ ನ ವಿಜಯ’’ದ ಯುದ್ಧದ ಸನ್ನಿವೇಶಗಳು ಮತ್ತಪ್ಪು ಬೆಳಕನ್ನು ಬೀರುತ್ತವೆ. ಅದರಲ್ಲಿಂದು ಉತ್ತರ ಗೋಗ್ರಹಣದ ಪುರುಗಾಳಿಗದ ಒಂದು ಸನ್ನಿವೇಶ. ಸುಯೋಧನನು ಸಮಸ್ತ ಸೈನ್ಯಮೊಂದಿಗೆ ಉತ್ತರ ದಿಕ್ಕಿಗೆ ಹೊರಟು ವಿರಾಟನ ಗೋವುಗಳನ್ನು ಹಿಡಿಯುತ್ತಾನೆ. ಆಗ ಎದುರಾದ ಸೈನ್ಯವನ್ನು ನಾಶಗೊಳಿಸಿ ಅನೇಕ ಗೋವಳಿಗರನ್ನು ಕೊಲ್ಲುತ್ತಾನೆ. ಇಂತಹ ಸನ್ನಿವೇಶದಲ್ಲಿ ಒಬ್ಬ ಗೋವಳಿಗ ಆಡುವ ಮಾತು ಹೀಗಿದೆ-

ತುಳು ಪರಿವಾಗಳೆಮ್ಮೆ ಹೇಳಂ ತುಟೆದು ಪರಿಗುಂದಲೆಂದು ಚಿಂತಿಸಿ
ತುಳುಗೊಳೆ ಬಾಟೆಮೆಂದು ತುಳುಗೊಳೊಳೆ ಸಾವುದು ಸೈನ್ಯ||

ಪ್ರಾಣಿಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ಒಂದು ಮಾತಿದೆ. ಆದರೆ ಇಲ್ಲಿ ಕಾಣಿಸುವ ಗೋವಳಿಗಿನ ಪ್ರಾಣಿಕ್ಕಿಂತ ಮಿಗಿಲಾದುದು ದೇಶಾಭಿಮಾನವೇ ಆಗಿದೆ ಎಂಬುದು ಆವನ ಮಾತಿನಿಂದಲೇ ವ್ಯಕ್ತವಾಗುತ್ತದೆ. ಗೋವುಗಳು ತನ್ನ ಹೇಳಣವನ್ನು

ತುಳಿದು ಓಡಿದರೂ ಸಂತಸವೇ. ಗೋಪುಗಳೇ ತನ್ನ ಬಾಳು. ಆದ್ದರಿಂದ ಈ ಪುರುಜಾಗದಲ್ಲಿ ಸಾಯಂಪುದೇ ಪ್ರಣ್ಯ ಎನ್ನುತ್ತಾನೆ. ಹೀಗೆ ಸ್ವಾಭಿಮಾನದ ಸಂಕೇತವಾದ ತನ್ನ ರಾಜನ ಗೋಪುಗಳನ್ನು ಪ್ರತಿಪಡ್ಡದವರು ಕಾದಿ ಕೊಂಡೊಯ್ಯವಾಗ ಹೋರಾಡಿ ಗೆಲ್ಲಬೇಕು, ಇಲ್ಲವೇ ಸಾಯಬೇಕು ಎಂದು ತನ್ನ ವೀರಾಭಿಮಾನವನ್ನು ಪ್ರಕಟಿಸುತ್ತಾನೆ. ಇಂತಹ ಇನ್ನೂ ಕೆಲವು ನಿರ್ದರ್ಶನಗಳನ್ನು ಭಾರತ ಯುದ್ಧದ ಹದಿನೆಂಟು ದಿನಗಳ ಸನ್ನಿಹಿತಗಳಲ್ಲಿ ಹೆಚ್ಚೆ ತೆಗೆಯಬಹುದು.

ನಾಡಿನ ರಕ್ಷಣೆಗೆ ಕಾದಿ ಸತ್ತವರು ಕೇವಲ ರಾಜರುಗಳು ಮಾತ್ರವಾಗಿರದೆ ನಾಡಿನ ಜನತೆಯೂ ಆಗಿತ್ತು ಎಂಬುದನ್ನು ವೀರಯೋಧರು ತಮ್ಮ ಖಾಸಗಿ ಕ್ಷಣಿಗಳಲ್ಲಿ ಆಡುವ ಮಾತ್ರಗಳಿಂದ ಅರಿಯಬಹುದು. ಅವರ ಮಾತುಗಳು ಅಂದು ಜನಸಾಮಾನ್ಯರು ಹೊಂದಿದ್ದ ನಾಡಪ್ರೇಮದ ದ್ಯೂತಿಕವಾಗಿದೆ. ಅವುಗಳನ್ನಿಲ್ಲಿ ಸೋದಾಹರಣವಾಗಿ ಪರಿಶೀಲಿಸಲಾಗುವುದು.

ಕುರುಕ್ಕೀಕ್ರಿಯೆ ಯುದ್ಧಾರಂಭದ ಮುನ್ನಾ ದಿನದ ರಾತ್ರಿ ಒಬ್ಬ ವೀರಯೋಧ ತನ್ನ ಹೆಂಡತಿಯೋಂದಿಗೆ ಹೀಗೆ ಹೇಳುತ್ತಾನೆ. “ಈ ಪೋಟೆಪೋಟ್ಟಿ ನಾಳೆ ದೇವಲೋಕದ ಕನ್ನಿಕೆಯರೋಗದೊಳಿಪ್ಪನೆ”. ಅಂದರೆ ಈ ಹೋತ್ತೆ ಹೋತ್ತು ನಾಳೆ ದೇವಲೋಕದ ಕನ್ನಿಕೆಯರ ಓಲಗದೊಳಿರುತ್ತೇನೆ ಎಂದು ಹೇಳುವಲ್ಲಿ ತನ್ನ ಸಾವನ್ನು ನಿಶ್ಚಿತಗೊಳಿಸಿಕೊಂಡಿದ್ದಾನೆ. ಹೀಗಿದ್ದ್ರಿ ಯುದ್ಧಕ್ಕೆ ಹೊರಡುತ್ತಿದ್ದಾನೆ. ಕಾರಣ, ತನ್ನ ದೇಶದ ಪರವಾದ ಹೋರಾಟ ಅದಾಗಿದೆ. ದೇಶಕ್ಕಾಗಿ ಹೋರಾಡಿ ಸಾಯಂಪುದು ಒಂದು ಪರಮೋಜ್ಞ ಮೌಲ್ಯ ಇದರಿಂದ ಸ್ವರ್ಗಲೋಕದಲ್ಲಿ ತನಗೆ ಮಿಗಿಲಾದ ಸಾಫಾನ ಲಭ್ಯ ಎಂಬ ಭಾವನೆ. ಈ ಹಿನ್ನಲೆಯಲ್ಲಿ ಯೋಧನು ತನ್ನ ದೇಶದ ಬಗೆಗಿನ ವೀರಾಭಿಮಾನವನ್ನು ತನ್ನ ಹೆಂಡತಿಯೋಂದಿಗೆ ಪ್ರಕಟಪಡಿಸುತ್ತಾನೆ. ಇದಕ್ಕೆ ಪೋಷಕವಾಗಿ ಅಂದಿನ ಅನೇಕ ನಾರಿಯರ ಮನಸ್ಸಿತಿಯೂ ಇತ್ತು ಎಂಬುದಕ್ಕೆ ಮತ್ತೊಂದು ನಿರ್ದರ್ಶನ-

ತಾಂಗಡ ನಾಳೆ ಪೋಗಿ ದಿವಿಜಾಂಗನೆಯೋಳ ತೊಡದಿರ್ಫೆನಿಲ್ಲಿಮಾ ಖೂಂಗಡಮಿರ್ಫೆನಂತನಿತು ಬ್ಲಾಳ್ಜೆನ್ ಮುನ್ನಮ ಪೋಗಿ ನಲ್ಲಿಗೆ ।
ಬ್ಲಾಂಗೋಳೆ ದೇವಲೋಕದೊಳಿಧೀಳಿಸನನಾನಿದಿಗ್ರಾಂಫ್ಲೋಪ್ಪೊ ಸ
ಗ್ರಂಗೋಳೆ ದೇವಡಿತಿ ತೊಳ್ಳಮೊಳಿತ್ಯಿನಾಗಲಿಂಜೇನೇ ॥

ತಿಂತನೂ ಸಹ ಯುದ್ಧಕ್ಕೆ ಹೊರಟು ನಿಂತಿದ್ದು, ಅದರಲ್ಲಿ ತನ್ನ ಸಾವು ನಿಶ್ಚಿತ ಎಂದು ಭಾವಿಸಿ ಅದರ ಹಿಂದಿನ ರಾತ್ರಿ ಶಯಾಗ್ರಹದಲ್ಲಿ ತನ್ನ ಹೆಂಡತಿಯೋಂದಿಗೆ, ನಾಳೆ ದೇವತಾಸ್ತೀಯರ ಜೊತೆ ಇರುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಆಕೆ ಅದು ಹೀಗೆ ಸಾದ್ಯ? ತಾನು ಅವನಿಗಿಂತಲೂ ಮೊದಲೇ ದೇವ ಲೋಕಕ್ಕೆ ಹೋಗಿ ಅಲ್ಲಿ ಎದುರುಗೊಳ್ಳುವುದಾಗಿ ಹೇಳುತ್ತಾಳೆ. ಅದರಿಂದ ಆತ ದೇವತಾಸ್ತೀಯರಿಗೆ ಸಿಗದೆ ತನಗೇ ಸಿಗುವನೆಂಬ ಖಿಚಿತ ನಿಲುವನ್ನು ಈ ಮಾತಿನಲ್ಲಿ ವ್ಯಕ್ತಪಡಿಸುತ್ತಾಳೆ. ಇದರಿಂದ ಸ್ವಷ್ಟಪಡುವುದೇನೆಂದರೆ, ದೇಶಾಭಿಮಾನ ಎನ್ನುಪುದು ರಾಜ, ಯೋಧ ಇವರಿಗೆ ಮಾತ್ರ ಮೀರಿಸಲಾಗಿರದೆ ಅಂದಿನ ಸ್ವೀಯರಿಗೂ ಇತ್ತು ಎಂಬುದು. ಹೀಗೆ ಕನ್ನಡತಿಯರ

ಶೀಲ, ಪಾತಿವೃತ್ತ್ಯ, ದೃಯ್ರ್, ಸಾಹಸಗಳು ಪ್ರರುಷರನ್ನು ನಾಡಿನ ಪರವಾದ ಯುದ್ಧಕ್ಕಾಗಿ ಹರಿದುಂಬಿಸುವ ಧೀಮಂತಿಕೆ ಇಲ್ಲಿದೆ. ನಿಭರ್ಯದಿಂದ ಯುದ್ಧಕ್ಕೆ ಪ್ರವೇಶ ಮಾಡಿ ಜಯಶೀಲರಾಗಿ ಬರುವುದು, ಯುದ್ಧದಲ್ಲಿ ಮಡಿಯುಪುದು ಶೈಯಸ್ತರವೆಂದು ಭಾವಿಸಿದ್ದಾರೆ. ಯುದ್ಧದಲ್ಲಿ ಪತಿ ಸತಾಗ ಅವರು ಸಹಗಮನ ಮಾಡಿಕೊಂಡ ಸಾವಿರಾರು ನಿರ್ದರ್ಶನಗಳು ಕನಾಂಟಕದ ಚರಿತ್ರೆಯಲ್ಲಿ ಇವೆ.

ಹೀಗೆ ಪಂಪ ತನ್ನ ನಾಡಿನ ಕೊಟುಂಬಿಕ ವಲಯದಲ್ಲಿ ಇದ್ದ ದೇಶಾಭಿಮಾನದ ಚೆತ್ತುವನ್ನು ಕಟ್ಟಿಕೊಳ್ಳಿದ್ದಾನೆ. ಇನ್ನು ಯುದ್ಧ ಭೂಮಿಯಲ್ಲಿ ವೀರಯೋಧರು ಮೇರೆಯುವ ಶೌಯ್ಯದನ್ನು, ಅದರ ಮೂಲಕ ದೇಶಾಭಿಮಾನದ ಸ್ಥೂಪವನ್ನು ಮುದಿನ ಚಿತ್ರಣಗಳೂ ಕಟ್ಟಿಕೊಡುತ್ತವೆ. “ವಿರೋಧಿ ಸ್ವೇನ್ಭೂಪಾಳರನೊಂದೆ ಪ್ರೋಯಾಧುಮೀತಲ್ಲಾ ಪ್ರೋದಳಮಟ್ಟಿಯಟ್ಟಿ ಕಟ್ಟಾಳನೆ ಮುಟ್ಟಿ ತಳ್ಳಿರಿಯದೊಂದು ಮಂಜಿದೆ ನಾಂ ಮಹಿಷತ್ತಿ” (ಪಂ. ಭಾ. ೧೦-ಇಂ).

ಯುದ್ಧ ಮಾಡುವಾಗ ರುಂಡ ಕಳಜಿ ಬಿಂದ್ರೂ ಮುಂಡವೇ ಬೆನ್ನಟಟಿಹೋಗಿ ಶತ್ರುರಾಜರನ್ನು ಕತ್ತರಿಸುತ್ತದೆಂಬ ಮಾತಿನಲ್ಲಿ ಉತ್ತೇಳಿಯಿದ್ದರೂ ಶೌಯ್ಯದ ಅಧಿಕೃತಾಗಳಿನ ಬಗೆಗಿನ ವೀರನಿಷ್ಪೇ ಪ್ರದರ್ಶನಗೊಳ್ಳುತ್ತದೆ. ಈ ಮುಂದಿನ ಯೋಧನ ದೇಶಪ್ರೇಮ ಎಷ್ಟು ಎತ್ತರವಾದುದು ಎಂಬುದು ಸ್ವಷ್ಟವಾಗುತ್ತದೆ.

ತೋಳ ತಾನ್ನಿಡೆ ನಲಿದೊಂದರಬ್ಬುದರೆಯಟ್ಟಿಯುಮೊಂದರೆದಾನಿಯಟ್ಟಿಯುಂ ತೋಳಲ್ಲಿ ತೋಳಲ್ಲಿದನಾಡ ತಳ್ಳಿಯದೊಂದೆ ಜೋಳಮನೆಂತು ನೀಗಿವಂ ॥
ರಳಾದೊಳೆ ಗೆಲ್ಲಾಜಿಯಂ ತಳ್ಳು ಸಂಗರದೊಳೆ ಜೋಳದ ಪಾಳಿಯಂ ಸರಪಿದಂ ಗಡ ಪಜಂ ಗಂಡನೋಳಿ

ಈ ಸ್ವೇನಿಕರು ಖಾಸಗಿ ಬದುಕಿನ ವಿವಿಧ ಸನ್ನಿಹಿತಗಳಲ್ಲಿ ಆಡುವ ಮಾತುಗಳು ಅಂದಿನ ಜನಸಾಮಾನ್ಯರ ನಾಡ ಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಮೂಲಕ ಕನ್ನಡಿಗರ ಶೌಯ್ಯ, ದೇಶಪ್ರೇಮ, ಸಾಫಾನಿಷ್ಪೇ ಜೋಳವಾಳಿ ಮೊದಲಾದ ಮೌಲ್ಯಗಳು ವ್ಯಕ್ತವಾಗುತ್ತವೆ. ಇದನ್ನು ಜನ ಪ್ರತಿನಿಧಿಯಾದ ಕವಿ ಕಲಾತ್ಮಕತೆಯಿಂದ ಚಿತ್ರಿಸಿರುವುದು ಸಹಜವೇ ಆಗಿದೆ.

ಹೀಗೆ ಪಂಪ ತನ್ನ ಕಾವ್ಯದಲ್ಲಿ ಹಲವು ಯುದ್ಧ ಸನ್ನಿಹಿತಗಳನ್ನು ತಂದು, ಅದರ ಮೂಲಕ ಅಂದು ಜನರಲ್ಲಿ ಇದ್ದ ದೇಶಾಭಿಮಾನದ ಸ್ಥೂಪವನ್ನು ಕಟ್ಟಿಕೊಡುತ್ತಾನೆ. ಇಂತಹ ಚಿತ್ರಣಗಳನ್ನು ಯಶಸ್ವಿಯಾಗಿ ಕಟ್ಟಿಕೊಡುವುದಕ್ಕೆ ಪಂಪನು ಕವಿಯೇ ಅಲ್ಲಿದೆ ಸ್ವತಃ ಕಲಿಯೂ ಆಗಿದ್ದನೆಂಬುದು ಸ್ವಷ್ಟ. ಭಾರತದ ಯುದ್ಧ ಯಾವ ರೀತಿ ನಡೆಯಿತು ಎಂಬುದು ಯಾರಿಗೂ ಗೊತ್ತಿಲ್ಲಿದ್ದರೂ ಇಲ್ಲಿಯ ಯುದ್ಧಸನ್ನಿಹಿತಗಳು ಮಾತ್ರ ಕನಾಂಟಕದಲ್ಲಿಯೇ ನಡೆದಂತೆ ಕವಿ ಚಿತ್ರಿಸಿದ್ದಾನೆ. ಅಂದಿನ ಸ್ವೀ - ಪುರುಷರಲ್ಲಿ ಇದ್ದ ದೇಶಾಭಿಮಾನವನ್ನು ಸಹ ಪರಿಚಯಿಸಿದ್ದಾನೆ.

ಹೀಗೆ ಪಂಪ ತನ್ನ ಎರಡೂ ಕಾವ್ಯಗಳಲ್ಲಿ ನಾಡು-ನುಡಿಗಳನ್ನು ಕುರಿತು ವಿಭಿನ್ನ ನೆಲೆಗಳಲ್ಲಿ ಅಭಿವೃದ್ಧಿ ನೀಡುತ್ತಾನೆ. ಸಂಸ್ಕೃತದ ಹಿನ್ನೆಲೆಯಿದ್ದು ಕನ್ನಡದಲ್ಲಿ ಕಾವ್ಯ ಬರದದ್ದು, ಸಂಸ್ಕೃತ ಭಾರತಕ್ಕೆ ಅರಿಕೇಸರಿ ಮತ್ತು ಕನ್ನಡ ದೇಶವನ್ನು ಪ್ರವೇಶಗೊಳಿಸಿ ಅದನ್ನು ಕನ್ನಡಮಯವನ್ನಾಗಿ ಮಾಡಿದ್ದು, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾರ್ಗ-ದೇಸಿ ಸಮನ್ಯ ಸಾಧಿಸಿದ್ದು, ಬನವಾಸಿ ವರ್ಣನೆಯ ಮೂಲಕ ಸುಪ್ತ ದೇಶಾಭಿಮಾನವನ್ನು ಪ್ರಕಟಮಾಡಿ ಮಾದರಿಯಾದದ್ದು, ಕನ್ನಡ ದೇಶದ ಅವಿಭಾಜ್ಯ ಅಂಗವಾದ ಪೂರ್ಕತೀಕ ಸಂಪತ್ತಿಗೆ ಅಭಿವೃದ್ಧಿ ನೀಡಿ ಪರಿಸರ ಪ್ರಜ್ಞೆಯನ್ನು ಮುರೆದದ್ದು ಮತ್ತು ಅಂತಿಮವಾಗಿ ಹತ್ತನೆಯ ಶತಮಾನದ ಕ್ಷತ್ರಯುಗದ ದೇಶಾಭಿಮಾನವನ್ನು ಇಲ್ಲಿ ಪುನರ್ರೂಪಿಸಿದ್ದು - ಹೀಗೆ ಹಲವು ನೆಲೆಗಳಲ್ಲಿ ಕವಿ ಕನ್ನಡಪರವಾದ ಅಭಿವೃದ್ಧಿ ನೀಡಿದ್ದಾನೆ. ಈ ಮೂಲಕ ತನ್ನ ನಾಡು-ನುಡಿಗಳ ಬಗೆಗಿನ ಅಭಿಮಾನ ಮತ್ತು ಅದನ್ಮೂಲಂದು ಸಾಮಾಜಿಕ ಮೌಲ್ಯವನ್ನಾಗಿ ಹೀಗೆ ಅದರಂತೆ ಭಾಜಬೇಕೆಂಬ ಸೂಚನೆಯನ್ನು ಕವಿ ಧ್ವನಿಸುತ್ತಾನೆ.

ಹೀಗೆ ಪಂಪನು ಕವಿ ಮತ್ತು ಕಲಿ ಎರಡೂ ಆಗಿ ಸ್ವತಃ ದೇಶಾಭಿಮಾನಿ ಆದದ್ದರಿಂದ ಇಂತಹ ಎರಡು ಉತ್ತಮ ಕಾವ್ಯಗಳನ್ನು ನೀಡಿ, ಮುಂದಿನ ಕವಿಗಳಿಗೆ ಮಾದರಿ ಮತ್ತು ಮಾರ್ಗದರ್ಶಕನಾದನು. ಅವನು ಪ್ರಸ್ತುರಪಡಿಸುವ ಮೌಲ್ಯಗಳಿಂದ ಇಂದಿಗೂ ಅತ್ಯಂತ ಪ್ರಸ್ತುತ ಎನಿಸಿದನು. ಆದ್ದರಿಂದಲೇ ಕವಿ ನಾಗರಾಜನು ಹೀಗೆ ನುಡಿದದ್ದು - “ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಯವಿ ಪಂಪನಾವಗಂ”.

ಹೀಗೆ ಪಂಪನ ಕಾವ್ಯಗಳ ಮೂಲಕ ಕನ್ನಡ ಭಾಷೆಯ ನೆಲೆಯನ್ನು ಕುರಿತು ಆಲೋಚಿಸುವಾಗ ಮುಖ್ಯವಾದ ಅಂಶವೆಂದರೆ ಕನ್ನಡ ಭಾಷೆಯನ್ನು ಅದರ ಎಲ್ಲ ಸೂಕ್ಷ್ಮತೆಗಳೊಂದಿಗೆ ಕಾವ್ಯಾಭಿವೃದ್ಧಿಗೆ ಹೊಡಲು ಅವನು ಸಜ್ಜಗೊಳಿಸಿದ ನೆಲೆ. ಕನ್ನಡ ಭಾಷೆಯ ಮೂಲಕ ತತ್ತ್ವಬೀಂತನೆ, ರಾಜಕೀಯ ಚಿಂತನೆ, ಧಾರ್ಮಿಕ ಸಂದರ್ಭ, ಪರಿಸರ ಚಿಂತನೆ - ಹೀಗೆ ಅನೇಕ ಮಟ್ಟದ ಪರಿಕಲ್ಪನೆಗಳು ಪಂಪನ ಕೃತಿಗಳ ಮೂಲಕ ಮೊದಲ ಬಾರಿಗೆ ಮೈಪಡೆದುಕೊಂಡದ್ದು ತುಂಬ ಮಹತ್ವದ್ದು. ಇದು ಭಾಷೆಯನ್ನು ಬಹು ಉಪಯೋಗಿ ನೆಲೆಗಳಲ್ಲಿ ನಿಯೋಜಿಸಿದ ಮುಖ್ಯ ಕ್ರಿಯೆ. ಇದು ಪಂಪನ ಸೃಜನಶೀಲತೆಯ ಮೂಲಕ ಸಾಧ್ಯವಾಯಿತು. ಇದು ಕನ್ನಡ ಭಾಷೆಯ ಸಂದರ್ಭದಲ್ಲಿ ಆದ ದೊಡ್ಡ ಅವಿಷ್ಣೂರ. ಇದರ ಪ್ರಭಾವ- ಪರಿಣಾಮಗಳು ಈ ಕಾಲದಲ್ಲಿಯೂ ಗೋಚರವಾಗುತ್ತಿಲ್ಲವೆ.

೨. ಬೆಂಕಟನಾರಳಪ್ಪ (ಸಂ.), ಪಂಪ ಭಾರತಂ ಎಂಬ ವಿಕ್ರಮಾಜುನ ವಿಜಯಂ, ಪ್ರ. ಲಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೯೦.
೩. ಅದೇ, ಪ್ರ. ೩೫೨.
೪. ಎಲ್. ಬಸವರಾಜು (ಸಂ.), ಆದಿಪುರಾಣ, ಪ್ರ. ಜಿಎಂ, ಗೀತಾ ಬುಕ್ ಹೋಸ್, ಮೈಸೂರು, ೧೯೯೬.
೫. ಬೆಂಕಟನಾರಳಪ್ಪ (ಸಂ.), ಪಂಪ ಭಾರತಂ ಎಂಬ ವಿಕ್ರಮಾಜುನ ವಿಜಯಂ, ಪ್ರ. ಲಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೯೦.
೬. ಎಲ್. ಬಸವರಾಜು (ಸಂ.), ಆದಿಪುರಾಣ, ಪ್ರ. ೧೨೦, ಗೀತಾ ಬುಕ್ ಹೋಸ್, ಮೈಸೂರು ೧೯೯೬.
೭. ಅದೇ, ಪ್ರ. ೨೬೨.
೮. ಅದೇ, ಪ್ರ. ೪೫೧.
೯. ಅದೇ, ಪ್ರ. ೪೫೨.
೧೦. ಅದೇ, ಪ್ರ. ೪೫೩.
೧೧. ತೀನಂತ್ರೀ (ಸಂ.), ಪಂಪ, ಪ್ರ. ೧೪, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, ೧೯೮೪.
೧೨. ಬೆಂಕಟನಾರಳಪ್ಪ (ಸಂ.), ಪಂಪ ಭಾರತಂ ಎಂಬ ವಿಕ್ರಮಾಜುನ ವಿಜಯಂ, ಪ್ರ. ಲಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೯೦.
೧೩. ಬಿ. ಬೆಂಕಟನಾರಳಪ್ಪ (ಸಂ.), ಪಂಪಭಾರತಂ ಎಂಬ ವಿಕ್ರಮಾಜುನ ವಿಜಯಂ, ಪ್ರ. ೧೦, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೯೦.
೧೪. ಅದೇ, ಪ್ರ. ೧೪೦.
೧೫. ಅದೇ, ಪ್ರ. ೯೮.
೧೬. ಅದೇ.
೧೭. ಅದೇ, ಪ್ರ. ೧೧.
೧೮. ಅದೇ.
೧೯. ಅದೇ, ಪ್ರ. ೨೧೮.
೨೦. ಅದೇ, ಪ್ರ. ೨೫೫.
೨೧. ಅದೇ, ಪ್ರ. ೨೫೨.
೨೨. ಅದೇ, ಪ್ರ. ೨೫೫.

*

ಅಡಿಟಿಫ್ಷನ್‌ಗಳು

೧. ಜಿ.ಎಸ್. ಶಿವರುದ್ರಪ್ಪ (ಸಂ.), ಪಂಪ-ಒಂದು ಅಧ್ಯಯನ, ಪ್ರ. ೬, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, ೧೯೯೬.
೨. ಎಲ್. ಬಸವರಾಜು (ಸಂ.), ಆದಿಪುರಾಣ, ಪ್ರ. ಜಿಎಂ, ಗೀತಾ ಬುಕ್ ಹೋಸ್, ಮೈಸೂರು, ೧೯೯೬.

ನಯಸೇನ : ದೇಸಿ ನೆಲಿಗಳ ಹಡುಕಾಟ

క్రి. త. గఱగల సుమారినల్లి కావ్య రచనే మాడిద నయసేనన ఎశ్చేక
క తి 'ధమామత'. జైన ధమాద తత్త్వగళన్న కావ్యధ మూలక పరిణామకారి
యాగి జనమనక్కే ముట్టిసలు విరచిసిద క తి ఇదు. ఇదరల్లి గఱి ఆత్మసగిల్చిద్ద,
ప్రతి ఆత్మసదల్లు వలవారు కతే, లుప్త కటేగళిషే. ఈ కటేగళన్న గౌతమ
గణథర ఎంబ జైనషిఙ్గణ మగధ దేశద రాజనాద శ్రేణికినిగె హేఖుతిరువుదు
ఇల్లియ కదన తంత.

ಕ್ರಿ.ಶ. ೧೧-೧೨ ನೇಯ ಶತಮಾನಗಳಲ್ಲಿ ಏರ್ಶೈವ್ ಧರ್ಮ ಹೆಚ್ಚು ಪ್ರಚುರಕ್ಕೆ ಬರುತ್ತಿದ್ದಿತು. ಅದುವರೆಗೂ ರಾಜಾಶ್ರಯ ಪಡೆದಿದ್ದ ಜ್ಯೇಂದ್ರ ಧರ್ಮಕ್ಕೆ ಇದರಿಂದ ಆತಂಕ ಉಂಟಾಯಿತು. ಇದರೊಂದಿಗೆ ಏರ್ಶೈವ್ ಮತ್ತು ವೈದಿಕ ಧರ್ಮಗಳೊಂದಿಗೆ ಸೌಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೊಗಾಡಲೇಬೇಕಾದ ಪರಿಸ್ಥಿತಿ ಜ್ಯೇಂದ್ರ ಧರ್ಮಕ್ಕಾಗೆ ಉಂಟಾಗಿತ್ತು. ಆದ್ದರಿಂದ ಈ ಕಾಲದ ಜ್ಯೇಂದ್ರ ಕವಿಗಳು ಪಂಪ, ಪೋನ್ನು, ರನ್ನ ಮೊದಲಾದವರಂತೆ ಕೇವಲ ತಮ್ಮ ಧರ್ಮದ ಹಿರಿಮೆಯನ್ನು ಪಂಡಿತ ಮಂಡಳಿ ಮತ್ತು ರಾಜಾಶ್ರಯದ ನೆಲೆಯಲ್ಲಿ ಮಾತ್ರ ಮರಸಲಿಕ್ಕೆ ಕಾವ್ಯ ಬರೆಯುವುದು ರೂಢಿಯಾಗಿಲ್ಲ. ಇದಕ್ಕೆ ಭಿನ್ನವಾಗಿ ತಮ್ಮ ಧರ್ಮದ ಉಳಿವಿಗಾಗಿ ಅನುಧರ್ಮದ ವಿದಂಬನೆ ಮತ್ತು ಸ್ವಾರ್ಥದ ತೇಷ್ಪ ವಿಚಾರಗಳ ತಾರ್ಕಿಕ ಮಂಡನೆ ಅನಿವಾರ್ಯವಾಗಿ ನಿಂತಿತ್ತು. ಈ ಹಿನ್ನೆಲೆಯಲ್ಲಿ ಜನಮುಖಿ ಕಾವ್ಯ ರಚನೆ ಅಗತ್ಯವನಿಸಿತು. ಆದ್ದರಿಂದ ನಯಸೇನ ಮೊದಲಾಗಿ ಹಿರಿಯ ಮತ್ತು ಕಿರಿಯ ಸಮಕಾಲೀನ ಜ್ಯೇಂದ್ರ ಕವಿಗಳು ಕನ್ನಡ ಸಾಹಿತ್ಯದ ಮೇಲಿದ್ದ ಸಂಸ್ಕृತದ ಹಿಡಿತವನ್ನು ಸಡಿಲಗೊಳಿಸಿದರು. ಜನಪದರಿಗೆ ಕಾವ್ಯ ಮುಟ್ಟಿಸುವ ಸಲುವಾಗಿ ಅದರಲ್ಲಿ ಜಾನಪದೀಯತೆಯನ್ನು ತಂದರು. ಇವರಲ್ಲಿ ಅಗ್ರಗಣ್ಯ ನಯಸೇನ.

ಲೋಕಾರ್ಥಿಯಲ್ಲಿದ್ದ ಉಪಮೆ, ನಾಣ್ಯಾಡಿ, ಜಾಣ್ಯಾಡಿಗಳನ್ನು ವ್ಯಾಪಕವಾಗಿ ನಯಸೇನನು ತನ್ನ ‘ಧರ್ಮಾರ್ಥ’ ತೆರ್ದಲ್ಲಿ ಬಯಲು ಮಾಡಿದನು. ಆದು ಮಾತಿನ ಶೈಲಿಯನ್ನು ಕಾವ್ಯಕ್ಕೆ ಬಳಸಿದನು. ಹೀಗೆ ನಯಸೇನನು ‘ಧರ್ಮಾರ್ಥ’ಪ್ರವೃ “ಸಾಮಾಜಿಕ ಸಂದರ್ಭದ ಒತ್ತಡದಿಂದ ಧಾರ್ಮಿಕ ಅಗತ್ಯವಾಗಿ ಮೂಡಿ ಬಂದ ಕಾವ್ಯ” ಎಂದು.

ಕವಿಯೂ ಆದನು. ಈ ಹಿನ್ನಲೇಯಲ್ಲಿ ಅವನ ಕಾವ್ಯ ಮೂಡಿದೆ; ಪ್ರಥಾನವಾಗಿ ಧಾರ್ಮಿಕ ನೆಲೆಗಟ್ಟಿಸಲ್ಪಟ್ಟಿಲ್ಲ ನಾಡು -ನುಡಿ ಚಿಂತನೆಯನ್ನು ಮಾಡಿದ್ದಾನೆ.

జినుమతదొళినితు శారమ
దనిపుం లేసాగి తోష్టది కృయొళా అదెం-
తనే కన్నడియొళగే జల
కైనే తోష్టవ్యోలౌ ఇభద రూపు విసరది॥

ଅତିରିଯ ଜିନେଠିଦ୍ଵାରା ପଚନା
 ମୃତମଂ ସକ୍ଷେପ କିମ୍ବା ପରିପାଦିତମଂ ପୁଣ୍ୟି-
 ଦିତମଂ ଭବ୍ୟ ନିକାଯ
 ସୁତମଂ ନେତ୍ରପେଣ୍ୟନ୍ତରୀୟ ଧର୍ମାମ କମଂ ॥

ಮೇಲಿನ ವರದು ಪಡ್ಗಳು ಕ್ರಮವಾಗಿ ನಯಸೇನನ ಕಾವ್ಯದ ಆಶಯ ಮತ್ತು ಉದ್ದೇಶಗಳನ್ನು ವ್ಯಕ್ತಪಡಿಸುತ್ತವೆ. ಜೈನ ಧರ್ಮದಲ್ಲಿರುವ ಒಟ್ಟು ಸಾರವನ್ನು ಕನ್ನಡಿಯಲ್ಲಿ ಅನೆಯನ್ನು ಹಿಡಿದಿಡುವಂತೆ ಸಂಕಿಪ್ತಗೊಳಿಸಿ ಹೇಳುವುದು ಇವನ ಆಶಯ. ಈ ಆಶಯದ ಜೈನ ತತ್ವಗಳು ಹಲವು ಕಡೆ, ಉಪಕರೆಗಳ ಮೂಲಕ ಅಭಿವೃದ್ಧಿ ಸಾಧಿಸಿವೆ. ಅವುಗಳೆಂದರೆ ಸಮ್ಮಾ ದರ್ಶನ- ಇದರಲ್ಲಿ ನಿಶ್ಚಯಕೆ, ನಿಷ್ಣಾಂಕೆ, ನಿರ್ವಚಿಕಿತ್ಸೆ, ಅಮೂರಢ ದಷ್ಟಿತ್ಯ, ಉಪಗೂಹನ, ಸ್ಥಿತಿಕರಣ, ವಾತ್ಸಲ್ಯ, ಮತ್ತು ಧರ್ಮ ಪ್ರಭಾವನೆ ಎಂಬ ಎಂಟು ಅಂಗಗಳು. ಇದಕ್ಕೆ ಹೊಂದಿಕೊಂಡಂತೆ ಏದು ಅನು ಪ್ರತಿಗಳು. ಅವು ಅಹಿಂಸೆ, ಸತ್ಯ, ಅಸೇಯ, ಬಹುಚಯ ಮತ್ತು ಅತಿ ಸಂಗ್ರಹ (ನಿಯಮಿತ ಪರಿಗ್ರಹ ವ್ಯತೆ).

ಅತಿಶಯವೆಂದು ಹೇಳಲಾದ ಜ್ಯನ್ ಧರ್ಮಾವು ತವನ್ನು ಭವ್ಯ ಜನ ಸಮಾಹದ ಹಿತಕ್ಕಾಗಿ ಅರಹಲು ಯತ್ನಿಸಿದ್ದಾನೆ. ಇದು ಅವನೆ ಉದ್ದೇಶ. ಈ ಉದ್ದೇಶಕ್ಕೆ ಅನುಗುಣವಾದ ಶೈಲಿಯನ್ನು ಸಹ ರೂಪಿಸಿಕೊಂಡಿದ್ದಾನೆ. ಇಂತಹ ಉದ್ದೇಶ ಮತ್ತು ಶೈಲಿಯನ್ನು ಕುರಿತು ತಾನೇ ಎರಡು ಪದ್ಗಳಲ್ಲಿ ಹೀಗೆ ಮಾತನಾಡಿದ್ದಾನೆ.

ପଲରୁ ଧର୍ମମନେଲ୍ଲଦୟ ନରକାଂଭୋରାତିଯୋଳ୍କ ବିଦ୍ୟ କୋ
ଟଲେଗୋଳ୍ଲଗ୍ରଜ୍ଞଜୀବନ୍ତୁ କନ୍ଦୁଦଦିନେହପୂର୍ବବେତ୍ତୁ ଜାଣ୍ଣାତିନିଠି ।
ପଲପୁଣ ଦେସିଯିଠି ସଂଦୁଦାହରଣ୍ୟିଠି ହେଣ୍ଟୁ ବୁଧକୋର୍ମିଯିଠି
ତଲେଯିଠି ତୋଗୁବିନିଠି ଜିନ୍ଦେଇଦ ମତମୁଠ ଵାତଲୁ ରତ୍ନାକରିଠି ॥

ರಸಭಾವಂ ಗಮಕಂ ಕಾ
ಣಿಸೆ ನಾಳ್ವಡಿ ದೇಸಿವೆತ್ತೆ ಪೋಸನುಡಿ ಮಾಗ್ರಂ ।
ಕುಸುಳಿಯ ಬಗೆಯಿಂದಿನಿತ
ಳಿಸೆಯುದ ಕ ತಿ ಕ ತಿಯ ಬಗೆಯ ಸೋಣಮೊಡೆ ಜಗದೊಳ್ಳ ॥

ఈ ఎరదు పద్మగళన్న గమనిసిదాగ తాను కావ్య బరేయుతీరువుదు తన్న ధమచవన్న ఉద్దరిసలిక్కాగి ఎంబుదు స్పష్ట ఆద్దరింద ఈత స్తతః కన్నడిగనాద్దరింద, దేశపు కన్నడ దేశవాదరింద, కన్నడ భాషేయ మూలక

ಮಾತ್ರ ತನ್ನ ಉದ್ದೇಶ ಸಫಲಗೊಳ್ಳಲು ಎಂದು ಜೀಚಿತ್ಯಪೂರ್ವಾಗಿ ಭಾವಿಸಿದ್ದಾನೆ. ಅದಕ್ಕಾಗಿ ಕನ್ನಡವನ್ನು ಕೈ ಹಿಡಿಯಲ್ಪಡುತ್ತಾನೆ. ತನ್ನ ಕಾವ್ಯಕ್ಕೆ ಕನ್ನಡ ಸಂಸ್ಕೃತಿಯಲ್ಲಿ ಬಳಕೆಯಲ್ಲಿದ್ದ ಸಾರ್ಥಕರೂ ಉಪಮೆಗಳನ್ನು ತಂದು ಅನೇಕ ವಚನಗಳಲ್ಲಿ ಸುದೀರ್ಘವಾದ ಮಾಲೋಪಮೆಗಳನ್ನು ನೀಡುತ್ತಾನೆ. ನೂರಾರು ಸಂಖ್ಯೆಯಲ್ಲಿ ಗಾದೆ, ನಾಣ್ಣಿ, ಜಾಣ್ಣಿಗಳನ್ನು ಸಹ ತರುತ್ತಾನೆ. ಅವುಗಳಿಗೆ ಆದು ಮಾತಿನ ಶೈಲಿಯನ್ನು ಬಳಸುತ್ತಾನೆ. ಸಾಹಿತ್ಯ ಪ್ರಿಯೆಯಂತೆ ಉಪದೇಶಿಸುತ್ತದೆ (ಕಾಂತಾ ಸಂಮಿತ ತಯೋಪದೇಶಯಚೇ) ಎಂಬ ಮಾತಿನಂತೆ ಕಾವ್ಯವನ್ನು ಇನ್ನಷ್ಟು ಆಕರ್ಷಕಗೊಳಿಸಲು ನೂರಾರು ಕರ್ತವ್ಯಗಳನ್ನು ತಂದು, ಅದನ್ನು ವಿಶಿಷ್ಟ ಕಥಾ ತಂತ್ರವನ್ನಾಗಿಸಿ ಕೊಳ್ಳಲ್ಪಡುತ್ತಾನೆ. ಅಬಾಲ ವರ್ದಧಿ ಪಂಡಿತರಾದಿಯಾಗಿ ಪಾಮರಿಗೂ ಪ್ರಿಯವೆನಿಸುವ ಕಥಾ ತಂತ್ರವನ್ನು ಬಳಸಿದ್ದರಿಂದ ಇದೇ ಕಾವ್ಯ ಸುಭಗತೆಯನ್ನು ಹೊಂದಿತು. ತತ್ತ್ವಿಜಾಮವಾಗಿ ಕನ್ನಡ ಸಂಸ್ಕೃತಿಯ ಅನಾವರಣವೂ ಆಯಿತು. ಈ ಮೂಲಕ ಕ್ರಿ.ಶ. ರಿಂನೆಯ ಶತಮಾನದ ಕನ್ನಡ ಸಂಸ್ಕೃತಿಯ ಜಿತ್ತಿಳವು ನಯಸೇನನಿಂದ ನಮಗೆ ಇಂದಿಗೂ ಲಭ್ಯವಾಗುವಂತಾಯಿತು.

ಹೀಗೆ ಧರ್ಮಜಾಗತಿ ಉಂಟುಮಾಡುವ ನಿಟ್ಟನಲ್ಲಿ ನಯಸೇನ ಪ್ರಧಾನವಾಗಿ ಧರ್ಮದ ಬಗೆಗಿನ ಚಿಂತನೆ ನಡೆಸಿದ್ದಾನೆಯೇ ವಿನಿ: ಪಂಪನಂತೆ ನಾಡು-ನುಡಿಗಳ ಬಗೆಗೆ ವಿಶಿಷ್ಟ ಚಿಂತನೆ ವ್ಯಕ್ತಪಡಿಸಿಲ್ಲ. ಇದಕ್ಕೆ ಕಾರಣ ಈತ ಪಂಪನಂತೆ ಲೋಕಕ ವ್ಯಕ್ತಿಯಾಗಿರದೆ ಯತ್ತಿಯಾಗಿದ್ದನೆಂಬುದೇ ಆಗಿದೆ. ಆದರೆ ಕನ್ನಡ ಭಾಷೆಯನ್ನು ಕುರಿತು ಇವನಾಡುವ ಕೆಲವು ಭಾಗಗಳು ನಾಡು-ನುಡಿಗಳ ಚಿಂತನೆಯ ದೃಷ್ಟಿಯಿಂದ ಮುಖ್ಯ ಎನಿಸಿವೆ. ಅಂತಹ ಕೆಲವು ಪದ್ಯಗಳನ್ನು ಒಟ್ಟು ಕಾವ್ಯ ಸಂದರ್ಭದಿಂದ ಬೇರೆಡಿಸಿ ನೋಡಿದಾಗ, ಇವನೊಬ್ಬ ಕಟ್ಟು ಕನ್ನಡಾಭಿಮಾನಿ ಎಂದೆನಿಸುತ್ತದೆ. ಆದರೆ ಇವನ್ನು ಅದೇ ಕಾವ್ಯ ಸಂದರ್ಭದಲ್ಲಿ ಇಟ್ಟು ನೋಡಿದಾಗ ಅದು ಶೈಲಿಗೆ ಸಂಬಂಧಿಸಿದ ಚರ್ಚಯಾಗಿ ಪರಿಣಮಿಸಿಬಿಡುತ್ತದೆ. ತನ್ನ ಧರ್ಮ ಪ್ರಸಾರಕ್ಕಾಗಿ ಕನ್ನಡವನ್ನು ಬಂಡವಾಳ ಮಾಡಿಕೊಂಡ ಒಟ್ಟ ವ್ಯಕ್ತಿಯಾಗಿ ಈತ ಕಾಣಿಸಿಕೊಳ್ಳಲು ಈ ನೆಲೆಯಲ್ಲಿ ವೇದ್ಯವಾಗುತ್ತದೆ. ಈ ಮಾತುಗಳು ನಯಸೇನನ ವಿಶಿಷ್ಟತೆಯನ್ನು ಹೇಳುತ್ತದೆ ಎಂಬ ಕಾರಣಕ್ಕಾಗಿ ಮುಖ್ಯ.

ಸಂಸ್ಕೃತದಲ್ಲಿ ಕಾವ್ಯ ಬರೆಯುವುದಿದ್ದರೆ ಸಂಸ್ಕೃತದಲ್ಲಿಯೇ ಬರೆಯಲ್ಲಿ ಎಂಬುದು ಅವನ ಆಶಯ. ಕನ್ನಡದಲ್ಲಿ ಬರೆಯುವುದಿದ್ದರೆ ಮಧ್ಯ ಕನ್ನಡದಲ್ಲಿಯೇ ಬರೆಯಲ್ಲಿ. ಆದರೆ ಕನ್ನಡದ ಬಗೆಗೆ ಹೀತಿ, ಸಂಸ್ಕೃತದ ಬಗೆ ವ್ಯಾಮೋಹ- ಈತ ಬಗೆಯ ಇಬ್ಬಂದಿ ನೀತಿಯಿಂದ ಕನ್ನಡದಲ್ಲಿ ಸಂಸ್ಕೃತವನ್ನು ಬರೆಸಿ ಕಾವ್ಯ ರಚನೆ ಮಾಡಿದರೆ ಅದು ಸಮಂಜಸ ಎನಿಸುವುದಿಲ್ಲ ಎಂಬುದು ಇಲ್ಲಿನ ಧೋರಣೆ.

ಸಕ್ಕರೆಮಂ ಪೇಟೆಂಬೆ ನೆಟೆ
ಸಕ್ಕರೆಮಂ ಪೇಟೆ ಸುಧಗನ್ನಡಮೋಳಂ
ದಿಕ್ಕುವುದೇ ಸಕ್ಕರೆಮಂ
ತಕ್ಕುದೆ ಬರೆಸಕ್ಕೆ ಘ್ರಾತಮುಮಂ ತೈಲಮುಮಂ^{೧೩}

ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ / ೫೧

ಶುದ್ಧ ಸಂಸ್ಕೃತ ಅಥವಾ ಶುದ್ಧ ಕನ್ನಡದಿಂದ ರಚನೆ ಸಾಧ್ಯ- ಸುಂದರ. ಆದ್ದರಿಂದ ತಾನು ಹೇಳಬೇಕೆಂದಿರುವುದನ್ನು ಸ್ವಷ್ಟವಾಗಿ, ಸ್ಥಳವಾಗಿ ಹೇಳಿದರೆ ಸಾಹು. ಅದು ಇತರರಿಗೆ ಸುಲಭವಾಗಿ ಮುಟ್ಟಿದ್ದೆ. ಇಂತಹ ಅಭಿವೃದ್ಧಿ ಕ್ರಮವೇ ಸ್ವಾಗತಾರ್ಥವಾದುದು. ಜೊತೆಗೆ ಈತನಿಗೆ ಬೇಕಾದ ಕ್ರಮವೂ ಇದೇ ಆಗಿದೆ. ಕಾರಣ, ಈತನಿಗೆ ಭಾಷೆಗಿಂತ ಧರ್ಮ ಪ್ರಚಾರ ಮುಖ್ಯ ಎನಿಸಿದ್ದರಿಂದ ಆ ಶೈಲಿಯನ್ನೇ ತನ್ನ ಕಾವ್ಯಕ್ಕೂ ಬಳಸಿದನು. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಯಾವ ಭಾಷೆಯನ್ನು ಬಳಸುತ್ತಾರೇಂದೇ ಆ ಭಾಷೆಯಲ್ಲಿ ಕಾವ್ಯ ರಚನೆ ಮಾಡಿದಾಗ, ಅದರ ಮೂಲಕ ತನ್ನ ಧರ್ಮಪ್ರಸಾರ ಸುಲಭ ಸಾಧ್ಯವಾಗುತ್ತದೆ. ಇವನ ಸಂದರ್ಭದಲ್ಲಿ ಜನ ಸಾಮಾನ್ಯರ ಭಾಷೆ ಕನ್ನಡವಾದ್ದರಿಂದ ಆ ಭಾಷೆಯಲ್ಲಿಯೇ ಕಾವ್ಯಾಭಿವೃದ್ಧಿ ಸೂಕ್ತ ಎಂಬುದು ಈತನ ದಿಟ್ಟಿನಿಲ್ಲವು. ಈ ಹಿನ್ನೆಲೆಯಲ್ಲಿ ಕನ್ನಡ ಪುಪ್ಪವೂ ಅಲ್ಲ, ಸಂಸ್ಕೃತ ಎಣ್ಣೆಯೂ ಅಲ್ಲ. ಆದರೆ ಎಣ್ಣೆ ಮತ್ತು ತುಪ್ಪಗಳ ಮಿಶ್ರಣದಿಂದ ಹೇಗೆ ಏರಡರ ಸ್ವಾರಸ್ಯವು ಕೆಡುತ್ತೆದೆಯೋ ಹಾಗೆಯೇ ಕನ್ನಡ ಮತ್ತು ಸಂಸ್ಕೃತಗಳ ಭಾಷಾ ಮಿಶ್ರಣದಿಂದ ಇವುಗಳ ಅಂದವೂ ಕೆಡುತ್ತದೆ. ಆದ್ದರಿಂದ ಇತರ ಕವಿಗಳಿಗೆ ಈತ ನೀಡುವ ಈ ಮಾರ್ಗದರ್ಶನ ಸೂಕ್ತ ಅಭಿವೃದ್ಧಿ ವಿಧಾನಕ್ಕೆ ಸಂಬಂಧಪಡಿಸಿರುವೇ ಹೊರತು ಭಾಷಾಭಿಮಾನಕ್ಕೆ ಸಂಬಂಧಿಸಿದ ನೇರ ಸಂಗತಿಯಲ್ಲ. ಇದಕ್ಕೆ ನಿದರ್ಶನವಾಗಿ ಈ ಕಾವ್ಯ ಖಂಡದಲ್ಲಿ ಬಳಸಿರುವ ಘ್ರಾತ. ತೈಲ ಎಂಬ ಸಂಸ್ಕೃತ ಶಬ್ದಗಳೇ ಸಾಕ್ಷಿ. ಈ ನೆಲೆಯಲ್ಲಿ ಚರ್ಚೆ ಮತ್ತೊಂದು ತಿರುವನ್ನು ಪಡೆಯುತ್ತದೆ.

ಒಬ್ಬ ಕವಿ ಕಾವ್ಯಾಭಿವೃದ್ಧಿ ನೀಡುವಾಗ ಎರಡು ಭಾಷೆಗಳ ಪದಗಳನ್ನು ಒಟ್ಟಿಗೆ ತರಬಾರದೆಂದಲ್ಲ; ತರಬಹುದು. ಆದರೆ ಒಂದು ಭಾಷೆಯನ್ನಾಡುವ ಜನರು ಮತ್ತೊಂದು ಭಾಷೆಯ ಶಬ್ದವನ್ನು ತಮ್ಮ ಭಾಷೆಯಲ್ಲಿ ಸಹಜವಾಗಿ ಬಳಸುತ್ತಿದ್ದರೆ, ಅಂತಹ ಶಬ್ದಗಳನ್ನೂ ತಮ್ಮ ಕಾವ್ಯಗಳಲ್ಲಿ ತರಬಹುದು ಎಂಬುದು ಈತನ ಧೋರಣೆ. ಇದನ್ನು ಕನ್ನಡ-ಸಂಸ್ಕೃತಗಳ ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ.

ಪ್ರಾಸಗನ್ನಡದಿಂದ ವ್ಯಾಪ
ಈಸುವೆಂ ಸತ್ಯಾಂತಿಯನೆಂದು ಕನ್ನಡಮಂ ಚಿಂ
ತಿಸಿ ಕೊಡಲಾಗದಕ್ಕಂ
ಮಿಸುಕದ ಸಕ್ಕರೆಮನಿಕ್ಕುವವನುಂ ಕವಿಯೇ॥

ಈ ಕಾವ್ಯ ಖಂಡದ ನಾಲ್ಕನೆಯ ಸಾಲಿನಲ್ಲಿ ಬರುವ ‘ಮಿಸುಕದ’ ಎಂಬ ಶಬ್ದಗಮನಾರ್ಥವಾದುದು. ಕನ್ನಡದಲ್ಲಿ ಸಂಸ್ಕೃತ ಶಬ್ದಗಳನ್ನು ಬಳಸುವಾಗ ಅದಕ್ಕೆ ಒಗ್ಗುವ ಶಬ್ದಗಳನ್ನು ಮಾತ್ರ ಬಳಸಬೇಕೇ ಹೊರತು ‘ಮಿಸುಕದ’ ಸಕ್ಕರೆಮನಿಕ್ಕುಬಾರದು. ಇದರಿಂದ ಕಾವ್ಯಾಧರದ ಗಿಗೆ ಭಂಗ ಬರುತ್ತದೆ. ಕಾವ್ಯದ ಉದ್ದೇಶವೂ ಸಫಲವಾಗುವುದಿಲ್ಲ. ಆದ್ದರಿಂದ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಪದ ಬಳಕೆ ಅಗತ್ಯವೆನಿಸಿದರೆ ಈ ಬಗೆಯ ಜೀಚಿತ್ಯ ಪ್ರಜ್ಞೆ ಅವಶ್ಯವಾಗಿ ಇರಬೇಕು. ಇದು ಇವನ ನಿದರ್ಶನ. ಈ ನಿದರ್ಶನವನವನ್ನು ಮಾಡುವ ಸಂದರ್ಭದಲ್ಲಿಯೇ ಅಲ್ಲಿಯವರೆಗೂ

ಇಲ್ಲ / ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ

ಕನ್ನಡ ಕಾವ್ಯಗಳಲ್ಲಿ ಬಳಕೆಯಾಗುತ್ತದೆ ಅತಿಯಾದ ಸಂಸ್ಕೃತ ಬಳಕೆ, ಅದರ ಮೂಲಕ ವಕ್ಕೊಳ್ಳುವ ನಮ್ಮ ಕವಿಗಳ ಸಂಸ್ಕೃತದ ಬಗೆಗಿನ ಅತಿಯಾದ ವ್ಯಾಮೋಹವನ್ನು ಭೇದಿಸುತ್ತಾನೆ. ಇದರಿಂದ ಏಕಾಲದಲ್ಲಿ ಎರಡು ದೋಷಿ ನಡೆಸುವ ಅಂಬಿಗನು ಉಂಟಾಗೆ ನಿಲುಕುತ್ತಾನೆ. ಆದ್ದರಿಂದ ಕಾವ್ಯಕ್ಕೆ ಭಾಷೆಯನ್ನು ಬಳಸುವಾಗ ಅದರಲ್ಲಿ ಸಹಜವಾಗಿ ಬಳಕೆಯಲ್ಲಿರುವ ಇತರೆ ಭಾಷೆಗಳ ಪದಗಳನ್ನು ಮಾತ್ರ ಬಳಸಬೇಕು. ಜೊತೆಗೆ, ಪ್ರತಿಭಾ ಬಲದಿಂದ ದೇಸಿಗೆ ಮೊರೆ ಹೋದರೆ ಉತ್ಪಣ ಕಾವ್ಯ ಸಿದ್ಧಿಯೂ ಲಭ್ಯ.

ಮಣಿಯಲ್ಲದ ಪೋಯ್ಯೀರಿಂ
ಬೆಳಗುಮೆ ಧರೆ ಮರುಗಿ ಕುದಿದು ಶಾಸ್ತ್ರದ ಬಲದಿಂ
ದಳಿಲಿಂ ಪೇಟ್ಯೊಳ್ಳಿದು ಹೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಿಂ

ಹೀಗೆ ಕನ್ನಡಕ್ಕೊಗ್ಗುವ ಸಂಸ್ಕೃತ ಬಳಕೆ, ಸಹಜ ಶೈಲಿಯ ಕವಿತಾ ರಚನೆ, ದೇಸಿ ಅಭಿವೃತ್ತಿ - ಈ ಆಶಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವ ಈತ ಕನ್ನಡವನ್ನು ಬೆಳೆಸಿದ್ದಾನೆ. ಅದನ್ನು ಬೆಳೆಸುವ ನಿಟ್ಟನಲ್ಲಿ ಇಂದಿಗೂ ಕಾರ್ಯಪ್ರವೃತ್ತಾಗಿರುವ ಅನೇಕರಿಗೆ ಮಾದರಿಯೂ ಆಗಿದ್ದಾನೆ.

ನಾಡು-ನುಡಿ ಚಿಂತನೆಯ ದೃಷ್ಟಿಯಿಂದ ಇವನಲ್ಲಿ ಕೆಲವು ಮಿತಿಗಳಿವೆ. ಕನ್ನಡಕ್ಕೊಗ್ಗುವ ಸಂಸ್ಕೃತವನ್ನು ಮಾತ್ರ ಬಳಸಬೇಕು ಎಂದು ಹೇಳುವ ಈತನ ಕಾವ್ಯ ಆರಂಭವಾಗುವುದೇ ಸಂಸ್ಕೃತಭಾಷೆಯ ವರ್ತಗಳಿಂದ. ಆದರೆ ಇಂತಹ ವರ್ತಗಳು ಇಡೀ ಕಾವ್ಯದಲ್ಲಿ ಬರೆಳೆಣಿಕೆಯಷ್ಟು ಮಾತ್ರ. ಆದ್ದರಿಂದ ಇವು ಇಡೀ ಕಾವ್ಯ ಸಂದರ್ಭದಲ್ಲಿ ಗೌಣವಾಗಿ ಬಿಟ್ಟಿವೆ.

ಇದೇ ಕಾವ್ಯದ ಅನೇಕ ಎಡೆಗಳಲ್ಲಿ ಪ್ರರ-ದೇಶ ವರ್ಣನೆ ಬರುತ್ತದೆ. ಆದರೆ ಇದು ಮಿತವಾಗಿದೆ. ಉದಾಹರಣೆಗೆ ಕಾವ್ಯದ ಮೊದಲ ಆಶ್ವಾಸದಲ್ಲಿ ಕೇವಲ ಮೂರು ಕಂದ ಪದ್ಯಗಳಲ್ಲಿ ಮಾತ್ರ ಜಂಬೂದ್ವಿಪ ಮತ್ತು ಸೌರಾಷ್ಟ್ರ ನಾಡಿನ ವರ್ಣನೆ ಬರುತ್ತದೆ. ಅದೂ ಪ್ರಾಸಂಗಿಕವಾಗಿ ಮಾತ್ರ. ಆದರೆ ಇದೇ ನೆನೆಪದಲ್ಲಿ ಪಂಪ ತನ್ನ ತಾಯ್ಯಾಟಿನ ಶ್ರೀತಿಯನ್ನು ದೀರ್ಘವಾಗಿ ಹೊಮ್ಮಿಸಿರುವುದು ಅತನ ಕಾವ್ಯಗಳಿಂದ ವೇದ್ಯವಾಗುತ್ತದೆ. ಇಂತಹ ಪ್ರರ- ದೇಶ ವರ್ಣನೆಯು ನಾಲ್ಕಾರು ಎಡೆಗಳಲ್ಲಿ ಬಂದಿದ್ದರೂ ಗಮನ ಸೆಳೆಯುವಂತೆ, ನಾಡನ್ನು ಕುರಿತ ಅಭಿಮಾನದ ಉಕ್ತಿಯಂತೆ ಕಾಣುವುದಿಲ್ಲ. ಅದು ನಯಸೇನನಿಗೆ ಸಹಜವೂ ಆಗಿತ್ತು. ಕಾರಣ, ಅವನು ಯತಿ ಆದರ್ದಿಂದ. ಆದರೆ ಇದೇ ಕಾವ್ಯದಲ್ಲಿ ಒಂದೆಡೆಯಲ್ಲಿ ಮಾತ್ರ ಪಂಪನಂತೆ ತೆಂಕನಾಡಿನ ಬಗೆಗೆ ಒಂದು ಸಣ್ಣ ಶ್ರೀತಿಯ ಎಳೆಯನ್ನು ಬಿಂಬಿಸುತ್ತಾನೆ. ಸಂದರ್ಭ : ವ್ಯಾಪಾರದ ನಿಮಿತ್ತ ಧನಮಿತ್ರ ಸೆಟ್ಟಿ ಹಲವು ವರ್ತಕರೊಂದಿಗೆ ಉತ್ತರ ದೇಶಕ್ಕೆ ಹೋಗುತ್ತಿದ್ದಾಗ, ಒಬ್ಬಂಟಿಯಾದ ವಸುಭಾತಿ ಎಂಬ ಬ್ರಾಹ್ಮಣನು ಕಾಶಿಗೆ ಹೋಗುವ ಸಲುವಾಗಿ

ಆತನನ್ನು ಭೇಟಿ ಮಾಡಿ, ಆತನ ಜತೆಗೆ ತಾನೂ ಬರುವೆನೆಂದು ಹೇಳುತ್ತಾನೆ. ಹೀಗೆ ಹೇಳುವಾಗ ತಾನು ಕೇವಲ ತೆಂಕನಾಡಿನಿಂದ ಬಂದೆನೆಂದು ಹೇಳಿದೆ ‘ಉನ್ನತಿವೆತ್ತೆ’ ತೆಂಕನಾಡಿನಿಂದ ಬಂದೆನೆಂದು ಹೇಳುತ್ತಾನೆ. ಹೀಗೆ ‘ಉನ್ನತಿವೆತ್ತೆ’ ಎಂಬ ಶಬ್ದ ಬಳಸುವ ಮೂಲಕ ತನ್ನ ದಕ್ಷಿಣ ದೇಶದ ಬಗೆಗಿನ ಅಭಿಮಾನದ ಅತ್ಯಂತ ಸಣ್ಣ ಎಳೆ ವ್ಯಕ್ತವಾಗುತ್ತದೆ.

ವಸುಧಾರಿಯೆಂಬುದೆನ್ನಯ
ಪೆಸರುನ್ನತಿವೆತ್ತೆ ತೆಂಕನಾಡಿಂ ಬಂದೆಂ
ವಸುಧಾಗೆಸೆದಿದ್ದೆ ಗಂಗೆಯ
ನಸಹಾಯನೆಯಿರುವೆ ಏಂಬೆಂದಾಂ²

ಹೀಗೆ ಕನ್ನಡ ಸಾಹಿತ್ಯ ಪರಂಪರೆಯ ಇನೆಯ ಶತಮಾನದ ಸಂದರ್ಭದಲ್ಲಿ ನಾಡು-ನುಡಿಗಳ ಬಗೆಗೆ ವ್ಯಕ್ತವಾದ ಚಿಂತನೆಯ ದೃಷ್ಟಿಯಿಂದ ನಯಸೇನ ಮುಖ್ಯವಾಗಿದ್ದಾನೆ.

ಇಲ್ಲಿಯವರೆಗಿನ ಚಚ್ಚೆಯಲ್ಲಿ ಕನಾರ್ಚಿಕವನ್ನು ಕುರಿತ ಅಭಿಮಾನದ ಉಕ್ತ ನೇರವಾಗಿ ಎಲ್ಲಿಯೂ ಕಾಣದಿರುವುದು ವ್ಯಕ್ತವಾಗುತ್ತದೆ. ಆದರೆ ಯಾವುದೇ ಕವಿಯಲ್ಲಿ ಕಾಣಸಿಗದಪ್ಪ ಕನಾರ್ಚಿಕದ ನೂರಾರು ಮುಖಿಗಳು ಇಲ್ಲಿ ಕಾಣಬರುತ್ತದೆ. ಹತ್ತಾರು ಉಪ ಸಂಸ್ಕೃತಿಗಳು, ಜನರ ರೀತಿ ನೀತಿಗಳು, ಹಾವ ಭಾವಗಳು, ಸಾಮಾಜಿಕ ಪರಿಸರ, ಆರ್ಥಿಕ ವಿಚಾರ ಮೊದಲಾದ ನಾಡಿನ ವಿವಿಧ ವಲಯಗಳು ಇಲ್ಲಿ ಅಭಿವ್ಯಕ್ತಿಗಳಿಂದಿವೆ. ಈ ಮೂಲಕ ಇನೆಯ ಶತಮಾನದ ಸಂಕೀರ್ಣ ಕನಾರ್ಚಿಕವನ್ನು ಕವಿ ಇಲ್ಲಿ ಹಿಡಿದಿಟ್ಟಿದ್ದಾನೆ. ಆ ಶತಮಾನದ ಕನಾರ್ಚಿಕವನ್ನು ಕುರಿತು ಯಾವುದೇ ಶಾಸ್ತ್ರೀಯ ನೆಲೆಯಿಂದ ಅಧ್ಯಯನ ನಡೆಸುವವರಿಗೂ ಇಲ್ಲಿ ಹೇರಳ ಸಾಮಗ್ರಿ ದೊರೆಯುವಂತೆ ಮಾಡಿದ್ದಾನೆ.

ಹೀಗೆ ಸಂಕೀರ್ಣ ಕನ್ನಡ ಸಂಸ್ಕೃತಿ ಮತ್ತು ಪ್ರದೇಶವನ್ನು ಕವಿ ಇಲ್ಲಿ ಕಟ್ಟಿಕೊಡುವುದಕ್ಕೆ ಮುಖ್ಯ ಕಾರಣ, ಹಿಂದ ತಿಳಿಸಿದಂತೆ ತನ್ನ ಧರ್ಮವನ್ನು ಇಲ್ಲಿಯ ಜನರಲ್ಲಿ ಬಿತ್ತುವುದು. ಇದು ಪರಿಣಾಮಕಾರಿಯಾಗಲು ಇಲ್ಲಿಯ ಭಾಷೆ, ಕಿತ್ತಗಳನ್ನೇ ಬಳಸುವುದು. ಇಂತಹ ಅಭಿವ್ಯಕ್ತಿಯನ್ನು ಸುಲಭವಾಗಿ ಸಾಧಿಸಲು, ಇದಕ್ಕಿರುವ ಉತ್ತಮ ತಂತ್ರಪೆಂದರೆ ಕಂಗಾರಿಕೆ. ಆದ್ದರಿಂದ ಆ ತಂತ್ರದ ಮೂಲಕ ಜನರನ್ನು ತನ್ನ ಧರ್ಮದರ್ತ ಸೆಳೆಯುವ ಧರ್ಮವಕಾಶವಾದಿಯಾಗಿ ಕವಿ ಕಾಣಿಸುತ್ತಾನೆಯೇ ಹೊರತು ನೈಜ ಕನ್ನಡಾಭಿಮಾನಿಯಾಗಿ ಅಲ್ಲ. ಹೀಗೆ ಧರ್ಮ ಮತ್ತು ಭಾಷೆಗಳ ಸಂಬಂಧದ ನಿಟ್ಟನಿಂದ ಕವಿಯ ಸಾಧನೆಯನ್ನು ಗಮನಿಸಬೇಕು.

ಆದರೆ ಇಂಂ ವರ್ಷಗಳ ಇತಿಹಾಸದಲ್ಲಿ ಕನ್ನಡದಲ್ಲಿ ಯಾವ ಕವಿಯೂ ಹೀಗೆ ಕನಾರ್ಚಿಕದ ನೂರಾರು ಸಾಂಸ್ಕೃತಿಕ ವಿವರಗಳನ್ನು ಕಟ್ಟಿಕೊಡುವುದಿಲ್ಲ. ಆ ದೃಷ್ಟಿಯಿಂದ ಈತ ಮುಖ್ಯವಾಗಿದ್ದಾನೆ. ಉದಾಹರಣೆಗೆ, ಸಂತೇಯಲ್ಲಿ ಶೆಟ್ಟಿ ಅಳತೆ ತೂಗುವ ಕಿತ್ತಪೂರು ಇಲ್ಲಿ ಪರಿಣಾಮಕಾರಿಯಾಗಿ ಬಂದಿದೆ. ಆದರೆ ಸ್ವತಃ ಬಳಿಗಾರನಾದ ರನ್ನನು ಕುಲದ

ಅಧವಾ ತನ್ನ ಉಪಸಂಸ್ಕತಿಯ ಬಗೆಗೆ ಎಲ್ಲಿಯೂ ಒಂದು ಜಿತ್ರವನ್ನು ತರುವದಿಲ್ಲ; ಅದರ ಸಂವೇದನೆಯನ್ನು ಸಹ ಪ್ರಕಟಪಡಿಸುವದಿಲ್ಲ. ಇಂತಹ ಮನೋಧರ್ಮವನ್ನು ಹೊಂದಿದ್ದ ಕಾವ್ಯ ಸಂಪ್ರದಾಯದಲ್ಲಿ ಈತನ ಅಸಂಖ್ಯ ಸಂವೇದನೆಗಳು ಕನ್ನಡ ಕಾವ್ಯಕ್ಕೆ ಬೀರಿದ ಒಂದು ಮಿಂಚಿನ ಕೋಲು ಎಂದೇ ನಾನು ಭಾವಿಸುತ್ತೇನೆ.

ಧರ್ಮಗಳ ಬೆಳವಣಿಗೆಯಲ್ಲಿ ಭಾಷೆಯ ಪಾತ್ರ ತುಂಬ ಮಹತ್ವದ್ದು. ಇದು ಇಡೀ ಜಗತ್ತಿನ ಧರ್ಮದ ಚಿಂತನೆ ಹಾಗೂ ಆ ಚಿಂತನೆಯ ಪ್ರಸಾರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವುದರ ಹಿನ್ನೆಲೆಯಲ್ಲಿ ಗಮನಿಸಬೇಕಾದ ಸಂಗತಿ.

ನಯಸೇನನು ಧರ್ಮವನ್ನು ಜನಸಮೂಲಿವನ್ನಾಗಿಸುವ, ಜನಪ್ರಿಯವಾಗಿಸ-ಬೇಕನ್ನಿಸುವ ದೃಷ್ಟಿಯನ್ನು ತಳೆದವನು. ಈ ದೃಷ್ಟಿಯಿಂದ ಸಂಸ್ಕತ-ಪ್ರಾಕ್ತಗಳಲ್ಲಿ ನೆಲೆಗೊಂಡಿದ್ದ ಜ್ಯೇಂದ್ರ ಧಾರ್ಮಿಕ ಸಂಭರ್ಥವನ್ನು ಜನಮುಖಿಯನ್ನಾಗಿಸುವ ದೃಷ್ಟಿಯಿಂದ ಕನ್ನಡವನ್ನು, ದೇಶ ಭಾಷೆಯನ್ನು ಪುರಸ್ಕರಿಸುತ್ತಾನೆ. ಉದ್ದೇಶ ಯಾವುದೇ ಇರಲಿ-ಭಾಷೆಯ ಬಗೆಗೆ ಗಂಭೀರ ನಿಲ್ವು ತಳೆದ ಕನ್ನಡ ಕವಿಗಳಲ್ಲಿ ನಯಸೇನ ಮುಖ್ಯ.

ಅಡಿಟಪ್ರೋಗಳು

೧. ಎಂ. ಪುಟ್ಟಪ್ಪ (ಸಂ.), ಧರ್ಮಾಂಶತ, ಸಮಯ ಪರೀಕ್ಷೆ ಮತ್ತು ಧರ್ಮಪರೀಕ್ಷೆ - ಒಂದು ಜಾನಪದೀಯ ಅಧ್ಯಯನ (ಅಪ್ರಕಟ) ಪ್ರ. ೬೪.
೨. ಎಸ್.ಆ.ಪಾಟೀಲ, ಬಿ.ಬಿ. ಮಹಿಳವಾಡಿ (ಸಂ.), ಧರ್ಮಾಂಶತಂ, ಪ್ರ. ೧೨, ಕನಾರಾಟಕ ವಿಶ್ವವಿದ್ಯಾನಿಲಯ, ಧಾರವಾಡ, ೧೯೮೪.
೩. ಅದೇ, ಪ್ರ. ೬.
೪. ಅದೇ, ಪ್ರ. ೧೦.
೫. ಅದೇ, ಪ್ರ. ೬.
೬. ಅದೇ, ಪ್ರ. ೧೧.
೭. ಅದೇ, ಪ್ರ. ೧೨.

*

ಆಂಡಯ್ಯ : ನಾಡಿನ ಅಭಿಮಾನ, ಕನ್ನಡಾಭಿವೃತ್ತಿಯ ಸಮಸ್ಯೆ ಮತ್ತು ಮಾರ್ಗೋಪಾಯಗಳು

ಆಧುನಿಕಪೂರ್ವ ಕನ್ನಡ ಕಾವ್ಯ ಸಂದರ್ಭದಲ್ಲಿ ನಾಡು-ನುಡಿಯ ಬಗೆಗೆ ಅತಿಶಯವಾದ ಮತ್ತು ಮುಖ್ಯವಾಗಿ ವಿಶಿಷ್ಟವಾದ ಅಭಿಮಾನವನ್ನು ತಳೆದಿದ್ದವನು ಆಂಡಯ್ಯ ಮಾತ್ರ. ಅಭಿಮಾನದ ಅಭಿವೃತ್ತಿ ಆಂಡಯ್ಯನಲ್ಲಿ ಮಾತ್ರ ವ್ಯಕ್ತವಾಗಿದೆ. ಈ ಮಾತು ಅಂದಿನ ದಣ್ಣಣ ಭಾರತದ ಇತರೆ ಭಾಷಾ ಸಾಹಿತ್ಯಗಳ ಮಟ್ಟಿಗೂ ಸತ್ಯ.

ಆಂಡಯ್ಯನ ಹೆಸರು, ಕೃತಿ ಸಂಪೂರ್ಣ, ಕೃತಿ ಹೆಸರು, ಕಾಲ, ದೇಶ, ಮತ್ತು ಮತ್ತು ರಾಜಾಶ್ರಯಗಳ ಬಗೆಗೆ ವಿದ್ವಾನರಲ್ಲಿ ಒಮ್ಮತವಿಲ್ಲ. ಆದರೆ ಕೃತಿಯ ಅಂತರಂಗದ ವಿವರಗಳು ಸೂಕ್ಷ್ಮವಾಗಿ ಹೊರಚೆಲ್ಲುವ ಬೆಳಕಿನಲ್ಲಿ ಈ ಮುಂದಿನ ಸಹ್ಯಗಳು ಗೋಚರಿಸುತ್ತವೆ.

ಕವಿಯ ಹೆಸರು ಅಂಡಯ್ಯ, ಆದಯ್ಯನೊ ಆಗಿರದೆ ಆಂಡಯ್ಯ ಎಂಬುದಾಗಿದೆ. ಇವನ ಏಕೆಕೆ ಕೃತಿ ಚಂಪೂ ವಿನ್ಯಾಸದ ಖಂಡ ಕಾವ್ಯ- ‘ಕಬಿಗರ ಕಾವ’. ‘ಕಾವನಗೆಲ್ಲ’ ಎಂಬುದು ತನ್ನ ಕೃತಿಗೆ ಕವಿ ಕೊಟ್ಟ ಹೆಸರು. ಸಂಸ್ಕತ ಪಂಡಿತರು ಇದನ್ನು ‘ಮದನ ವಿಜಯ’ ಎಂಬುದಾಗಿ ಕರೆದರೆ, ಇದರ ಅಧರ, ಲಕ್ಷ್ಮಣ, ತಿರುಳನ್ನು ಅನುಲಂಬಿಸಿ ಇತರೆ ಸಹದಯ ಪಂಡಿತರು ‘ಸೌಬಿಗನ ಸುಗ್ರಿ’ ಎಂದು ಕರೆದಿದ್ದಾರೆ ಎಂದು ಕವಿ ತನ್ನ ಕಾವ್ಯದ ಅಂತ್ಯದಲ್ಲಿ ಸಾದರಪಡಿಸಿದ್ದಾನೆ. ಈತನ ಕಾಲ ಕೃತ. ಇನಿನೆಯ ಶತಮಾನದ ಪೂರ್ವಾಧರ. ಬನವಾಸಿ ಪ್ರದೇಶ ಈತನ ನೆಲೆವೀಡು. ಜ್ಯೇಂದ್ರಮೀಯನಾದ ಈತ ರಾಜಾಶ್ರಯ ಪಡೆದಿರಲಿಲ್ಲ. ಆದರೆ ಈ ಕಾವ್ಯದಲ್ಲಿ ಅಂದಿನ ಕದಂಬ, ಹೊಯ್ಲ ಅರಸರ ರಾಜಕೀಯ ಘ್ರನೆ ವ್ಯಕ್ತಗೊಂಡಿರುವುದು ತನ್ನ ನಾಡಿನ ಬಗೆಗೆ ಪ್ರಜ್ಞಯ ದೇವೋತಕ.

ಕೃತ. ೧೦ನೆಯ ಶತಮಾನದ ಪೂರ್ವ ಸಂದರ್ಭವು ಸಂಸ್ಕತ ಸಾಹಿತ್ಯದ ಸುಗ್ರಿಯ ಕಾಲ. ಈ ಘಟ್ಟದಲ್ಲಿ ಅನೇಕ ವಿಧಗಳಲ್ಲಿ ಕನ್ನಡ ಸಾಹಿತ್ಯವು ಸಂಸ್ಕತದ ಆರ್ಯಕೆಯಲ್ಲಿ ಬೆಳೆದು ಬಂದಿರುವುದಕ್ಕೆ ಪಂಪ ಪೂರ್ವ ಕಾಲದ ಅವಶೇಷ ಕೃತಿಗಳೇ ಸಾಕ್ಷಿ. ಇಲ್ಲಿಂದ ಹೊದಲೆಗೂಂಡು ಕೃತ. ೧೦ರಿಂದ ೧೨ನೆಯ ಶತಮಾನದವರೆಗಿನ ಕವಿಗಳು ಸಹ ಸಂಸ್ಕತದಿಂದ ತೀವ್ರ ಪ್ರಭಾವಕ್ಕೂಳಗಾಗಿರುವುದನ್ನು ಈಗಾಗಲೇ ಗಮನಿಸಲಾಗಿದೆ. ಇದರ ನಡುವೆ ಪಂಪನಂತಹ ಕವಿಗಳು ಮಾರ್ಗ- ದೇಸಿ ಸಮಸ್ಯೆಯ ಸೂತ್ರವನ್ನು ಪಾಲಿಸಿದರೆ, ನಯಸೇನ ದೇಸಿಯತ್ತ ಬಹುಪಾಲು ವಾಲಿರುವುದನ್ನು

ಈಗಲೇ ವಿಶದಪಡಿಸಲಾಗಿದೆ. ಹೀಗೆ ಸಂಸ್ಕತದ ಸಹಚರ್ಯೆಯಿಂದ ಕೃತಿ ರಚನೆಗೆ ತೊಡಗಿದ್ದ ಕವಿಗಳ ಸಂಖ್ಯೆ ಅಂದು ವಿಪ್ರಲವಾಗಿದ್ದಕ್ಕೆ ರಾಜಾಶ್ರಯ, ಪಂಡಿತ ಮಂಡಲಿಯ ಶಹಭಾಷ್ಯಗಿರಿ, ಕನ್ನಡದ ಬಗೆಗಿನ ಕೇಳಿರಿಮೆ, ಸಂಸ್ಕತದ ಬಗೆಗಿದ್ದ ವ್ಯಾಮೋಹ ಮೊದಲಾದವು ಮುಖ್ಯ ಕಾರಣಗಳಾಗಿದ್ದವು. ಈ ಹಿನ್ನೆಲೆಯಲ್ಲಿ ನಾಡು-ನುಡಿ ಪರವಾದ ಸಹಚ ಅಭಿಮಾನ ಮತ್ತು ತಮ್ಮ ಧರ್ಮವನ್ನು ಜನಮುಖಿಗೊಳಿಸಿ ಹೆಚ್ಚು ಪ್ರಪುರಕ್ಕೆ ತರುವ ಒತ್ತಡಿಂದ ಹಂಪ, ನಯಸೇನ, ಆಂಡಯ್ನನಂತಹ ಕವಿಗಳು ಕ್ರಮವಾಗಿ ಕನ್ನಡಕ್ಕೆ ಬೆಂ್ಮೆ ಕೊಟ್ಟಿರು. ಕನ್ನಡದ ಸಂದರ್ಭದಲ್ಲಿ ಈ ಅವಧಿಯು ಚಂಪ್ರಾ ಸಾಹಿತ್ಯದ ಸುವರ್ಣ ಕಾಲ. ಈ ಫಟ್ಟದಲ್ಲಿ ವಿಶೇಷವಾಗಿ ಕಾವ್ಯ ರಚನೆ ಮಾಡಿದವರು ಜ್ಯೇಂದ್ರಾದ್ವರಿಂದ ಇದನ್ನು ‘ಜ್ಯೇಂದ್ರುಗ’ ಎಂದೇ ಕರೆಯಲಾಗಿದೆ.

ಈ ಅವಧಿಯ ಕನ್ನಡ- ಸಂಸ್ಕತಗಳ ಸಂಬಂಧವು ಚಂಪ್ರಾ ಕವಿಗಳ ಕ್ರಿಗಳಿಂದ ವೇದವಾಗುತ್ತದೆ. ಸಂಸ್ಕತದ ನೆರವಿಲ್ಲದ ಕನ್ನಡದಲ್ಲಿ ಕಾವ್ಯ ರಚನೆ ಅಸಾಧ್ಯ ಎಂಬ ಧೋರಣೆಯನ್ನು ಹೊಂದಿದ್ದ ಕವಿಗಳ ಮಧ್ಯ ಆಂಡಯ್ಯ ಕಾಣಿಸಿಕೊಳ್ಳುತ್ತಾನೆ. ಇಂತಹ ಧೋರಣೆಯನ್ನು ಬಲವಾಗಿ ನಿರಾಕರಿಸಿ ಅಜ್ಞಗನ್ನಡದಲ್ಲಿ ಕಾವ್ಯ ಕಷಿ ಸಾಧ್ಯ ಎಂಬುದನ್ನು ಸಾಬೀತುಗೊಳಿಸಲು ‘ಕಬ್ಜಿಗರ ಕಾವ’ ವನ್ನು ಬರೆಯುತ್ತಾನೆ. ಹೀಗೆ ಕಾವ್ಯವನ್ನು ಮಾಡುವಾಗ ಅನೇಕ ಎಡಗಳಲ್ಲಿ ಎಡವುತ್ತಾನೆಂಬುದು ನಿಜವಾದರೂ ಕನ್ನಡವನ್ನು ಕೇವಲ ಉಳಿಸದೆ, ಬೆಳೆಸುತ್ತಾನೆ. ಕನ್ನಡದಲ್ಲಿಯೂ ಮಹತ್ತರ ವಿಚಾರಗಳ ಉತ್ಪತ್ತಿ ಅಭಿವೃಕ್ಷಿ ಸಾಧ್ಯ, ಎಂದು ಕಚ್ಚಿನಿಂದ ತೋರುತ್ತಾನೆ. ಇಂತಹ ಕಾವ್ಯ ನಿರ್ವಹಣೆಯಲ್ಲಿ ಸಂಸ್ಕತ ಶಬ್ದಗಳನ್ನು ತಧವಗಳನಾಗಿ ಮಾಡಿಕೊಂಡು ಅವನ್ನು ತನ್ನ ಕಾವ್ಯಕ್ಕೆ ತರುತ್ತಾನೆ. ಅಂತಹೇ ಪ್ರಾಕ್ತಕ್ರಿಯನ್ನು ಬಳಸುತ್ತಾನೆ. ಹೀಗೆ ಸಂಸ್ಕತವನ್ನು ಕನ್ನಡಕ್ಕೆ ದುಡಿಸಿಕೊಳ್ಳುವಾಗ ಕನ್ನಡದ ಬಗೆಗಿನ ಅದಮ್ಯವಾದ ಶ್ರೀತಿ ಎದ್ದು ಕಾಣುತ್ತೇದೆಯೇ ಏನಃ ಸಂಸ್ಕತದ ಬಗೆಗಿನ ದ್ವೇಷವಲ್ಲ. “ಸೋಗಯಿಪ ಸಕ್ಷದಂ ಬರೆಸಿದಲ್ಲದೆ.....”೧೦ ಎಂಬ ಮಾತಿನಲ್ಲಿ ಬರುವ ಸೋಗಯಿಪ (ಸೋಗಯಿಸುವ) ಎಂಬ ಶಬ್ದವೇ ಇದಕ್ಕೆ ಅತ್ಯುತ್ತಮ ನಿದರ್ಶನ. ಈ ಮಾತನ್ನು ಎಸ್.ಎಸ್. ಕೋಟಿನ ಅವರು ಸಹ ಗುರುತಿಸಿದ್ದಾರೆ. (ಕೃತಿ : ಆಂಡಯ್ಯ, ಪ್ರಾಚೀನ ಕನ್ನಡ ಲಿಂಗಾರ್ಥ, ಬೆಂಗಳೂರು, ೧೯೮೫.)

ಇಲ್ಲಿ ಪಂಪನಂತಹೇ ಆಂಡಯ್ಯ ಸಹ ಚಂಪ್ರಾ ಕೃತಿಯನ್ನು ಬರೆಯುತ್ತಾನೆ. ಸಂಸ್ಕತದಲ್ಲಿನ ಅಭಿವೃಕ್ಷಿ ಸಾಧ್ಯತೆ ಕನ್ನಡಕ್ಕೂ ಸಾಧ್ಯ ಎಂಬುದನ್ನು ಮುಖ್ಯವಾಗಿ ಸಾಬೀತುಗೊಳಿಸಲು ಚಂಪ್ರಾ ರಚನೆಗೆ ತೊಡಗುತ್ತಾನೆ. ಈ ಧೋರಣೆ ಇಲ್ಲಿದ್ದಲ್ಲಿ ಈತ ಜತಾಣ, ಬೆದಂಡ, ವಚನ, ರಗಳ ಮೊದಲಾದ ದೇಃಿ ಭಂದಸ್ಗಳಲ್ಲಿಂದನ್ನು ಆಯ್ದುಕೊಳ್ಳಬಹುದಿತ್ತು. ಆದ್ದರಿಂದ ಕಾವ್ಯಕ್ಕೆ ವಸ್ತುವನ್ನು ಸಹ ಸಂಸ್ಕತದಿಂದಲೇ ತರುತ್ತಾನೆ. ಆದರೆ ಅದನ್ನು ಕನ್ನಡದಲ್ಲಿ ನಿರ್ವಹಿಸುವಾಗ ಪ್ರಾದೇಶಿಕತೆಯ ಸೋಗಡನ್ನು ತರುತ್ತಾನೆ. ಹೀಗೆ ಸಂಸ್ಕತ ಕಥೆಯನ್ನು ಕನ್ನಡ ಕಾವ್ಯವಾಗಿಸುತ್ತಾನೆ, ‘ಸಂಸ್ಕತ’ ವನ್ನು ಕನ್ನಡವಾಗಿಸುತ್ತಾನೆ. ಕಾವ್ಯ ನಾಯಕನಾದ ಮನ್ಯಧನನ್ನು ಕನ್ನಡಿಗನನಾಗಿಸುತ್ತಾನೆ. ಆದರೆ ಕಥಾಸಾರ ಸೂಲವಾಗಿ ಇಂತಿದೆ.

ಹಲವು ನಾಲೀಗೆಯುಳ್ಳ ಆದಿಶೇಷವಿಂದಲೂ ಬಣ್ಣಿಸಲಾಗದ ಕನ್ನಡ ನಾಡಿನಲ್ಲಿ ‘ಪೂರ್ವಿನ ಪೌರಿಲು’ ಎಂಬುದು ಪಟ್ಟಣ. ಇದನ್ನು ಶೌರ್ಯ, ಕೇತ್ತಿ, ಸತ್ಯ, ತ್ವಾಗ, ಸೃಂಗಣೆಯಿಂದ ನನೆಯಂಬನೆಂಬ ಅರಸು ಆಳುತ್ತಿದ್ದನು. ಒಮ್ಮೆ ತೆಂಕಣ ಗಳಿ ಬೀಸಲಾರಂಭಿಸಿ ವಸಂತ ಕಾಲದ ಆಗಮನವಾಯಿತು. ಅಂತಹ ಒಂದು ಮುಂಜಾನೆಯಲ್ಲಿ ರಾಜನಿಗೆ ಕನೆಸೊಂದು ಬಿಂದು, ಅದರಲ್ಲಿ ಬಿಂದುಗಲ್ಲಿನ ಗೂಂಬೆಯಂತೆ ಹೆಣ್ಣು ಬರುವುದನ್ನು ಕಂಡನು. ಮರುದಿನ ಈ ವರ್ತಾಂತವನ್ನು ರಾಜ ತನ್ನ ನಗರಗಾರನಿಗೆ ಹೇಳಿದಾಗ, ಆತನು ಅದು ನಿಜವಾಗುವುದೆಂದು ಹೇಳಿ, ಹೂದೋಟಕ್ಕೆ ಹೋಗಿ ನೋಡಬೇಕೆಂದು ವಿನಂತಿಸಿಕೊಂಡನು. ಅಂತಹೇ ಮಾಮರದ ಅಡಿಯಲ್ಲಿ ಬೆಲೆವೆಣ್ಣಿನಂತೆ ಕುಳಿತ್ತಿದ್ದ ಅಪ್ಪರೆಯನ್ನು ಕುರಿತು ನೀವಾರೆಂದು ಕೇಳಿದಾಗ ತನ್ನ ಪೂರ್ವ ವರ್ತಾಂತವನ್ನು ಹೇಳುವಳು. ಇದು ಕತೆಯ ಒಂದು ಹಂತ. ಇಲ್ಲಿಂದ ಸಿಂಹಾವಲೋಕನ ಕ್ರಮದ ಮೂಲಕ ಮುಂದಿನ ಕತೆ ಬೆಳೆಯುತ್ತದೆ.

ಕಂಪಿನ ಪೌಳಿಲು ಎಂಬುದೊಂದು ಪಟ್ಟಣ. ಅದರ ಅರಸ ಮನ್ಯಧ; ಕವರ್ವಾವಿಲ್ಲ. ಇಚ್ಛಿಗಾರ್ತಿ ಎಂಬುವವಳು ಈತನ ಮುದದಿ. ಹೀಗರುವಾಗ ಬೆಳ್ಳಿ ಬೆಟ್ಟದೊಡೆಯ ಶಿವನು ಚಂದಿರನನ್ನು ಸರೆಹಿಡಿದ ದೂರನ್ನು ಜೊನ್ನುವಕ್ಕಿಯೊಂದು ಮನ್ಯಧನ ಮುಂದಿಡುತ್ತದೆ. ಅದನ್ನು ಬಿಡುಗಡೆಗೊಳಿಸುವ ನಿಟ್ಟನಲ್ಲಿ ಈತನ ಸಂಧಾನ ವಿಫಲವಾಗುತ್ತದೆ. ಪರಿಣಾಮವಾಗಿ ಯುದ್ಧ ಆರಂಭವಾಗುತ್ತದೆ. ಮನ್ಯಧನ ಸೈನ್ಯದ ಎದುರು ಶಿವನ ವೀರಭದ್ರಾದಿಯಾಗಿ ಸಮಸ್ತ ಸೈನ್ಯವೂ ಸೋಲಪ್ಪುತ್ತದೆ. ಅಂತಿಮವಾಗಿ, ಶಿವನೇ ಎದುರಿಗೆ ಬರುತ್ತಾನೆ. ಆಗ ಶಿವನ ಕ್ಷೇ, ಮುಖ, ತೂಂಗಳಲ್ಲಿ ಕಾಮನ ಪಂಚ ಬಾಣಗಳು ತಾಗಲಾಗಿ, ಉರಿಯಾದ ಶಿವ ಮುಂದೆ ನಿಂತು, ಹಿರಿಯರೆಂಬುದನ್ನು ಲೆಕ್ಕಿಸದೆ ನನೊಳಿಸಿ ಸೋಕ್ಕಿನಿಂದ ಕಾದಾಡಿದೆ. ಅದಕ್ಕಾಗಿ ನಿನ್ನ ಹೆಂಡತಿಯನ್ನಾಗಿ ಯಾರೂ ತಿಳಿಯಂತೆ ನೀನು ಕಾಮನೆಂಬುದನ್ನೂ ಮರೆತು ಎಲ್ಲಿಯಾದರೂ ಇರು ಎಂದು ತಪಿಸುತ್ತಾನೆ. ಇದು ಕತೆಯ ಎರಡನೆಯ ಹಂತ. ಸಿಂಹಾವಲೋಕನದ ನೆಲೆ. ಇಲ್ಲಿಂದ ಕತೆಯ ಪೂರ್ವ ಭೂಮಿಕೆಗೆ ಪುನರ್ ಆಗಮನ.

ಇದಿಷ್ಟು ಕತೆಯನ್ನು ಅಪ್ಪರೆಯು ಹೇಳಿದಾಗ ನನೆಯಂಬನ ಶಾಪ ವಿಮೋಚನೆಯಾಗಿ ‘ಮನ್ಯಧ’ ನಾದನು. ಅಪ್ಪರೆಯು ಹಿಂದಿನ ಇಚ್ಛಿಗಾರ್ತಿ ಆದಳು. ಅನಂತರ ನನೆಯಂಬನಾಗಿದ್ದ ನನೆವಿಲ್ಲ ಅಥವಾ ಕಾಮನು ಇಚ್ಛಿಗಾರ್ತಿಯೊಡನೆ ಮಾವೆಂಬ ಆನೆಯನ್ನೇರಿ ಕಂಪಿನ ಪೌಳಿಲನ್ನು ಸೇರಿ ಏಕ ಚಕ್ರಾಧಿಪತಿಯಾಗಿ ರಾಜ್ಯವಾಳಿಕೊಂಡಿದ್ದನು. ಇದಿಷ್ಟು ಕತೆಯ ಸಾರ.

ಈ ಕತೆಯಲ್ಲಿ ಕವಿ ಹಲವು ಮಾಪಾದುಗಳನ್ನು ಮಾಡಿದ್ದಾನೆ. ಮೂಲ ಜನಪ್ರಿಯ ಕತೆಯನ್ನು ಇಲ್ಲಿ ಸಾಕಷ್ಟು ಮಾರ್ಪಾಡಿಸಿ ಗಿರಿಜೆ, ದಕ್ಷರಾಜ-ಶಿವ ಮತ್ತು ರತ್ನ-ಮನ್ಯಧರ ಕತೆಯನ್ನು ದೂರ ಮಾಡಿದ್ದಾನೆ. ಹಾಗಾಗಿ ಪರಿಣಾಮದಿಂದ ಇದೊಂದು ಹೋಸ ಕತೆಯಂದೆ ಭಾಸವಾಗುತ್ತದೆ. ಇಲ್ಲಿಯ ಮತ್ತೊಂದು ವೈಶಿಷ್ಟ್ಯವೆಂದರೆ, ಪ್ರಕೃತಿ

ಕ್ರಿಯಾಶೀಲವಾಗಿರುವುದು. ಪ್ರಕೃತಿಯ ಅಂಗಗಳಾದ ಪ್ರಾನೀ, ಪ್ರಸ್ತೀ ಸಂಪುಲಗಳೇ ಅಲ್ಲದೆ ದೃಗ್ನೋಚರವಲ್ಲದ ಗಾಳಿ, ಕಂಪುಗಳು ಸಹ ಮನ್ಯಧನ ಸೈನ್ಯದಲ್ಲಿ ಪಾತ್ರ ನಿರ್ವಹಿಸಿವೆ. ಈ ಹಿನ್ನೆಲೆಯಲ್ಲಿ ‘ತಂಗಾಳ’ ಯು ಕಾಮ ಮತ್ತು ಶಿವನ ನಡುವೆ ದೂರನಾಗಿ ಕಾರ್ಯನಿರ್ವಹಿಸಿದರೆ, ನವಿಲು, ಕೋಗಿಲೆ ಮುಂತಾದವುಗಳು ಸೈನ್ಯಾಧಿಕಾರಿಗಳಾಗಿ ಕಾಣಿಸಿಕೊಳ್ಳುತ್ತವೆ. ಹೂವು, ಹಣ್ಣುಗಳು ಆಭರಣಗಳಾಗಿ, ಕಬ್ಬಿ ಬಿಲ್ಲಾಗಿ, ಹೂವು ಬಾಣವಾಗಿ ಕಾಮನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಶಿವನ ಸೈನ್ಯ ಸಹಜ ಸೈನಿಕ ದಳವೇ ಆಗಿರುವ ಚಿತ್ರಣ ಕಾಣುತ್ತದೆ.

ಪ್ರಾಚೀನ ಕಾವ್ಯ ಸಂಪ್ರದಾಯದಂತೆ ‘ಕಬಿಗರ ಕಾವ್ಯೂ ಆರಂಭವಾಗಿ, ಪುರಣನೆಯ ಮೂಲಕ ಕೆತೆಗೆ ಮುಖ್ಯ ತಿರುವನ್ನು ನೀಡುತ್ತದೆ. ಇದರಲ್ಲಿಯ ಪುರಣನೆ ಕೇವಲ ಪ್ರಾಸಂಗಿಕವಾಗಿ ಬರದೆ, ಕನಾಟಕದ ಬಗಿನ ಅಭಿಮಾನದ ನೋಟವಾಗಿ ಪರಿಣಮಿಸಿದೆ. ಇಲ್ಲಿ ಅಂಡಯ್ಯನ ದೇಶಾಭಿಮಾನ ಒಡಮರಿದೇಳುತ್ತದೆ. ಕಾವ್ಯ ಚಿಕ್ಕದಾದರೂ ಇಪ್ಪತ್ತು ಪದ್ಯ ಮತ್ತು ಎಂಟು ವಚನಗಳಲ್ಲಿ ನಾಡಿನ ವರ್ಣನೆಯನ್ನು ದೀರ್ಘವಾಗಿ ತರುತ್ತಾನೆ. ಹಿತಮಿತವನ್ನು ಸಾಧಿಸುವ ಕವಿ ಪಂಪನಾದ್ವರಿಂದ ನಾಲ್ಕೆಂದು ಪದ್ಯಗಳಲ್ಲಿ ಮಾತ್ರ ಪುರಣನೆಯ ನೆಪಡಲ್ಲಿ ತನ್ನ ತಾಯ್ಯಾಡಿನ ಅಭಿಮಾನವನ್ನು ಅತ್ಯುತ್ಸುಷಾವಾಗಿ ತರುತ್ತಾನೆ ಎಂಬುದು ಇಲ್ಲಿ ಸೃಷ್ಟಿಯ. ಆದರೆ ಅನಂತರದ ಕವಿ ನಯಸೇನ ಪುರಣನೆಗಾಗಿ ಮಾತ್ರ ಒಂದರೂ ಪದ್ಯಗಳನ್ನು ಮಾತ್ರ ತಂದು ನಾಡಿನ ಅಭಿಮಾನವನ್ನು ಗೋಣವಾಗಿಸಿದ್ದಾನೆ. ಈತ ಪಂಪ ಮತ್ತು ಅಂಡಯ್ಯನಂತೆ ಲೌಕಿಕಕ್ಕೆ ಹೆಚ್ಚು ಒತ್ತು ನೀಡಿದ ಕವಿಯಲ್ಲ ಎಂಬುದು ಇದಕ್ಕೆ ಕಾರಣ ಎಂಬುದು ಸಹ ಇಲ್ಲಿ ಉಲ್ಲೇಖನಿಯ. ಆದರೆ ಅಂಡಯ್ಯನಂತಹ ಕವಿ ಕನ್ನಡ ನಾಡು ನುಡಿಗಳ ವಿಚಾರದಲ್ಲಿ ಏರ ಪ್ರತ ಕ್ಯೊಂಡಿದ್ದರ ಪರಿಣಾಮವಾಗಿ, ತನ್ನ ಕಾವ್ಯ ಚಿಕ್ಕದಾಗಿದ್ದಾಗಲೂ ಕನಾಟಕದ ವರ್ಣನೆಯನ್ನು ತಣಿಯುವಷ್ಟು ದೀರ್ಘವಾಗಿಯೇ ಮಾಡುತ್ತಾನೆ. ಹೀಗೆ ಸಂಸ್ಕತದ ಮನ್ಯ ವಿಜಯ ಕೆತೆಗೆ ಭೂಮಿಕೆಯನ್ನಾಗಿ ಕನಾಟಕವನ್ನು ಸಚ್ಚಾಗೊಳಿಸುತ್ತಾನೆ. ಈ ಮೂಲಕ ಕೆತೆಯನ್ನು ಕನ್ನಡವನ್ನಾಗಿ ಬೆಳೆಸುತ್ತಾನೆ.

ಕಥೆಯ ಆರಂಭದ ಸುಂದರ ಅವರಣಕ್ಕೆ ಕವಿ ಮೊದಲಿಗೆ ‘ಸುಂದರ -ಸಂಪದರಿತ ಕನಾಟಕ’ ವನ್ನು ಸಚ್ಚಾಗೊಳಿಸುತ್ತಾನೆ. ಅಲ್ಲಿ ಸರೋವರಗಳು, ಅರಳಿದ ಹೂಗಳನ್ನು ಮುತ್ತುವ ಹೆಣ್ಣು ದುಂಬಿಗಳು, ದುಂಬಿಗಳನ್ನು ಅನುಸರಿಸಿ ಸಂಚರಿಸುವ ಶಬರ ಸ್ವೀಯರು, ಅವರ ನಡೆ-ನುಡಿ ಹೀಯಾಳಿಸುವಂತೆ ಮೆತ್ತಮೆತ್ತೆಗೆ ಹೆಚ್ಚೆಯಿಡುವ ಹೆಣ್ಣು ಹಂಸಗಳ ಹಿಂಡು, ಹಬ್ಬಿದ ಬಯಲಿನ ಕಬಿನ ಜಲ್ಲಾಗಳು, ಕೊರಳುದ್ದ ಹರಿಯುವ ಎಳೆ ನೀರಿನ ಹೊಳೆ, ತುಂಬಿದ ಹೊಲಗಳಿಗೆ ಎರಗುವ ಹಕ್ಕಿಗಳ ಹಿಂಡು, ಅವುಗಳನ್ನು ಅಣ್ಣುವ ಪಾಮರ ಸುಂದರಿಯರ ದಂಡು, ಅವರ ಜೆಲ್ಲಿಕೆಗೆ ಮನಸೋತು ನಿಲ್ಲುವ ಪ್ರವಾಸಿಗಳು..... ಮುಗಿಲ ಚುಂಬಿತ ಉಪ್ಪರಿಗೆಗಳು, ಗಿಳಿ- ಕೋಗಿಳಿಗಳ ನೆಲ್ಲೆವೀಡಾದ ಮಾನಿನ ಮರಗಳು ತುಂಬಿದ್ದ; ಇಲ್ಲಿ ಹಳ್ಳಿಗಳಾವುವು, ಪಟ್ಟಿಗಳಾವುವು, ಕೆಳಗೆ ಬಾಗಿ ನಿಂತ ಮೋಡದ ಹಿಂಡುಗಳಾವುವು, ಕಾಡು ಯಾವುದು, ಪ್ರಖ್ಯಾತ ಬನ ಯಾವುದು

ಎಂಬುದನ್ನು ತಿಳಿದು ಹೇಳುವುದು ಕಷ್ಟ ಎಂದು ಕವಿ ಕತೆಗೆ ಆವರಣವನ್ನು ಒದಗಿಸುವಲ್ಲಿ ಹೇಳಲ ಪ್ರಾಸಂಗಿಕತೆ ಇರದೇ ನಾಡಿನ ಅಭಿಮಾನದ ತುಡಿತ ಮತ್ತೆ ಮತ್ತೆ ಮಿಡಿದಿರುವುದು ಎದ್ದು ಕಾಣುತ್ತದೆ.

ಮಲ್ಲಿಗೆಯಲ್ಲದೆ ಸಂಪಗೆ
ಯಲ್ಲದೆ ದಾಳಂಬಮಲ್ಲದೊಪ್ಪುವ ಚೆಂದೆಂ
ಗಲ್ಲದೆ ಮಾವಲ್ಲದೆ ಕೊಂ
ಗಲ್ಲದೆ ಗಿಡಮರಗಳಂಬುವಿಲ್ಲ ನಾಡೊಳ್ಳಾ^೩

ಮಲ್ಲಿಗೆ, ಸಂಪಿಗೆ, ದಾಳಂಬಿ ಹೊದಲಾದ ಕೊಮೆಲ ಸುಂದರ ರುಚಿಭರಿತ ಪ್ರಕೃತಿಯ ಅವಯವಗಳಿಗಲ್ಲದ ಅನ್ಯ ಗಿಡ-ಮರ, ಬೇಲಿ- ಪೂದರು, ಮುಳ್ಳು- ಕಂಟಿ, ಹೂ-ಹಣ್ಣುಗಳಿಗೆ ನೆಲೆಯಿಲ್ಲ ಎಂಬುದು ಅತ್ಯುತ್ಸುಷಾವಾಗಿ ತರುತ್ತಾನೆ. ಹಿತಮಿತವನ್ನು ಸಾಧಿಸುವ ಕವಿ ಪಂಪನಾದ್ವರಿಂದ ನಾಲ್ಕೆಂದು ಪದ್ಯಗಳಲ್ಲಿ ಮಾತ್ರ ಪುರಣನೆಯ ನೆಪಡಲ್ಲಿ ತನ್ನ ತಾಯ್ಯಾಡಿನ ಅಭಿಮಾನವನ್ನು ಅತ್ಯುತ್ಸುಷಾವಾಗಿ ತರುತ್ತಾನೆ ಎಂಬುದು ಇಲ್ಲಿ ಸೃಷ್ಟಿಯ. ತನ್ನ ನಾಡನ್ನು ಕಂಡುಕೊಳ್ಳಬೇಕಿರುವ ಚಿತ್ರ ಇಲ್ಲಿ ಧ್ವನಿತವಾಗಿದೆ.

ಇಲ್ಲಿ ಅರಳದಿಹ ಹೂವಗಳಿಲ್ಲ^೪
ಹಾಡಲು ಬಾರದ ಹಕ್ಕಿಗಳಿಲ್ಲ^೫
.....
ಹುಲಿ ಕಾಡಾನೆಗಳಿಲೆಯುವ ಕಾಡಿದು
ಸಿರಿಗನ್ನಡ ನಾಡು^೬

ಎಂಬ ಆಧುನಿಕ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪದ್ಯವೂ ಇಲ್ಲಿ ಸೃಷ್ಟಿಯ.

ಉಜ್ಜೀವಾಯ್ ಬಿಸಿಲೊಂಬುಂ
ಮರೆದಂ ಕೊರಿಗಿಸದೆ ಪೂರೆದುದೆಂದೊಲಮಿಂ ಬಂ
ದೆಂಗುವವೋಲ್ ತನೆಯಂ ಕಾ
ಳ್ಳಿಗುವ ಕಱವೆಗಳವೆಲ್ಲಿಯಂ ಸೂಗಯಿಸಿಗುಂ^೭

ಉರಿಯುತ್ತಿರುವ ಬಿಸಿಲೊನ್ನಲ್ಲಿ ಮರೆತಾದರೂ ಕೊರಿಗಿಸದೆ ತಮ್ಮನ್ನು ರಚಿಸಿದ್ದಕ್ಕಾಗಿ ಕಾಲುವೆಗೆ ತನೆಗಳನ್ನು ಬಾಗಿಸಿ, ನಮಸ್ಕರಿಸುವ ಭತ್ತದ ಚಿತ್ರಣವನ್ನು ಕಟ್ಟಿಕೊಡುವ ಕೆ ಕಾವ್ಯಚಿತ್ರ ಕವಿಯ ನಾಡಿನ ಪ್ರಕೃತಿ ವ್ಯಾಪಾರದ ಬಗಿನ ಸೂಕ್ತ ಸಂಪೇದನೆಗೆ ಹಿಡಿದ ಕನ್ನಡಿಯಾಗಿದೆ. ಕೇಟ್, ಕವರ್, ಬಂದಿ, ವಾಜೀ, ಮಡಿ, ಪೂಜೆ, ಪೂಡೆ, ಕಜೆ, ವಿಡಿ ಎಂಬುವ ಕೆಟ್ಟಿ, ಹಗ್ಗಿ, ಗಾಯ, ಪೂರೆ, ಕಳಂಕ, ಬಲಾತ್ಮಾರ ಎಂಬ ಹೀನಾಧರದಲ್ಲಿ ಬಳಕೆಯಲ್ಲಿರದೆ ಕಡಿವಾಣ, ಸೂರೆ, ನಾರು, ಸಂಬಂಧ, ತನೆ. ಹಿಂಡು, ಹೆಣ್ಣಿನೆ ಎಂಬ ಉತ್ತಪ್ಪಾಧರದಲ್ಲಿಯೇ ಬಳಕೆಯಾಗುವುದನ್ನು ಹೇಳಿದ್ದಾನೆ. ಇಲ್ಲಿ ಶಾಂತಿ, ಸುಖ, ಸಂತೋಷಗಳ ಅವರಣದಲ್ಲಿ ನಾಡಿನ ಸ್ನೇತಿಕತೆಯು ಸುಪ್ತವಾಗಿರುವುದೆಂದು ನಮ್ಮೆ ಚಿತ್ತದಲ್ಲಿ ಅಚ್ಚಿತ್ತತ್ವತಾನೆ. ಹೀಗೆ ಕನ್ನಡದ ಹೀನಾಧರಗಳಿಗೂ ಇಲ್ಲಿ ಉನ್ನತ ಅರ್ಥವಂತಿಕೆ ಇತ್ತು ಎಂದು ಹೇಳುವಲ್ಲಿ ಕಲ್ಪಕತೆಯಿದ್ದರೂ ಕವಿ ತನ್ನ ನಾಡನ್ನು ನೋಡುತ್ತಿರುವ ದೃಷ್ಟಿಕೋನ ಇಲ್ಲಿ ವೇದ್ಯಗೊಳ್ಳುತ್ತದೆ. ಇಂತಹ ನಾಡನಲ್ಲಿ-

ಪ್ರದಿಕೆ ವಳ್ಳಿಯಲ್ಲದ ಮರಂ, ಕೊಳನಿಲ್ಲದ ತೋಂಟಮಾವಲಿ
ಲ್ಲದ ಕೆಂಡೆ, ಗಂಡು ಕೋಗಿಲೆಗಳಲ್ಲದ ಬಂದೆ ಮಾವು, ಕಾಲ್ಗಳಿ
ಲ್ಲದ ತೋಟ, ತಂಬಿಯಲ್ಲದರಂಚಿಗಳಲ್ಲದ ಬಂಂಡೆ ಬೆಟ್ಟಮು
ಲ್ಲದ ಬೆಲೆವೆಗ್ಗಳಲ್ಲ ಪ್ರಸರಿಲ್ಲದ ಮಾನಿಸರಿಲ್ಲದಲ್ಲಿಯಂ॥

ಹೀಗೆ ಎಲ್ಲಾ ವಿಧದಲ್ಲಿ ಸುಂದರ ಸಂಪದರಿತವಾದ ‘ಕನಾಟಕ’ವನ್ನು ಕಬ್ಬಿಗರ
ಕಾವದ ನಾಯಕ ನನೆವಿಲ್ಲನ ಕಂಪಿನ ಪೋಳಿನಲ್ಲಿ ಅನಾವರಣ ಮಾಡುತ್ತಾನೆ. ಹೀಗೆ
ಪ.ಸಂ. ಉಲ್ಲಿರ ನಡುವಿನ ವಚನ, ವಶ, ಕಂದ ಪದ್ಯಗಳಲ್ಲಿ ಸಮಗ್ರ ಕನಾಟಕವು
ವಕ್ಷಾದರೂ ಬನವಾಸಿಯ ಹೆಚ್ಚು ಒಳವಿವರಗಳು ಪ್ರಕಟಗೊಂಡಿವೆ. ಹೀಗೆ ಕವಿ
ಸುಂದರ ಬನವಾಸಿಯಲ್ಲಿ ಬೆಳೆದು ಬಂದಿದ್ದರಿಂದ ಪಂಪನಂತೆ ನಾಡನ್ನು ಕುರಿತು
ಹಾಡುವಲ್ಲಿ ಕರಗುತ್ತಾನೆ, ಗಾಳಿಯಲ್ಲಿ ದನಿಯಾಗಿ ಮೈಮರೆಯುತ್ತಾನೆ. ಈ ಪದ್ಯಗಳು
ಭಾವಗೀತ ಸ್ತುದಿಂದ ಹೂಡಿರುವುದಲ್ಲದೇ, ಭಾವದ ಕಟ್ಟಿಯನ್ನು ಒಡೆದಿರುವುದು
ಮುಂದಿನ ಪದ್ಯವೇ ಸಾಬೀತುಗೊಳಿಸುತ್ತದೆ.

ಪಲವಂ ನಾಲಗೆಯುಳ್ಳವಂ ಬಲಗೊಂಡೆಂದು ಬಳ್ಳಿಸಲ್ಪಾಣಿನಾ
ನೆಲನಂ ಮತ್ತಿನ ಮಾನಿಸರೂ ಪೋಗಳೆನಂ ಬಲ್ಲರೆಂಬೊಂದು ಬಿ
ಲ್ಲುಲಿಯಂ ಸೆಟ್ಟನ ತಾಳ್ಳು ಕನ್ನಡಮೆನಿಪ್ಪಾ ನಾಡು ಚೆಲ್ಲಾಯ್ದು ಮೆ
ಲ್ಲೆಲರಿಂ ಪೂತ ಕೊಳಂಗಳಿಂ ಕೆಣೆಗಳಿಂ ಕಾಲೂಗಳಿಂ ಕೆಯ್ಯಳಿಂ॥

ಇಂತಹ ವರ್ಣನೆಗಳಲ್ಲಿ ಕವಿ ತನ್ನ ಕಥಾ ಭೂಮಿಕೆಯ ಸ್ವೇಜ ನೆಲೆ ಕಂಪುಪೋಳಲು
ಎಂಬುದನ್ನೇ ಮರೆತಂತಿದೆ. ಹೊರ ಮತ್ತು ಒಳಗಳ್ಳಿಗಳಿರದಕ್ಕೂ ಕಂಪಿನಪೋಳಲು
ಕಾಣಿಸದೆ ನೇರವಾಗಿ ‘ಕನ್ನಡಮೆನಿಪ್ಪಾ ನಾಡು’ ಇಲ್ಲಿ ಕಾಣಿಸಿಕೊಂಡಿದೆ. ಇದು ಆತ್ಮಿನಿಷ್ಟೆ
ವರ್ಣನೆ. ಅಂತರಂಗದಲ್ಲಿ ಉಂಟಾದ ಭಾವ ಪ್ರಜ್ಮೋದನೆ ಇಲ್ಲಿ ಅಕ್ಷರಾಭಿವೃತ್ತಿ ಸಾಧಿಸಿದೆ.
ನಾಡಿನ ಬಗೆಗೆ ಆಳವಾದ ಅಭಿಮಾನ ಉಳ್ಳಂತಹ ಕವಿಗಳಿಂದ ಮಾತ್ರ ಇಂತಹ
ಪದ್ಯಗಳ ಸಿದ್ಧಿ, ಆದಿಶೇಷನ ವಿಷಯ ಕವಿಸಮಯವಾಗಿದ್ದರೂ ಇಲ್ಲಿ ಒಪ್ಪವಾಗಿ
ಸಾಧಿಸಿರುವ ಭಾವದ ಶಿಭ್ರಚಿತ್ರ ಮನಸೀಯ. ಹಲವು ನಾಲಗೆಯುಳ್ಳ ಆದಿಶೇಷನಿಂದಲೇ
ಬಳ್ಳಿಸಲಸದಳವಾದ ಕನ್ನಡ ನಾಡನ್ನು ಯಾರಿಂದ ತಾನೇ ಬಳ್ಳಿಸಲು ಸಾಧ್ಯ? ಆದ್ದರಿಂದಲೇ
ಪಂಪ ಸೋತು, ಒಂದೇ ಮಾತಿನಲ್ಲಿ “ಮರಿದುಂಬಿಯಾಗಿ ಮೇಣ ಕೋಗಿಲೆಯಾಗಿ
ಪುಟ್ಟುವುದು ನಂದನದೊಳ್ಳ ಬನವಾಸಿ ದೇಶದೊಳ್ಳ” ಎಂದು ಹೇಳಿ ವಿರಮಿಸಿರುವುದು.

ಇಂತಹ ನಾಡಿನಲ್ಲಿ ನನೆಯಂಬನ ರಾಜಧಾನಿಯಾದ ಪ್ರಾವಿನಪೋಟಲಿನ
ವರ್ಣನೆಯು ಲಿಖಿರಿಂದ ಇಂನೆಯ ಪದ್ಯದವರೆಗೂ ಜಾಚಿಕೊಂಡಿದೆ. ಬನ, ಕೋಟಿ,
ರಾಜಬೀದಿ, ಅನಂತರ ರನ್ನಡ, ಕಂಬಗಾರರ, ಸೀರೆವರದರ, ಪಸರ, ಮಾಲೆಗಾತಿಯರ,
ಅಂತಿಮವಾಗಿ ಸೂಳೆಗೆರಿಯ ವರ್ಣನೆಯನ್ನು ಕವಿ ಇಲ್ಲಿ ತಂದಿದ್ದಾನೆ. ಈ ವರ್ಣನೆಗಳು
ಕವಿ ಪರಂಪರೆಗೆ ಅಂಟಿಕೊಂಡಿದ್ದರ ಫಲವಾಗಿ ಬಂದಧ್ಯ ಎಂದು ಮೇಲೆಂಬೋಟಕ್ಕೆ
ಕಾಣಿಸುವುದು ಸಹಜವಾದುದಾಗಿದೆ. ಆದರೆ ಅದರ ಒಳಹೊಕ್ಕು ನೋಡಿದಾಗ ಅಂದಿನ
ಸಾಮಾಜಿಕ ವ್ಯವಸ್ಥೆ ಮತ್ತು ಸಂಸ್ಕಾರದ ಮಹತ್ತರ ಭಾಗವೆಂದು ಅವುಗಳನ್ನು ಪರಿಗೆಣಿಸಿದ್ದ

ಜನ ಮತ್ತು ಅವರ ವಕಾರನಾಗಿ ಇಲ್ಲಿ ಕವಿ ಕಾಣಿಸಿಕೊಳ್ಳುತ್ತಾನೆ. ಪ್ರಾವಿನ ಪೋಟಲು
(ಕನಾಟಕ)ಗೆ ವೈಭವದ ಪರಿಪೂರ್ಣತೆಯನ್ನು ತಂದು ಹೊಡುವುದಕ್ಕಾಗಿ ಈ
ವರ್ಣನೆಯನ್ನು ಬೀಡಿದೆ ತರುತ್ತಾನೆ ಎಂಬುದು ಇದರ ಮುಖ್ಯ ಚಚೆ. ಇದು ಅಂದಿನ
ಚಾರಿತ್ರಿಕ ಸಂದರ್ಭದ ವಸ್ತುಸ್ಥಿತಿಯೂ ಆಗಿದೆ.

ಹೀಗೆ ಅಂಡಯ್ಯ ತನ್ನ ಕಾವ್ಯಕ್ಕೆ ಸಂಸ್ಕಾರದಿಂದ ವಸ್ತುವನ್ನು ತಂದು, ಕನ್ನಡ
ನಾಡಿನ ಭೂಮಿಕೆಯಲ್ಲಿ ಪ್ರತಿಷ್ಠಾಪಿಸಿ, ಆ ಕರೆಯನ್ನು ಕನ್ನಡದುಮಯ ಗೊಳಿಸುವುದರ
ಜೊತೆಗೆ ಕಾಮನನ್ನು ಕನ್ನಡಗನನ್ನಾಗಿ ಮಾರ್ಪಡಿಸುತ್ತಾನೆ. ಹೀಗೆ ಕನ್ನಡಕ್ಕೆ ಸಂಸ್ಕಾರದ
ಪ್ರವೇಶಿಕೆಯನ್ನು ನೇಡುತ್ತಾನೆ. ಹೀಗೆ ಕನ್ನಡದ ರಾಜನಾದ ಕಾಮನನ್ನು ಪ.ಸಂ.
ಶಿಲರಿಂದ ಮುಂದಕ್ಕೆ ಹತ್ತಾರು ಪದ್ಯಗಳಲ್ಲಿ ರೂಪ, ಅಶಿಕ್ಯತೆ, ಶೌರ್ಯ, ತ್ಯಾಗ
ಮೊದಲಾದ ನೆಲೆಗಳಲ್ಲಿ ಕಂಡರಿಸುತ್ತಾನೆ.

ಹೀಗೆ ಕವಿ ಕಾವ್ಯಾರಂಭದಲ್ಲಿಯೇ ಕನ್ನಡ ನಾಡನ್ನು ಕಥಾ ಭೂಮಿಕೆಯನ್ನಾಗಿ
ಮಾಡಿ, ಕಾಮನನ್ನು ಕನ್ನಡಗನನ್ನಾಗಿ ಮಾಡಿ, ಸುರೀಫ್ ಪದ್ಯಗಳಲ್ಲಿ ತಾನು
ಹೊಮ್ಮಿಸಿರುವ ಭಾವಲಹರಿಯಲ್ಲಿ ಅಂದಿನ ಕನ್ನಡ ನಾಡಿನ ಜೀವಂತ ಮೌಲ್ಯಗಳು
ಮತ್ತು ತನ್ನಲ್ಲಿದ್ದ ಅಭಿಮಾನದ ನೆಲೆಯನ್ನು ಜಿರಸ್ತಾಯಿಗೊಳಿಸಿದ್ದಾನೆ. ಹೀಗೆ ಪ್ರಾಚೀನ
ಕನ್ನಡ ಕಾವ್ಯದ ಸಂದರ್ಭದಲ್ಲಿ ನಾಡನ್ನು ಕುರಿತಂತೆ ಬಾಹ್ಯ ಮತ್ತು ಆಂತರ್ಯಾದ
ತುಣಿತ ಮತ್ತು ತುರ್ಭಾಗಿ ಹೊರ ಬಂದ ಅಭಿಮಾನ ಮತ್ತು ಜಿಂತನೆಯ ನೆಲೆಯಲ್ಲಿ
ಪಂಪನನ್ನು ಬಿಟ್ಟರೆ ಆಂಡಯ್ಯನೇ ಕಣ್ಣಿಗೆ ಕಟ್ಟಿ, ಮನಸ್ಸಿಗೆ ಮುಟ್ಟಿವವನು.

ಆಂಡಯ್ಯ ಕಾವ್ಯ ರಚನೆ ಮಾಡಿದ್ದ ಶೈವ -ಬ್ರಾಹ್ಮಣ ಮತ್ತು ಜ್ಯೇಂದ್ರ ಮತ್ತು ಗಳ
ಸಂಘರ್ಷದ ಕಾಲದಲ್ಲಿ ಇದೇ ಸುಮಾರಿನಲ್ಲಿ ಕಾಣಿಸಿಕೊಂಡ ಬ್ರಹ್ಮಾತ್ಮಿವನಂತಹ ಕವಿಗಳು
ಧರ್ಮದ ವಿಷಯದಲ್ಲಿ ಸಂಯುವಣನ್ನು ಮೇರಿ ಅನ್ಯ ಧರ್ಮದ ವಿಡಂಬನೆಯನ್ನು
ಮಾಡಿದ್ದಾರೆ. ಇದಕ್ಕೆ ಅವನ ‘ಸಮಯ ಪರೀಕ್ಷೆ’ ಉತ್ತಮ ನಿದರ್ಶನ. ಇದರಲ್ಲಿ
ಜ್ಯೇಂದ್ರ ಧರ್ಮದ ತೀಕ್ಷೆ ವಿಡಂಬನೆ ಇದೆ. ಅಂತಹೇ ನಯಸೇನನು ತನ್ನ ಜ್ಯೇಂದ್ರ ಧರ್ಮದ
ಪಾರಮ್ಯವನ್ನು ಎತ್ತಿ ಹಿಡಿಯುವ ಮತ್ತು ಅನ್ಯರನ್ನು ತನ್ನ ಧರ್ಮದೆಡೆಗೆ ಆಕರ್ಷಿಸುವ
ನಿಷ್ಟನಲ್ಲಿ ಯುಕ್ತಪೂರ್ಣವಾಗಿಯೇ ವೈದಿಕ ಧರ್ಮದ ವಿಡಂಬನೆಯನ್ನು ಮಾಡಿರುವುದು
ಈಗಳೇ ಅವನ ‘ಧರ್ಮಾರ್ಥ’ ಕಾವ್ಯದಿಂದ ತಿಳಿದಿರುವುದಾಗಿದೆ. ಹೀಗೆ ಮುಖ್ಯವಾಗಿ
ಈ ಕವಿಗಳು ಧರ್ಮಕ್ಕೆ ಹೆಚ್ಚು ಒತ್ತುಕೊಟ್ಟು ಕನ್ನಡದಲ್ಲಿ ಕೇವಲ ಮಾತನಾಡಿದವರು.
ಆದರೆ ಇವರ ಸಾಲಿನಲ್ಲಿ ಬರುವ ಆಂಡಯ್ಯನಂತಹ ಕವಿ ಇವರಿಗೆ ಹೊರತಾಗಿ
ನಿಲ್ಲುತ್ತಾನೆ. ತಾನು ಜ್ಯೇಂದ್ರನಾಗಿದ್ದರೂ ತನ್ನ ಧರ್ಮ ಪ್ರಭಾವನೆಗಿಂತ ನೂರು ಪಟ್ಟಿ
ಮಿಗಿಲಾಗಿ ಕನ್ನಡವನ್ನು ಕೈ ಹಿಡಿಯುತ್ತಾನೆ. ಅದಕ್ಕೊಂಡು ಉತ್ತಮ ನಿದರ್ಶನ ಈ
ಕೆಳಗಿನ ಕಾವ್ಯ ಪ್ರಸಂಗ.

ಜಂದ್ರನನ್ನು ಸೇರೆ ಹಿಡಿದ ಶಿವನೊಂದಿಗೆ ಯುದ್ಧಾರ್ಥಗೊಳ್ಳುವ ಮುನ್ನ ಕಾಮನು
ತನ್ನ ರಾಯಭಾರಿಯನ್ನು ಶಿವನಲ್ಲಿಗೆ ಕಳುಹಿಸುತ್ತಾನೆ. ಆಗ ಶಿವನು ಉದ್ದವಾದ ಕೆಂಪು

ಜಡೆಗಳಿಂದಲೂ ಸೌಂದರ್ಯದ ಹಣೆಗ್ಗೇನಿಂದಲೂ ಹಾವುಗಳ ಆಭರಣಗಳಿಂದಲೂ ಯಶಸ್ಸೇ ಮೈಕಾಂತಿಯೆಂಬಂತಿದ್ದ ವಿಭಾಗಿಯಿಂದಲೂ ಬಿಗಿದುಟ್ಟ ಹುಲಿ ಧರ್ಮದಿಂದಲೂ ಗಜಾಸುರನ ಚರ್ಮದಿಂದಾದ ಮೇಲು ಹೊದಿಕೆಯಿಂದಲೂ ಸ್ಥರ್ಗತೋಕದ ಯತಿಗಳ ಸಾಲಿನ ನಡುವೆ ನೋಡುವವರ ಕಣ್ಣಿಗೆ ಹಬ್ಬವಾಗುವಂತೆ ಕುಳಿತ್ತಿದ್ದನು. ಇದಿಷ್ಟ ಆಂದರ್ಯನೇ ನೇರವಾಗಿ ಆಡುತ್ತಾನೆ. ಅನಂತರದಲ್ಲಿ ರಾಯಭಾರಿಯ ಮನ ಹೊಕ್ಕು ಶಿವನನ್ನು ಪರಿಭಾವಿಸುವ ಜಿತ್ತೊವ್ರಾ ಅತ್ಯಂತ ಗೌರವದಿಂದ ಕೂಡಿರುವುದಲ್ಲದೆ. ಧರ್ಮ ಸಹಿಷ್ಟುತ್ತೆ ಮತ್ತು ಕನ್ನಡವನ್ನಾಡುವ ಎಲ್ಲಾ ಧರ್ಮೀಯರ ಬಗೆಗಿನ ಸೈಜ ಕಳಳಕಳಿ ಕಂಡುಬಿರುತ್ತದೆ. ಹೀಗೆ ಶೋಃಸುವ ಶಿವನ ಸೌಂದರ್ಯವನ್ನು ಕಂಡ ರಾಯಭಾರಿ ಆಶ್ಚರ್ಯಪಟ್ಟು, ನಮಸ್ಕರಿಸುತ್ತಾ ಅನಂತರ ಬಿನ್ನಹವೆಂದು ಹೇಳಿ ತನ್ನ ದೊರೆಯ ಪರಾಕ್ರಮವನ್ನು ವರ್ಣಿಸುತ್ತಾ ಸಾಗಿ ಅಂತಿಮವಾಗಿ ಈ ಮಾತುಗಳನ್ನು ಆಡುತ್ತಾನೆ.

ನಿನ್ನಯ ಚಾಗಮುಂ ಸಿರಿಯಮಾತ್ರಾನಮುಂ ದೊರೆವತ್ತ ಮೈಮೆಯುಂ
ಮನ್ಸಣೆಯುಂ ಪೋದಣ್ಣ ಜಸಮುಂ ಬಗೆಯುಂ ಜಲಮುಂ ನೆಗೆಟ್ಯೆಯುಂ
ನನ್ನಿಮುಮಾಗ್ರಾಮಜ್ಞರೀಯನಿತ್ಯಪ್ರವೇಷೋದ್ಯಂಗೇಮೀ ತೆಜಂ
ಪೋನ್ನಾದು ಕಮ್ಮಿತಾದ ತೆಜನಲ್ಲವೆ ನಲ್ಲಗೋಂಡೊಡಿವರಂ॥

ನಿನ್ನಲ್ಲಿ ಅತಿಶಯವಾಗಿರುವ ತ್ವಾಗ, ಗುಣ, ಸಂಪತ್ತು, ಪರಾಕ್ರಮ, ಮಹಿಮೆ, ಮಾನ್ಯತೆ, ಯಶಸ್ವಿ, ಮನಸ್ಸು, ಭಲ, ಖಾರ್ಯತಿ, ಸತ್ಯವಂತಿಕೆಗಳು ನಮ್ಮ ಒಡೆಯನಿಗೂ ಇವೆ. ಹೀಗಿರುವಾಗ ನೀವಿಭಿರೂ ಪರಸ್ಪರ ಪ್ರೇಮದಿಂದಿರುವುದು ಬಂಗಾರಕ್ಕೆ ಪರಿಮಳ ದೊರೆತಂತಾಗುವುದಿಲ್ಲವೇ? ಎಂದು ಶಿವನನ್ನು ಕುರಿತು ರಾಯಭಾರಿ ಆಡುವ ಮಾತಿನಲ್ಲಿ ಯುದ್ಧ ಸಂಧಾನ ವ್ಯಕ್ತಿಕಾದರೂ, ನನ್ನ ಅಧ್ಯಯನದ ವಿವಕ್ಷೆಯಂತೆ ಆಂದರ್ಯನ ಧರ್ಮ ಸಹಿಷ್ಟುತ್ತೇ ಎದ್ದು ಕಾಣುತ್ತದೆ. ಹೀಗೆ ಜೈನ ಮತ್ತು ಶೈವ ಧರ್ಮಗಳ ಸಂಘರ್ಷದ ಪರಮಾವಧಿ ಕಾಲ ಘಟ್ಟದಲ್ಲಿ ಕವಿ ಜೀವಿಸಿದ್ದರೂ ಅನ್ಯ ಧರ್ಮದ ವಿದಂಬನೆ ಮಾಡುವುದಿಲ್ಲ. ಅದು ಅವನ ಉದ್ದೇಶವೂ ಆಗಿರಲಿಲ್ಲ; ನಯಸೇನ, ಬ್ರಹ್ಮಿವರಂತೆ. ಆದರೆ ಯುದ್ಧ ಪ್ರಸಂಗದಲ್ಲಿ ಕಾಮನು ಶಿವನನ್ನು ಸಂಬೋಧಿಸಿ ಆಡುವ ಕೆಲವು ಮಾತುಗಳಿವೆ. ಆದರೆ ಆ ಮಾತುಗಳು ಸನ್ನಿಹಿತ ಸಂದರ್ಭದ ಹಿನ್ನೆಲೆಯಲ್ಲಿ ಪಾತ್ರಕ್ಕೆ ಜೀಚಿತ್ಯವನ್ನು ತಂದ ಉತ್ತಿಗಳಿಂದೇ ಭಾವಿಸಬೇಕು.

ಹೀಗೆ ಆಂದರ್ಯ ಸ್ವತಃ ಜೈನನಾಗಿದ್ದರೂ, ಪೂರ್ವದ ಸಂಸ್ಕಾರ ಕರೆಯನ್ನು ಕನ್ನಡಕ್ಕೆ ತಂದಾಗಲೂ ಏರ ನಿಷೇಯ ಕನ್ನಡ ಕವಿಯಾಗಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಾನೆಯೇ ಹೊರತು ಧರ್ಮದ ವಕ್ತಾರನಾಗಿ ಅಲ್ಲ. ಈ ಹಿನ್ನೆಲೆಯಲ್ಲಿ ಈತನಿಗೆ ಧರ್ಮನಿಷೇ ಮುಖ್ಯ ಎನ್ನಿಸಲಿಲ್ಲ. ಕನ್ನಡ ಭಾಷೆ ಮುಖ್ಯ ಎನ್ನಿಸಿದ್ದರಿಂದ ಧರ್ಮವನ್ನು ಲಿಬರಲ್ ಆಗಿ ತೆಗೆದುಕೊಂಡು ಭಾಷೆಯನ್ನು ಬೆಳೆಸಿದನು. ಎಲ್ಲಾ ಧಾರ್ಮಿಕ ಪರಿಧಿಗಳಿಗೂ ಕನ್ನಡವನ್ನು ಚಾಚಿಸಿದನು. ಈ ನೆಲೆಯಲ್ಲಿ ಶೈವ ಮತ್ತು

ಜೈನ ಧರ್ಮಗಳ ಸಂಘರ್ಷ ಕಾಣಲಿಲ್ಲ. ಬದಲಿಗೆ ಕನ್ನಡ ಭಾಷೆ ಮತ್ತು ಕಾವ್ಯವು ಎರಡೂ ಧರ್ಮಗಳ ಬೇಲಿಗಳ ಒಳಕ್ಕೂ ಪಸರಿಸಿ ಬೆಳೆಯವಂತಾಯಿತು.

ಹೀಗೆ ಶೈವ ಸಂಸ್ಕಾರ ಪ್ರತಿಕವಾದ ಶಿವನ ಬಗೆಗಿನ ಧೋರಣೆಯಲ್ಲಿ ಕವಿಯ ಧರ್ಮ ಸಹಿಷ್ಟುತ್ತೀರುತ್ತದೆ ಮಿಗಿಲಾಗಿ ಕನ್ನಡವನ್ನು ಹತ್ತು ಧರ್ಮಗಳ ಒಳಕ್ಕೂ ಪ್ರವೇಶಿಸಿ ಬೆಳೆಸಬೇಕೆಂಬುದೇ ಮುಖ್ಯ ಆಶಯವಾಗಿದೆ.

ಆಶಯದಾತನನ್ನು ಕಾವ್ಯ ನಾಯಕನೊಂದಿಗೆ ಸಮೀಕರಿಸಿ ಕೃತಿ ರಚನೆ ಮಾಡುವ ಪರಿಪಾಠವನ್ನು ನಮ್ಮ ಜಂಪ್ರೂ ಕವಿಗಳು ಹೊಂದಿದ್ದರು. ಇದರಲ್ಲಿ ‘ರಾಜಾಶ್ರಯ’ ಎಂಬ ಅವಕಾಶವಾದಿ ಧೋರಣೆಯೇ ಕವಿಗಳಿಂದ ಈ ಕೆಲಸ ಮಾಡಿಸುತ್ತಿದ್ದಿಲ್ಲ ಎಂಬುದು ಪ್ರಾಣ ಸತ್ಯವಲ್ಲ. ಒಟ್ಟಾರೆ ರಾಜಾಶ್ರಯ ಪಡೆದ ಕವಿ ತನ್ನ ಕೃತಿಯಲ್ಲಿ ಕಢಾ ನಾಯಕನೊಂದಿಗೆ ಆಶ್ರಯದಾತನನ್ನು ಸಮೀಕರಿಸಿ ಮಾತನಾಡುವಲ್ಲಿ ರಾಜನ ಪರವಾದ ಭಕ್ತಿ, ಅಭಿಮಾನವೂ ವ್ಯಕ್ತಗೊಂಡಿರುವುದಕ್ಕೆ ಅನೇಕ ಕಾವ್ಯ ನಿದರ್ಶನಗಳಿವೆ. ಇದಕ್ಕೆ ಪಂಪ, ರನ್ನರ ಕೃತಿಗಳು ಅತ್ಯುತ್ತಮ ನಿದರ್ಶನಗಳು. ಆದರೆ ರಾಜಾಶ್ರಯ ಪಡೆಯದೆ, ತನ್ನ ನಾಡು ಮತ್ತು ಅದರ ರಾಜನ ಬಗೆಗೆ ಅಭಿಮಾನದ ಉತ್ತಿಗಳು ಮೂಡುವುದು ಸಹ ಅಷ್ಟೇ ಸಹಜವಾಗಿದೆ. ಇದಕ್ಕೆ ಉತ್ತಮ ನಿದರ್ಶನ ಆಂದರ್ಯನ ಕಾವ್ಯ.

ಈತ ರಾಜಾಶ್ರಯ ಪಡೆದಿರಲ್ಲಿವೆಂಬುದು ಚಾರಿತ್ರಿಕ ಸತ್ಯ. ಬನವಾಸಿಯಲ್ಲಿ ಜೀವಿಸಿದ್ದ ಈತ ಅಂದಿನ ಕದಂಬರ ರಾಜಕೋಯ ಧ್ವನಿಯನ್ನು ತನ್ನ ಕಾವ್ಯದಲ್ಲಿ ತರುತ್ತಾನೆ. ತನ್ನ ಕಾವ್ಯ ನಾಯಕನೊಂದಿಗೆ ತನ್ನ ನಾಡಾದ ಬನವಾಸಿಯ ದೊರೆ ಕದಂಬ ಕಾಮದೇವನನ್ನು ಸಮೀಕರಿಸಿದ್ದರೂ ಆತನನ್ನು ಕುರಿತ ವಿವರಗಳು ಅಭಿಮಾನದ ಮೂಸೆಯಲ್ಲಿ ಮೂಡಿಸಿದ್ದಾನೆ. ಇದಕ್ಕೆ ಹಿನ್ನೆಲೆಯಾಗಿ ಅಂದಿನ ಜರಿತ್ತೆಯನ್ನು ಸೂಳ್ಳಿಲವಾಗಿ ಇಲ್ಲಿ ಅರಿಯುವುದು ಸೂಕ್ತ.

ಕ್ರಿ.ಶ. ಖಿನೆಯ ಶತಮಾನದ ಹೊತ್ತಿಗೆ ರಾಜ್ಯ ಕಟ್ಟಿದ ಕದಂಬರ ಮೊದಲ ಕನ್ನಡ ಅರಸರಾಗಿದ್ದರು. ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಯೂರವರ್ಮನಾದಿಯಾಗಿ ಹಲವು ರಾಜರು ಸುಮಾರು ನೊರ್ಮೆಟ್ಪತ್ತ ವರ್ಷಗಳ ಕಾಲ ಸ್ವತಂತ್ರವಾಗಿ ರಾಜ್ಯವನ್ನಾಳಿದರು. ಅನಂತರದಲ್ಲಿ ಕ್ರಮವಾಗಿ ಗಂಗರು, ಚಾಲುಕ್ಯರು ಮತ್ತು ರಾಷ್ಟ್ರಕೂಟರು ಪ್ರಬುಲರಾದಾಗ ಇವರ ಇತಿಹಾಸ ಮಂಕಾಯಿತು. ಅನಂತರ ಇವರು ಆಂದರ್ಯನ ಕಾಲಕ್ಕೆ ಬನವಾಸಿಯಲ್ಲಿ ಮಾಂಡಳಿಕರಾಗಿ ಕಾಣಿಸಿಕೊಳ್ಳುವುದು ಶಾಸನಗಳಿಂದ ವೇದ್ಯಗೊಳ್ಳುತ್ತದೆ.

ಆಂದರ್ಯ ಅಧ್ವರಾ ಕದಂಬ ಕಾಮದೇವನ ಕಾಲವು ಕಲಾಣ ಚಾಲುಕ್ಯರಿಗೆ ಅವನತಿ ಕಾಲ ಹಾಗೂ ಹೊಯ್ಯಾರಿಗೆ ಪ್ರಾದುಭಾರವದ ಕಾಲ. ಈ ಸಂದರ್ಭದಲ್ಲಿ ಅಂದರೆ ಗಿರಿಜಂ-ಗಿರಿಜಂರವರೆಗೆ ಮಲೆ, ತುಳು, ಪಶ್ಚಿಮ ಕರಾವಳಿಗಳನ್ನೊಳಗೊಂಡ

ಪ್ರಾಂತ್ಯವನ್ನು ಕದಂಬ ಕಾಮದೇವನು ಆಳುತ್ತಿದ್ದನು. ಮುಂದೆ ಹಾನಗಲ್ಲನ್ನು ಹೊಯ್ಲರು ವಶಪಡಿಸಿಕೊಂಡಾಗಲೂ ತೀಕ್. ಗ್ರಾಗಿರ ಹೊತ್ತಿಗೆ ಮರಳಿ ಅದನ್ನು ಜಯಿಸಿದನೆಂದು ಶಾಸನಗಳು ತಿಳಿಸುತ್ತವೆ. ಹೀಗೆ ಸಮುದ್ರ ತೀರ ಪ್ರಾಂತ್ಯವನ್ನು ಇಡಿಯಾಗಿ ಕದಂಬ ಕಾಮದೇವನು ಆಳಿಕೊಂಡಿದ್ದನು. ಆ ಸಂದರ್ಭದಲ್ಲಿ ‘ಯುದ್ಧರಂಗದ ತ್ರಿನೇತ್ರ’ ನಂಬಿ ಬಿರುದು ಹೊತ್ತ ಹೊಯ್ಲ ದೋರೆ ಏರಬಲ್ಲಾಳನನ್ನು ಕದಂಬ ಕಾಮದೇವನು ಜಯಿಸಿದ, ರಾಜ್ಯ ವಿಸ್ತರಿಸಿದ, ರಾಜಕೀಯ ದ್ವಾನಿಯನ್ನು ಕವಿ ಈ ಪದ್ಯದಲ್ಲಿ ಕಟ್ಟಿಕೊಡುತ್ತಾನೆಂಬುದು ಸ್ವಷ್ಟ.

ಪಡೆಯುಳಂ ನಡೆನುಡಿ ಮೆಚ್ಚಿ ಬಿಡಿಯಂ ನಾಣೋಡಿ ಬೆಂಕೊಂಡವರಂ
ಕಡುಕೊಳೆ ಪಟ್ಟನವಿಕ್ಕಿ ಮೆಚ್ಚಿದದಟಂ ಮುಕ್ಕಣಿನಂ ಗೆಲ್ಲನೆಪೋಡಯಂ॥

ಇಲ್ಲಿ ಬರುವ ‘ಮುಕ್ಕಣಿ’ ಕೇವಲ ಶಿವನಾಗಿರದೆ ‘ಯುದ್ಧರಂಗದ ತ್ರಿನೇತ್ರ’ ನಂಬಿ ಬಿರುದು ಹೊತ್ತ ಹೊಯ್ಲ ಏರಬಲ್ಲಾಳನೇ ಆಗಿದ್ದಾನೆ. ಆತನನ್ನು ಗದ್ದ ತನ್ನ ದೋರೆಯ ಬಗೆಗಿನ ಅಭಿಮಾನದ ಸಲೆ ಈ ಪದ್ಯದಲ್ಲಿ ಉಸಿರಾಡಿದೆ. ಇದರ ಮೂಲಕ ಅಂದು ರಾಜನ ಮೂಲಕವೂ ವೃಕ್ಷಗೊಳ್ಳುತ್ತಿದ್ದ ಜನರ ನಾಡಿನ ಅಭಿಮಾನವು ಇಲ್ಲಿ ಕವಿಯಿಂದ ನುಡಿಯಾಗಿದೆ. ಅಲ್ಲದೆ ಶಿವ ಮತ್ತು ಕಾಮನ ನಡುವಿನ ಯುದ್ಧ ಪ್ರಸಂಗದಲ್ಲಿ ಕಾಣಿಸಿಕೊಳ್ಳುವ ಬಿಡಿವೆಡಂಗ, ಜಿಂಜಮಾರ್ಕಿಕ, ಹರಿರಾಯ, ತೋರಹತ್ತ, ಭಾವಟಮಲ್ಲ, ಮುಕ್ಕಿವ ರಕ್ಷಸ, ರಾಯದಳಸೂಸಿಕಾರ ಎಂಬುವು ಹೊಯ್ಲ ಸೇನೆಯ ಆನೆಗಳ ಹೆಸರಾಗಿರಬಹುದೆಂಬ ಉಹೆಗೂ ಅವಕಾಶವಿದೆ.

ಹೀಗೆ ಈ ಯುದ್ಧ ಪ್ರಸಂಗದಲ್ಲಿ, ಅದರ ನೆಪದಲ್ಲಿ ಕವಿ ತನ್ನ ಬನವಾಸಿ ನಾಡಿನ ದೋರೆಯಾದ ಕದಂಬ ಕಾಮದೇವನ ಏರ ವೈಭವವನ್ನು ಅಭಿಮಾನದಿಂದ ದ್ವಾನಿಸುತ್ತಾನೆ.

ಇಲ್ಲಿಯವರೆಗೂ ಆಂಡಯ್ಯನ ನಾಡಿನ ಅಭಿಮಾನದ ವಿವಿಧ ನೆಲೆಗಳನ್ನು ಪಯಾರ್ಲೋಚಿಸಿದ್ದಾಯಿತು. ಇದರಲ್ಲಿ ಕನ್ನಡಮೆನಿಪ್ಪ ನಾಡು, ಶಿವನ ಬಗೆಗಿನ ಧೋರಣೆ, ಕದಂಬ ಕಾಮದೇವನನ್ನು ಕುರಿತ ರಾಜಕೀಯ ದ್ವಾನಿ -ಇವು ಮುಖ್ಯ ನೆಲೆಗಳಾಗಿವೆ. ಇನ್ನು ಮುಂದೆ ಆಂಡಯ್ಯನ ನುಡಿಯ ಪರವಾದ ಅಭಿವೃತ್ತಿ ಸಮಸ್ಯೆ ಮತ್ತು ಮಾಗೋರ್ವಾಯಗಳನ್ನು ಕುರಿತ ಜರ್ಜಿಗೆ ತೋಡಗಲಾಗಿದೆ.

ಕನ್ನಡವು ಸಂಸ್ಕೃತ ಜನ್ಮವೆಂದು ಕೇಶಿರಾಜ, ಭಟ್ಕಾಕಳಂಕ ಮೊದಲಾದ ಪ್ರಾಚೀನ ವೈಯಾಕರಣಿಗಳು ಭಾವಿಸಿದ್ದರು. ಸಂಸ್ಕೃತವನ್ನು ದೇವ ಭಾವೆಯೆಂದೂ, ಕನ್ನಡ ಮೊದಲಾದ ಇತರೆ ದೇಸಿ ಭಾಷೆಗಳು ಶೊದ್ರ ಜಾತಿಗೆ ಸೇರಿದವುಗಳಿಂಬ ಭಾವನೆ ಪಂಡಿತರಾದಿಯಾಗಿ ಜನಮನದಲ್ಲಿ ಬೇರೂರಿತು. ಸಂಸ್ಕೃತದ ಸಹಚರ್ಯೆಯಿಂದಲೇ ತಮಿಳನ್ನು ಹೊರತುಪಡಿಸಿ, ಕನ್ನಡವೇ ಆದಿಯಾಗಿ ಇತರೆ ಭಾರತೀಯ ಭಾಷಾ ಸಾಹಿತ್ಯಗಳು ಬೆಳೆದು ಬಂದಿದ್ದ ‘ಭಾರತೀಯ ಸಾಹಿತ್ಯ ಸಮೀಕ್ಷೆ’ ಸಂ. ೧, ೨೧ ರಿಂದ ದೃಢಪಡುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಸಂದರ್ಭದಲ್ಲಿ ಸಂಸ್ಕೃತದ ಪಾತ್ರ ಪ್ರಧಾನವಾಗಿತ್ತು. ಸಂಸ್ಕೃತದ ಸಹಚರ್ಯೆಯಿಲ್ಲದೆ ಯಾವುದೇ ಭಾರತೀಯ

ಭಾಷೆಯಲ್ಲಿ ಉತ್ತಮ ಕೃತಿ ರಚನೆ ಅಸಾಧ್ಯ ಎಂಬ ಭಾವನೆ ಪಂಡಿತ ಕವಿಗಳಲ್ಲಿ ಬಲವಾಗಿ ಬೇರೂರಿತು. ಈ ಮಾತು ಪ್ರಾಚೀನ ಕನ್ನಡ ಕಾವ್ಯಕ್ಕೂ ಒಪ್ಪತ್ತದೆ.

ಆದರೆ ಈ ನಡುವೆ ದೇಸಿ ಕವಿಗಳ ಅಂತರಂಗದಲ್ಲಿ ಪುಟಿದೇಳುವ ನಾಡು, ನುಡಿಗಳ ಅಭಿಮಾನವು ಇದನ್ನು ಕುರಿತು ಜಿಂತಿಸುವಂತಾಗುತ್ತದೆ. ಸಂಸ್ಕೃತದ ಬಗೆಗೆ ವ್ಯಾಮೋಹ, ಹಿರಿಮೆ ಮತ್ತು ಕನ್ನಡದ ಬಗೆಗಿನ ಪ್ರೀತಿ ಪಂಪನಂತಹ ಕವಿಗಳಲ್ಲಿ ಮಾರ್ಗ-ದೇಸಿಗಳ ಸಮಸ್ಯೆಯ ತತ್ವವಾಗಿ ಕಾವ್ಯ ರೂಪ ತಾಳುತ್ತದೆ. ಈ ಪರಂಪರೆ ಪಂಪ ಪೂರ್ವ ಕಾಲದಿಂದ ಮೊದಲಾಗಿ ಹೊಸಗನ್ನಡದ ಅರುಣೋದಯದವರ್ಗೂ ಚಾಚಿ ಮುಂದುವರೆಯುತ್ತದೆ. ಇದನ್ನು ಪಂಪನಂತೆ ವೀಶೇಷವಾಗಿ ನಿರ್ವಹಿಸಿದವರು ಅಂದಿನ ಚಂಪೂ ಕವಿಗಳಾದ ರನ್ನು, ಪ್ರೋನ್ನು, ನಾಗವರ್ಮ, ನಾಗಕಂದ್ರ ಮೊದಲಾದವರು. ಈ ಸಮಸ್ಯೆಯ ತತ್ವ ಪಂಪನಲ್ಲಿ ಸಮರ್ಥವಾಗಿ ದುಡಿದಿದ್ದರೆ, ನಯಸೇನನಲ್ಲಿ ದೇಸಿ ಪರ ನಿಲುವು ಹೆಚ್ಚಿಗೆಯವುದು ವೇದ್ಯವಾಗುತ್ತದೆ. ಹೀಗೆ ಮಾರ್ಗ ಮತ್ತು ದೇಸಿ ಎಂಬ ಎರಡರ ನಡುವಿನ ಹಾದಿಯ ಮಧ್ಯದಲ್ಲಿ ಪಂಪ ನಡೆದರೆ, ನಯಸೇನ ದೇಸಿ ಭಾಗದತ್ತ ಹೆಚ್ಚಿ ಹೆಚ್ಚಿ ಹಾಕುತ್ತಾನೆ. ಇದರ ಅನಂತರದ ಕವಿ ಆಂಡಯ್ಯ ಇವರಂತೆ ವೃಕ್ಷವಾಗದೆ ವಿಶಿಷ್ಟ ‘ಅಜ್ಞಗನ್ನಡ’ದ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲು ಯಶ್ವಿಸುತ್ತಾನೆ. ಪರಿಣಾಮವಾಗಿ ತನ್ನ ಕಾವ್ಯಾರಂಭದ ಉಳಿನೆಯ ಪದ್ಯದಲ್ಲಿಯೇ ತನ್ನ ಕಾವ್ಯೋದ್ದೇಶವನ್ನು ಸ್ವಷ್ಟವಾಗಿ ನಮೂದಿಸುತ್ತಾನೆ.

ಸೋಗಯಿಪ ಸಕ್ಕಂದಂ ಬೆರೆಸಿದಲ್ಲಿದೆ ಕನ್ನಡದಲ್ಲಿ ಕಬ್ಬಮಂ
ಬಗೆಗೊಳೆ ಹೆಚ್ಚಿಲಾಳರನಿತುಂ ಸಲೆ ಮನ್ನಿನು ಪೆಂಪನಾಳ್ಕ ಕ।
ಬ್ರಿಗದು ಮಾತನಾಡಿದವೋಲಂದಮನಾಳ್ಕರೆ ಬಲ್ಪುನೆ
ಟ್ರಿಗ್ರಿ ದೊರಕೊಂಡುದಿಂತಿವನೊಳ್ಳಲ್ಲದೆ ಕೇಳ್ಳ ದೊರಕೊಳ್ಳಿದಾರೋಳಂ॥

ಎಂದು ತಮತಮಗೆ ಬಲ್ಪ
ರಂದೊಡಿ ನಾನವರ ಬಯಕೆಯ ಸಲಿಸುವೆ
ನ್ನೊಂದಚ್ಚಿಗನ್ನಡಂ ಬಿಗಿ
ಪೊಂದರೆ ಕಬ್ಬಿಗರ ಕಾವನೊಲವಿಂದೊರೆದೆಂ॥

ಸಂಸ್ಕೃತವನ್ನು ಬೆರೆಸದೆಯೆ ಕಾವ್ಯ ರಚನೆ ಅಸಾಧ್ಯ ಎಂದು ನಂಬಿದಂತಹ ಕವಿ, ಪಂಡಿತರ ನಿಲುವನ್ನು ಬದಲಾಯಿಸಲು ಶುದ್ಧ ಕನ್ನಡದಲ್ಲಿ ಕಾವ್ಯ ರಚನೆ ಮಾಡಿದನೆಂಬಾಗಿ ಮೊದಲಿಗೆ ಹೇಳುತ್ತಾನೆ. ಹೀಗೆ ಹೇಳುವಾಗ ಇದನ್ನೂಂದು ಸವಾಲನ್ನಾಗಿ ಸ್ವೀಕರಿಸಿರುವುದು ವೃಕ್ಷವಾಗುತ್ತದೆ. ಸಂಸ್ಕೃತಕ್ಕ ಹೆಗಲೆಣಿಯಾಗಿ ಕನ್ನಡವೂ ನಿಲ್ಲಬಲ್ಲುದು. ಅಜ್ಞಗನ್ನಡದಲ್ಲೂ ಸಂಸ್ಕೃತಕ್ಕ ಸಮವಾದ ಉತ್ಪನ್ಮಾಪ್ತಿ ಸಾಧ್ಯ ಎಂಬುದನ್ನು ತೋರಿಸುವುದು ಇವನ ಮನದಾಳದ ಅಭಿಮಾನದ ಕೆಚ್ಚು. ಇಪ್ಪಲ್ಲದೆ ಇದನ್ನೂಂದು ಪರಂಪರೆಯನ್ನಾಗಿ ಬೆಳೆಸುವ ಉದ್ದೇಶವಾಗಲೀ ದುರಭಿಮಾನವಾಗಲೀ ಇದರಲ್ಲಿ ವೃಕ್ಷಗೊಳ್ಳುವದಿಲ್ಲ. ಹೊತ್ತಿಗೆ, ಈ ಮಾತುಗಳು ಸಂಸ್ಕೃತ ವಿರೋಧಿ- ಯಾಗಿಯೂ ಕಾಣಿಸುವದಿಲ್ಲ. ಅಲ್ಲದೆ ಈ ಕವಿ ಅನೇಕ ವಿಧವಾಗಿ ಸಂಸ್ಕೃತಕ್ಕ ಯುಳಿಯಾಗಿರುವುದು ಸಂಸ್ಕೃತದ ಬಗೆಗಿನ ಗೌರವಾದಾರಗಳಿಗೆ ಸಾಕ್ಷಿಯಾಗುತ್ತದೆ.

ಕಾವ್ಯದ ವಸ್ತುವಿನ ಮೂಲ ಯಾವ ಭಾಷೆಯೆಂಬುದನ್ನು ನಿಷ್ಪರ್ಣ ಮಾಡಲು ಸಾಧ್ಯವಿಲ್ಲ. ಸಂಸ್ಕೃತ ಮತ್ತು ಇತರೆ ಭಾಷಾ ಸಾಹಿತ್ಯಗಳ ಸಂದರ್ಭದಲ್ಲಿ ಬಳಕೆಯಲ್ಲಿದ್ದ ಕಥೆಯನ್ನು ಕವಿ ಬಳಸಿದ್ದಾನೆ ಎಂಬುದು ನಿರ್ವಿವಾದ ಸಂಗತಿ. ಹೀಗೆ ವಸ್ತುವನ್ನು ತನ್ನ ಕಾವ್ಯಕ್ಕೆ ಒದ್ದಿಕೊಳ್ಳುವಾಗ ಅನೇಕ ಮಾಪಾರಿಡುಗಳನ್ನು ಮಾಡಿ, ಖಂಡ ಕಾವ್ಯಕ್ಕೆ ಅನೇಕ ರೀತಿಯ ಜೀವಿತವನ್ನು ಕಾಪಾಡಿದ್ದಾನೆ. ಈ ಹಿನ್ನಲೇಯಲ್ಲಿ ಕವಿ ಸಂಸ್ಕೃತಕ್ಕೆ ಪ್ರಾರ್ಥಿ ಖಂಡಿಯಾಗಿದ್ದಾನೆಂದು ಹೇಳಲು ಸಾಧ್ಯವಿಲ್ಲವಾದರೂ ಥಂದಸ್ಸಿನ ದೃಷ್ಟಿಯಿಂದಂತೂ ಬಹುಪಾಲು ಖಂಡಿಯಾಗಿದ್ದಾನೆ. ಅಚ್ಚಗನ್ನಡದ ಬಿಗಿಪೋಂದಿದ ಕಾವ್ಯ ರಚನೆಗೆ ತೊಡಗಿದರೂ ನಿಸ್ವಂಕೋಚವಾಗಿ ಸಂಸ್ಕೃತ ಭಂದಸ್ಸನ್ನು ತೆರೆದ ಮನಸ್ಸಿನಿಂದಲೇ ಪಾಲಿಸಿದ್ದಾನೆ. ಅವನ ಕಾಲಕ್ಷಗಲೇ ರಗಳೆ, ತ್ರಿಪದ, ಬೆದಂಡೆ, ಚತ್ರಾಣಗಳಲ್ಲಿ ಕನ್ನಡ ಕಾವ್ಯಗಳು ಮೂಡಿದ್ದರೂ ಆ ಭಂದಸ್ಸಗಳನ್ನು ಪ್ರಾರ್ಥಿ ಕವಿ ತೆಗೆದುಕೊಂಡಿಲ್ಲ ದಿರುವುದು ಅವನ ಉದ್ದೇಶಕ್ಕೆ ಅನುಗುಣವಾಗಿಯೇ ಇದೆ. ಕಾರಣ ಅಂದು ಪಂಡಿತ ಕಾವ್ಯ ಎಂದರೆ ಚಂಪೂ ಕ್ರಿಗಳೇ ಆಗಿದ್ದವು. ಮಹಾಕವಿ ಎನಿಸಿಕೊಳ್ಳಬೇಕಾದರೆ ಚಂಪೂ ರಚನೆಯನ್ನೇ ಮಾಡಬೇಕಿದ್ದಿತು. ಇಂತಹ ಸಾಧ್ಯತೆ ಸಂಸ್ಕೃತಕ್ಕೆ ಮಾತ್ರ ಎಂಬ ಭಾವನೆಯಿಂದಿದ್ದ ಪಂಡಿತರ ಮನೋ ಇಚ್ಛೆಯನ್ನು ಸಡಿಲಿಸುವುದು ತನಿಛಿಯಾದುದರಿಂದ ಚಂಪೂ ವಿನ್ಯಾಸದಲ್ಲಿ ಕಾವ್ಯ ರಚನೆ ಮಾಡಲು ಉದ್ದೇಶಕೊಂಡಿದ್ದನು. ಅದುವರೆಗೂ ಪರಂಪರೆಯಾಗಿ ಬಂದ ಚಂಪೂವಿನ ರೀತಿ ರೂಪದಲ್ಲಿಯೇ, ಅಚ್ಚಗನ್ನಡದ ಭಾಷೆಗೆ ಸಂಸ್ಕೃತ ವರ್ತಗಳನ್ನು ಬಳಸಿಕೊಂಡು ಕಾವ್ಯ ರಚಿಸುವ ಶಕ್ತಿ ಇರುವುದನ್ನು, ಸಂಸ್ಕೃತ ಪ್ರಿಯರಾದ ಚಂಪೂ ಕವಿಗಳಿಗೆ, ಕನ್ನಡ ಸಹ ದಯಿರಿಗೆ ಸಪ್ತಮಾಣವಾಗಿ ತೋರಿಸುವ ಉದ್ದೇಶದಿಂದ ಕಾವ್ಯದ ಒಟ್ಟು ಶಿಲ್ಪ ಪದ್ಯಗಳಲ್ಲಿ ಇಂದಿನ ಚಂಪಕಮಾಲೆ, ಇಲ್ಲಿ ಉತ್ಸರ್ವಮಾಲೆ, ಇ ಸ್ವರ್ಗರಾ, ಇ ಮಹಾಸ್ವರ್ಗರಾ, ಇ ಶಾದೂಲ ವಿಕ್ರೀಡಿತ, ಇಂದಿನ ಮತ್ತೊಳೆಬ್ರಹ್ಮವಿಕ್ರೀಡಿತ, ಇ ಮಾಲಿನಿ- ಹೀಗೆ ಗಿರಿ ಪದ್ಯಗಳಲ್ಲಿ ವರ್ತಗಳನ್ನು ತರುತ್ತಾನೆ. ಇದರ ನಡುವೆ ಪ್ರಾಕ್ತ ಸಂಬಂಧಿಯಾದ ಇಂದಿನ ಸಂಖ್ಯೆಯಲ್ಲಿ ಕಂದ ಪದ್ಯಗಳು ಬಳಕೆಯಾಗಿವೆ. ಬಂದೆಡೆ ದೇಸಿ ಭಂದಸ್ಸಾದ ಉತ್ತಾಪಕ ರಗಳೆಯೂ ಏಂಜಿನೆ ಎಂ. ಗೋವಿಂದ ಪ್ರೇಗಳ ಮತದಂತೆ ಉತ್ಸರ್ವ, ಚಂಪಕ, ಮತ್ತೊಳೆಬ್ರಹ್ಮವಿಕ್ರೀಡಿತ, ಮಹಾಸ್ವರ್ಗರೆಗಳು ಸಂಸ್ಕೃತದಲ್ಲಿ ದೊರೆಯದೆ, ಕನ್ನಡದಲ್ಲಿ ಮಾತ್ರ ದೊರೆಯುವ ವರ್ತಗಳಾದರೂ ಇವು ಮೂಲದಲ್ಲಿ ಸಂಸ್ಕೃತದವರ್ಗಳಿಂಬುದನ್ನು ಮರೆಯುವಂತಿಲ್ಲ. ಆದರೂ ಇವು ಕನ್ನಡದಲ್ಲಿ ಅವಿನಾಭಾವವಾಗಿ ಬೆರೆತು ಬಂದಿರುವುದರಿಂದ ಇವನ್ನು ‘ಖ್ಯಾತ ಕನಾರಟಕ’ಗಳಿಂದ ಕರೆಯುವುದು ಸೂಕ್ತವೇ ಆಗಿದೆ.

ಈ ಹಿನ್ನಲೇಯಲ್ಲಿ ಆಂಡಯ್ಯನ ಅಚ್ಚಗನ್ನಡ ಪ್ರಜ್ಞೆ ತನ್ನ ಕಾವ್ಯದ ಸಂದರ್ಭದಲ್ಲಿ ವಸ್ತು ಮತ್ತು ಭಂದಸ್ಸಿಗೆ ಸಂಬಂಧಿಸಿದ್ದಾಗಿರದೆ ಭಾಷಾ ಪದ ಪ್ರಯೋಗಕ್ಕೆ ಮಾತ್ರ ಸೀಮಿತವಾಗಿರುವುದು ವಿದಿತವಾಗುತ್ತದೆ.

ಕಾವ್ಯಾಂಗಗಳ ಸಮಗ್ರ ದೃಷ್ಟಿಯಿಂದ ಪಂಪನಲ್ಲಿ ವೈಕ್ಕಗೊಳ್ಳುವ ಕನ್ನಡ ಮತ್ತು ಸಂಸ್ಕೃತಗಳ ಬಗೆಗಿನ ಮಾರ್ಗ - ದೇಸಿ ಸಮನ್ವಯ ತತ್ವದಲ್ಲಿ ಕನ್ನಡದಲ್ಲಿ ಸಂಸ್ಕೃತ

ಭಾಷಾ ಬಳಕೆಯೂ ಸೇರಿದೆ. ಇದನ್ನೇ ನಯಸೇನ ತನ್ನ ‘ಧರ್ಮಾಮ ತೆದಲ್ಲಿ ‘ಮಿಸುಕದ್’ ಅಂದರೆ ಒಗ್ಗದ ಸಂಸ್ಕೃತವನ್ನು ಕನ್ನಡಕ್ಕೆ ಬಳಸಬಾರದು ಎಂದಿರುವುದು. ಅಂದರೆ, ಪಂಪನಲ್ಲಿ ಸಂಸ್ಕೃತ ಭಾಷಾ ಬಳಕೆಗೆ ನೇರ ಸ್ವಾಗತ ಇದ್ದರೆ, ನಯಸೇನನಲ್ಲಿ ನಿಬಂಧಿತ ಸ್ವಾಗತವಿದೆ. ಆದರೆ ಆಂಡಯ್ಯನಲ್ಲಿ ಈ ಭಾಷಾ ವಿಷಯದಲ್ಲಿ ಹಚ್ಚು ಮಡಿವಂತಿಕೆ ಇದೆ. ಸೊಗಯಿಸಿ ಏಮುಕುವ ಸಕ್ಷದವನ್ನು ಕೂಡ ಕನ್ನಡದಲ್ಲಿ ಬೆರೆಸದೆ ಕಾವ್ಯ ರಚನೆ ಮಾಡಿ ಪ್ರತಿಜ್ಞೆಯನ್ನು ಈ ಜೇರಿಸಬೇಕೆಂಬುದು ಈತನ ಹರ. ಈ ಹರವು ಇತರರ ಪ್ರಜೋದನೆಯ ಮೇರೆಗೆ ಬಂದುದೆಂದು ಕವಿ ಹಿಂದಿನ ಎರಡು ಪದ್ಯಗಳಲ್ಲಿ ಹೇಳಿದ್ದರೂ, ವಾಸ್ತವವಾಗಿ ಅಂತರಂಗದ ಒತ್ತಡವೇ ಇಲ್ಲಿ ಕ್ರಿಯಾಶೀಲವಾಗಿರುವುದು ವೇದ್ಯಗೊಳ್ಳುತ್ತದೆ. ಸಹಜವಾಗಿ ಮಾತನಾಡಿದ ಹಾಗೆ ಸೊಗಸಾಗಿ ಕಾವ್ಯ ಹೇಳುವ ಸಾಮರ್ಥ್ಯವಿರುವುದೆಂಬ ಆಶ್ಚರ್ಯ ನಿರ್ಬಿಕ್ಷೆಯಿಂದ ಕಾವ್ಯಾರಂಭ ಮಾಡುತ್ತಾನೆ. ಈ ತಾತ್ತ್ವಿಕ ಹಿನ್ನಲೇಯಲ್ಲಿ ಮೂಡಿರುವ ‘ಕಬಿಗರ ಕಾವ್ಯದ ಕವಿಯ ಭಾಷಾ ಪದ ಪ್ರಯೋಗಕ್ಕೆ ಸಂಬಂಧಿಸಿದ ಧೋರಣ ಈ ಕೆಳಕಂಡ ಮೂರು ನೆಲೆಗಳಲ್ಲಿ ಅಭಿವೃತ್ತಿ ಸಾಧಿಸಿದೆ.೧೫

೧. ಸಂಸ್ಕೃತವನ್ನು ಬೆರೆಸಬಾರದು.

೨. ಅದು ಮಾತನಾಡಿದಂತೆ ಸೊಗಸಾಗಿರಬೇಕು.

೩. ಅಚ್ಚಗನ್ನಡದಿಂದ ಅಂದರೆ ದೇಶ್ಯ ಶಬ್ದಗಳಿಂದ ಬಿಗುವಾಗಿರಬೇಕು.

ಇದಕ್ಕೆ ಹಿನ್ನಲೇಯಾಗಿ ವ್ಯಾಯಾಕರಣೆಗಳಾದ ಶ್ರೀವಿಜಯ, ನಾಗವರ್ಮ, ಕೇಶೀರಾಜ, ಭಟ್ಟಾಕಳಿಂಕ ಹಾಗೂ ಆಧುನಿಕರು ಮಾಡಿಕೊಂಡಿರುವ ಕನ್ನಡ ಭಾಷಾ ಶಬ್ದ ಕೋಶದ ವಿಂಗಡಣೆಯಿಂದ ಈ ಪ್ರಬೇಧಗಳು ಕಂಡುಬರುತ್ತವೆ.

೪. ಸಮ ಸಂಸ್ಕೃತ

೫. ತತ್ವಮ

೬. ತದ್ವಾದ

೭. ದೇಶ್ಯ

ಈ ವಿಂಗಡಣೆಯಲ್ಲಿ ಕವಿ ತನ್ನ ಕಾವ್ಯದಲ್ಲಿ ಸಮ ಸಂಸ್ಕೃತವೋಂದನ್ನು ಹೊರತು ಪಡಿಸಿ ಉಳಿದ ಪ್ರಬೇಧಗಳನ್ನು ಭಾಷಾ ಸಂಪತ್ತಿನಿಂದ ಸೂರೆಗೊಂಡಿದ್ದಾನೆ. ಆದ್ದರಿಂದ ಅಚ್ಚಗನ್ನಡವೆಂಬುದು ಆತನ ಮೇರೆಗೆ ಸಂಸ್ಕೃತವನ್ನು ಬೆರೆಸದ, ತತ್ವಮ, ತದ್ವಾದ, ದೇಶ್ಯ ಶಬ್ದಗಳ ಬಿಗುವು ಆಗುತ್ತದೆ.

‘ಕಬಿಗರ ಕಾವ್ಯದ ಉದ್ದಕ್ಕೂ ಬಳಕೆಯಾಗಿರುವ ಹಲವು ಪದಗಳ ಮೂಲ ಸಮಸ್ಯೆತ್ವಕವಾಗಿದೆ. ಆದರೂ ಕವಿ ಸಂಸ್ಕೃತ ಮತ್ತು ಪ್ರಾಕ್ತ ತದ್ವಾದ ಪದಗಳನ್ನು ತದ್ವಾದಗೊಳಿಸಿ ಬಳಸಿದ್ದಾನೆ. ಹೀಗೆ ತನ್ನ ಕಾವ್ಯಕ್ಕೆ ತದ್ವಾದಗಳನ್ನು ಬಳಕೆ ಮಾಡುವಾಗ ಜನ ಸಾಮಾನ್ಯರಿಂದ ಆಡು ಮಾತನಿಲ್ಲಿ ಸಂಭಂಧಿಸುವ ಸಹಜ ತದ್ವಾದ ಹಾಗೂ

ಪಂಡಿತ ಕವಿಗಳು ಮತ್ತು ಈತನಿಂದ ಪ್ರಯತ್ನ ಪೂರ್ವಕವಾಗಿ ರೂಪಿತಗೊಂಡ ಪ್ರಾಕ್ತ ತದ್ವಾಗಳು ಸೇರಿವೆ. ಜೋತೆಗೆ ಇವೆಲ್ಲಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ದೇಶ್ಯ ಶಬ್ದಗಳು ಬಳಕೆಗೊಂಡಿವೆ. ಆದ್ದರಿಂದ ತದ್ವಾಗಳ ಮೂಲಕ ಕಾವ್ಯ ಕಟ್ಟಿದ ತದ್ವಾವ ಮೂಲಿಕ ಎಂದು ಆಂಡಯುನನ್ನು ಕರೆಯಲಾಗುವುದಿಲ್ಲ. ಈ ಅಂಶವನ್ನು ಡಿ.ಕೆ. ಭೀಮಸೇನರಾಯರು ಹೀಗೆ ಸಫ್ಷಪಡಿಸುತ್ತಾರೆ. “ಕಬಿಗರ ಕಾವದ ಕಾಲು ಭಾಗದ ಪದ್ಯಗಳನ್ನೋದ ತದ್ವಾಗಳನ್ನು ಕನ್ನಡ ದೇಶ್ಯ ಪದಗಳನ್ನು ಗುರುತಿಸಿ ಸಿದ್ಧಪಡಿಸಿದ ಪಟ್ಟಿಯ ಒಟ್ಟು ಟೀಲ ಶಬ್ದಗಳಲ್ಲಿ ೩೦೫ ಕನ್ನಡ ದೇಶ್ಯ ಶಬ್ದಗಳು, ಇಲ್ಲಿ ಮಾತ್ರ ತದ್ವಾಗಳಿವೆ. ಅಲ್ಲದೆ ಇದೇ ಕಾವ್ಯವನ್ನು ಅನುಲಕ್ಷಿಸಿದಾಗ ಈ ತದ್ವಾಗಳ ಸಂಖ್ಯೆ ಲಿಳಿಂ-ಲಿಂ ಮಾತ್ರ ಆಗಿರುವುದು ವ್ಯಕ್ತಗೊಂಡಿದೆ. ಈ ಸಂದರ್ಭದಲ್ಲಿ ಎಸ್. ಎಸ್. ಕೋತಿನ ಅವರು ಹೇಳುವಂತೆ ‘ಕಬಿಗರ ಕಾವ’ದ ಒಟ್ಟು ಸುಮಾರು ೧೯೦೦ ಶಬ್ದ ಪ್ರಯೋಗಗಳಲ್ಲಿ ಕವಿ ಮಾಡಿಕೊಂಡ ಸಂಸ್ಕತ ಶಬ್ದಗಳ ಭಾಷಾಂತರ ಹಾಗೂ ರೂಪಾಂತರವನ್ನಾಳಿದು ಸುಮಾರು ೨೫೦ ಮಾತ್ರ ತದ್ವಾಗಳಿವೆ.

ಹೀಗೆ ವಿವಿಧ ಮೂಲಗಳಿಂದ ಶಬ್ದ ಸ್ವೀಕರಣ ಮಾಡುವ ಕವಿ ಅದನ್ನು ಕನ್ನಡಕ್ಕೆ ಒಗ್ಗುವಂತೆ ಮಾಡುವಲ್ಲಿ ಹೆಚ್ಚಿನ ಶ್ರಮವನ್ನು ವಿನಿಯೋಗಿಸುತ್ತಾನೆ. ಅನ್ಯಭಾಷೆಯ ಮಹಾಪ್ರಾಣಕರಗಳ ಪದಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿದ ಅಲ್ಪಪ್ರಾಣಕರಗಳ ವಿನ್ಯಾಸದಲ್ಲಿ ರೂಪಿಸಿ ಅವನ್ನು ಬಳಸುತ್ತಾನೆ. ಉದಾಹರಣೆಗೆ ಭುಜಂಗ - ಬೊಜಂಗ, ಗೋಷ್ಠಿ - ಗೋಟಿ, ಭಾಷಣ - ಭಾಸಣ, ಶ್ರೀಖಿಂಡ - ಸರಿಖಿಂಡ, ಮುಖಿ - ಮೋಗ, ದ್ವಾನಿ - ದನಿ ಇತ್ಯಾದಿ.

ಸ್ವಭಾವತಃ ಕನ್ನಡವಲ್ಲದ ಶ್ಲೋಕ, ಇತರಗಳನ್ನು ಇಲ್ಲಿ ‘ಈ’ ಕಾರಗಳನ್ನಾಗಿ ಕವಿ ಮಾರ್ಪಡಿಸಿದ್ದಾನೆ. ಉದಾಹರಣೆಗೆ ಅಶೋಕ - ಅಸುಗ, ಕಲಶ - ಕಳಸ, ಶ್ರೀ - ಸಿರಿ, ಗಣೇಶ-ಗಣೇಸ, ಶಶಿ - ಸಸಿ ಇತ್ಯಾದಿ. ಇವು ‘ಶ’ ಕಾರಕೆ ನಿದರ್ಶನಗಳಾದರೆ ‘ಷ’ ಕಾರಕೆ ಘೋಷ - ಗೋಸ, ದೋಷ-ದೋಸ, ಸಂತೋಷ- ಸಂತಸ, ಹರ್ಷ-ಹರುಸ, ಭಾಷಣ - ಭಾಸಣ ಇತ್ಯಾದಿ.

ಸಂಸ್ಕृತದ ವಿಜಾತಿಯ ಸಂಯುಕ್ತಕರ ಪದಗಳು ದೇಸಿ ಜಿಹ್ವೆಗೆ ಒಗ್ಗುವಂತೆ ಕವಿ ಹೀಗೆ ಮಾರ್ಪಡಿಸಿದ್ದಾನೆ-ಇಂದ್ರ-ಇಂದರ, ಶ್ರೀಖಿಂಡ- ಸಿರಿಕಂಡ, ವಿಧ್ಯಾ- ಕಡುಗ, ಪ್ರಾಣಂ-ಹರಣಂ ಇತ್ಯಾದಿ.

ಆಂಡಯ್ಯನ ತದ್ವಾಗಳಲ್ಲಿ ಸಮರೂಪಧಾರಕೆಯ ಸೌಲಭ್ಯಕಾಂಣೆಯ ಇನ್ನೊಂದು ಘಲ. ಇದಕ್ಕೆ ಉದಾಹರಣೆಗಳಾಗಿ- ಅಕ್ಷರ-ಅಕ್ಷರ, ದಪ್ತ-ದಪ್ತ, ಬ್ರಹ್ಮ-ಬ್ರೋಮ್, ಕಪೂರ-ಕಪೂರ, ಚಕ್ರವಾಕ-ಚಕ್ಕವಕ್ಕಿ, ಮೂರ್ಖೆ-ಮುಚ್ಚಿ ಇತ್ಯಾದಿ.

ಹೀಗೆ ತದ್ವಾವ ಕ್ಷಮಿಯ ಮೂಲಕ ಆಂಡಯ್ಯ ಕನ್ನಡ ಶಬ್ದ ಭಂಡಾರವನ್ನು ಬೆಳೆಸಿದ್ದಾನೆ. ಈ ವಿಧಾನದಲ್ಲಿ ಸಂಸ್ಕृತಕ್ಕಿಂತ ಪ್ರಾಕ್ತದಿಂದಲೇ ಸ್ವೀಕರಣ ಹೆಚ್ಚಿದೆ.

ಅಲ್ಲದೆ ವಿವರಣಾತ್ಮಕ ಸ್ವೀಕರಣ ಮಾದರಿಯಲ್ಲಿ ಕನ್ನಡ ಭಾಷೆಯನ್ನು ಬೆಳೆಸಿದ್ದಾನೆ. ಅದಕ್ಕೆ ಉತ್ತಮ ನಿದರ್ಶನಕ್ಕಾಗಿ ಈ ಕೆಲವನ್ನು ನೋಡಬಹುದು-

ಬಾನೆಡೆಯೋಳ ಸುಳಿಧಾಮವರ್ -
ದೇವತೆಗಳು
ಕಡಲೊಳೆ ಪಟ್ಟಂ -
ವಿಷ್ಣು
ಇಂದಿರನ ಪೌರ್ಯಾಲ್ -
ಅಮರಾವತಿ
ಆಸೆಪ್ಪೆಯಾತ -
ಗಜಾಸುರ
ಮೃಧ್ಯಣ್ಣ - ಇಂದ್ರ
ಪಲವಂ ನಾಲಗೆಯುಳ್ಳವಂ - ಆದಿಶೇಷ
ಇಚ್ಛಾತಿ - ರತಿ
ಉರಿಗಣ್ಣ, ಮಾದೆವಿಯ ಬಗೆಯೋಡೆಯ - ಶಿವ
ಕಂಗಣಕ್ಕಿ - ಹೋಗಿಲೆ
ತೇರನೆಸುವನ್ - ಸಾರಥಿ
ನುಡಿವಣ್ಣ - ಸರಸ್ವತಿ
ಸಿರಿಯರಸ - ಲಕ್ಷ್ಮಿಪತಿ

ಹೀಗೆ ಅಳ್ಳಣ್ಣದದ ವೀರ ದೀಕ್ಷೆ ತೊಟ್ಟಿ ಆಂಡಯ್ಯನ ಸಂಸ್ಕृತದ ಬಗೆಗಿನ ಕನ್ನಡಿಗರ ವ್ಯಾಮೋಹ ಮತ್ತು ಕನ್ನಡದ ಬಗೆಗಿನ ಜನರ ಕೀಳರಿಮೆಯನ್ನು ಅಂದು ಕುಗ್ಗಿಸಿದನೆಂದೇ ಹೇಳಬೇಕು. ಈ ಮಾದರಿಯ ಸಾಹಿತ್ಯ ಕ್ರಿ ಆ ಸಂದರ್ಭದಲ್ಲಿ ಯಾವುದೇ ಭಾರತೀಯ ಭಾಷಾ ಸಾಹಿತ್ಯದಲ್ಲಿ ಸಂಭವಿಸಿಲ್ಲ. ಆದರೆ ಕನ್ನಡದ ಸಂದರ್ಭದಲ್ಲಿ ಇವನ ಕಾಲಕ್ಕಾಗಳೇ ಕನ್ನಡದ ಮೇಲಿದ್ದ ಸಂಸ್ಕृತದ ಪ್ರಭಾವ ಕಡಿಮೆಯಾಗಲೊಡಗಿತ್ತು. ಮಂದಕ್ಕೆ ಅದರ ಪ್ರಭಾವ ಇನ್ನೂ ಕಡಿಮೆಯಾಗಿ ದೇಸಿ ಒಲವಿನ ಕಾವ್ಯಗಳ ಸುಗಿ ವಚನ ಸಾಹಿತ್ಯದ ಕಾಲಕ್ಕಾಗಳೇ ಕಾಳಿಸಿಕೊಂಡು, ಮುಂದೆ ವಿಶೇಷವಾಗಿ ಬೆಳೆಯಿತು. ಆಂಡಯ್ಯ ಸಂಸ್ಕृತ - ಕನ್ನಡ ಸಂಬಂಧದ ವಿಶ್ವ ಸಂದರ್ಭದಲ್ಲಿ ಹುಟ್ಟಿ, ಈ ಬಗೆಯ ಕಾವ್ಯ ಬರೆದು, ಮೃಲಿಗಲ್ಲಾಗಿ ನಿಲ್ಲುತ್ತಾನೆ. ಈತನದು ಮಹಾ ಕಾವ್ಯ ಎನಿಸಿದ್ದಿರೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮತ್ತು ಪ್ರಸ್ತುತ ಕನ್ನಡ ಚಳುವಳಿಯ ಕಾವಿನ ಸಂದರ್ಭದಲ್ಲಿ ಮರೆಯಾಗದ ಅಭೂತಪೂರ್ವ ಕೃತಿಯಾಗುತ್ತದೆ. ಈತ ಪರಂಪರೆಯಾಗಲಿಲ್ಲ; ಒಂಟಿ ಸಲಗವಾಗುತ್ತಾನೆ. ಶ್ರೀಶ. ಲಿಂನೆಯ ಶತಮಾನದ ಸಂದರ್ಭದ ಆಧಿಭಾಗದಲ್ಲಿ ಇವನನ್ನು ಅನುಸರಿಸಿ ಮುಳಿಯ ತಿಮ್ಮಪೆಯ್ಯ ಮತ್ತು ಕೊಳಂಬಿ ಪುಟ್ಟಣ್ಣಗೊಡರು ಕ್ರಮವಾಗಿ “ಸೋಬಗಿನ ಬಳ್ಳಿ” ಮತ್ತು ‘ಕಾಲೂರ ಚೆಲುವೆ’ ಕಾವ್ಯ ಕೃತಿಗಳನ್ನು ಬರೆದರೂ, ಕನ್ನಡದಾಗಸದಲ್ಲಿ ಪ್ರಜ್ಞಲಿಸುತ್ತಿರುವ ಅಸಂಖ್ಯಾ ಕಾವ್ಯ ತಾರೆಗಳ ಮದ್ದೆ ಇವು ಮಸುಕಾಗಿಯೇ ಉಳಿದವು. ಹೀಗೆ ಪ್ರಾಚೀನ ಸಂದರ್ಭದ ಕವಿಯೊಬ್ಬ ಆಧುನಿಕರನ್ನು ಇವ್ವರಮಟ್ಟಿಗೆ ಪ್ರಭಾವಿಸಿದ್ದಾನೆ ಎಂಬುದೇ ಇಲ್ಲಿ ಮುಖ್ಯ ಸಂಗತಿಯಾಗಿ ನಿಲ್ಲುತ್ತದೆ.

೩೫ / ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ನಾಡು-ನುಡಿ ಚಿಂತನೆ

ಅಂತಿಮವಾಗಿ; ಆಂಡಯ್ಯನ ಕಾಲ ಕ್ರಿ. ಇನಿನೇಯ ಶತಮಾನ; ಸಂಸ್ಕರಿಸಿದಲ್ಲಿದೆ ಅನ್ಯ ಭಾಷಾ ಮಾಡ್ಯಮಗಳಿಂದ ಸಮರ್ಥ ಅಕ್ಷರಾಭಿವೃತ್ತಿ ಅಸಾಧ್ಯ ಎಂದು ನಂಬಿದ್ದ ಕಾಲ. ಅಂತಹ ಸಂದರ್ಭದಲ್ಲಿ ಕನ್ನಡದ ಆಶಾಕೀರಣವಾಗಿ ಮೂಡಿ ಬಂದವನು ಆಂಡಯ್ಯ. ಕನ್ನಡದಲ್ಲಿ ಸಂಸ್ಕತ ಮಾದರಿಯ ಅಭಿವೃತ್ತಿ ಸಾಧ್ಯ ಎಂದು ತೋರಿಸಿ ನಿರ್ದೇಶಿಸಿದವನು. ಹೀಗಿರುವಾಗ, ಸಮಕಾಲೀನ ದಿನಗಳಲ್ಲಿ ಅನ್ಯಭಾಷಾ ಕ ತಿಗಳ ಕನ್ನಡಿಕರಣ ಕಷ್ಟ ಸಾಧ್ಯವೆಂದು ಹುಲಿಲ್ಲದ್ದರುವ ಶಿಕ್ಷಣ ಕ್ಷೇತ್ರದಲ್ಲಿ ಮುಖ್ಯವಾಗಿ ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳ ತಜ್ಞರಿಗೆ ಆಂಡಯ್ಯ ತಲೆಯ ಮೇಲೆ ಮೊಟ್ಟಮಣಿವನಾಗಿದ್ದಾನೆ. ಕನ್ನಡ ಭಾಷೆ ವಿಪುಲವಾಗಿ ಬೆಳೆದು ನಿಂತಿರುವ ಈ ಇವ್ವತ್ತರ ಶತಕದಲ್ಲಿ ಯಾವುದೇ ವಿಷಯವನ್ನು ಸಮರ್ಥವಾಗಿ ಕನ್ನಡದಲ್ಲಿ ಹೇಳಲು ಅಸಾಧ್ಯ ಎಂದರೆ ಅವರಿಗೆ ಕನ್ನಡ ಭಾಷಾ ಸಮ್ಮಾನಿಯ ಅರಿವು ಇಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಮಹಾನುಭಾವರು ಉಂಟಾಗಿ ಹಿಂದೆಯೂ ಇದ್ದರು! ಆದ್ದರಿಂದಲೇ ಅಂದು ಹುಟ್ಟಿದ ಆಂಡಯ್ಯನ ಮುಂದೆ ಅವರು ತಲೆ ತಗಿಸುವಂತಾಯಿತು. ಈ ಹಿನ್ನೆಲೆಯಲ್ಲಿ ಆಂಡಯ್ಯನು ಕನ್ನಡದ ಸಂದರ್ಭದಲ್ಲಿ ಅಂದಿಗೂ ಇಂದಿಗೂ ನಾಡು-ನುಡಿಯ ವಿಷಯವಾಗಿ ಒಂದು ಉತ್ತಮ ನೀತಿ ಪಾಠವಾಗಿ ಉಳಿಯುತ್ತಾನೆ.

ಇದುವರೆಗೂ ಕನ್ನಡ ನಾಡು-ನುಡಿಗಳ ವಿಷಯವಾಗಿ ವಿಶೇಷ ಚಿಂತನೆ ನಡೆಸಿದ ಕವಿಗಳಲ್ಲಿ ಪ್ರತಿನಿಧಿಕವಾಗಿ ಪಂಪ, ನಯಸೇನ ಮತ್ತು ಆಂಡಯ್ಯನನ್ನು ಚಚ್ಚೆಸಲಾಯಿತು. ಇದರ ಚಚ್ಚೆಯಿಂದ ಪ್ರಾಚೀನ ಕನ್ನಡ ಸಾಹಿತ್ಯ ಸಂದರ್ಭದ ನಾಡು-ನುಡಿಗಳ ಚಿಂತನ ಸ್ವರೂಪ ವ್ಯಕ್ತವಾಯಿತು. ಈ ಚಚ್ಚೆಗೆ ಪೂರ್ಕರಕವಾಗಿ ಇನ್ನೇರಡು ಮಾತುಗಳನ್ನು ಸೇರಿಸಿ ಈ ಅಧಾರ್ಯಕ್ಕೆ ಆಂತರ್ವನ್ನು ಹಾಡಬಹುದು.

* * *

ಪ್ರಾಚೀನ ಕನ್ನಡ ಸಾಹಿತ್ಯದ ಕಾಲ ಕ್ರಿ. ೧೦ನೇಯ ಶತಮಾನ. ಅದು ಕನ್ನಡದ ಸಂದರ್ಭದಲ್ಲಿ ಜ್ಯೇನ ಕಾವ್ಯ ಮತ್ತು ಧರ್ಮಗಳ ಉಚ್ಚಾರ್ಯ ಕಾಲ. ಈ ಕಾಲದಲ್ಲಿ ಜ್ಯೇನ ಕವಿಗಳು ವಿಶೇಷವಾಗಿ ಕಾವ್ಯ ರಚನೆ ಮಾಡಿ, ಕನ್ನಡ ಕಾವ್ಯ ಮತ್ತು ಜ್ಯೇನ ಧರ್ಮಗಳಿಂಬಂದು ಅಭಿನ್ನ ಎಂಬ ಭಾವನೆ ಮೂಡಿಸಿದ್ದರು. ಈ ಕಾಲಫಟ್ಟದಲ್ಲಿ ಜ್ಯೇನ ಧರ್ಮದ ಮುಂದೆ ವೈದಿಕ ಧರ್ಮವು ಕನಾರ್ಕದರಲ್ಲಿ ಕ್ಷೀಳವಾಗಿತ್ತು. ಆದ್ದರಿಂದ ವೈದಿಕ ಕವಿಗಳಿಗೆ ಈ ಸಂಕ್ಷೇಪದ ದಿನಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಾದ್ದು ಅತ್ಯಂತ ಜರೂರಾಗಿತ್ತು. ಆದ್ದರಿಂದ ತಮಗೆ ಪರಂಪರಾಗತವಾಗಿ ಬಂದಿದ್ದ ಸಂಸ್ಕರಿಸಿದ ಮೌರೆಹೋಗಿ, ಏಕಕಾಲಕ್ಕೆ ಕನ್ನಡ-ಜ್ಯೇನಕ್ಕೆ ಪ್ರತಿಯಾಗಿ ನಿಂತರು. ಈ ಹಿನ್ನೆಲೆಯಲ್ಲಿ ಕನ್ನಡದ ನಾರಾಯಣಭಟ್ಟನು ತೆಲುಗಿನ ಆದಿಕವಿಯಾದ ನನ್ನಯಭಟ್ಟನಿಗೆ ವೈದಿಕ ಕಾವ್ಯ ಬರೆಯಲು ಪ್ರಚೋದಿಸಿದ್ದು ಇಲ್ಲಿ ಸೃಜನೀಯ. ಈ ಸಂಗತಿಯನ್ನು ನನ್ನಯ ತನ್ನ ಕಾವ್ಯದಲ್ಲಿ ಸೂಚ್ಯವಾಗಿ ಘೋಷಿಸಿದ್ದಾನೆ. ನಾರಾಯಣಭಟ್ಟರ ನೆರವಿಲ್ಲದೆ ನನ್ನಿಂದ ಭಾರತ ರಚನೆ ಸಾಧ್ಯವಾಗುತ್ತಿರಲ್ಲ ಎಂದು ನನ್ನಯ ಹೇಳುವ ಮಾತಿನಲ್ಲಿ

ನಾರಾಯಣಭಟ್ಟವಿನ ಧಾರ್ಮಿಕ ಧೋರಣೆ ವ್ಯಕ್ತಗೊಳ್ಳುತ್ತದೆ. ನಾರಾಯಣ ಭಟ್ಟ ಇಂದಿನ ಆಂದ್ರದ ವೇಮುಲವಾಡದ ಕನ್ನಡಿಗನಾದ್ದರಿಂದ ‘ಕನ್ನಡ-ಜ್ಯೇನ’ ಅಬೇಧ ಎಂದು ಎಣಿಸಿದ್ದು. ಆತ ಜ್ಯೇನ ಅಥವಾ ಕನ್ನಡ ಕಾವ್ಯ ಬರೆಯಲು ಪ್ರಚೋದನೆ ನೀಡಬಹುದಿತ್ತು. ಆದರೆ ಭಾಷೆಗಿಂತಲೂ ಧರ್ಮದ ಬಗೆಗಿನ ಕಳಕಳಿ ಅಂದು ಸಹಜವಾಗಿ ಇಲ್ಲರಲ್ಲಿ ಇದ್ದರಿಂದ, ಜನಸಾಮಾನ್ಯರ ವಕ್ತಾರನಾದ ನಾರಾಯಣ ಭಟ್ಟನಲ್ಲಿ ಅಂತಹ ಧೋರಣೆ ಸಹಜವಾಗಿ ಕಂಡು ಬಂದು, ನನ್ನಯ ಭಟ್ಟನಿಂದ ತೆಲುಗು- ವೈದಿಕ ಕಾವ್ಯವನ್ನು ಬರೆಸುತ್ತಾನೆ. ಈ ಮೂಲಕ ಕನ್ನಡ- ಜ್ಯೇನಕ್ಕೆ ಪ್ರತಿಯಾಗಿ ನಾರಾಯಣ ಭಟ್ಟ - ನನ್ನಯ ನಿಂತು, ‘ಸಂಸ್ಕತ - ವೈದಿಕ’ ಧರ್ಮವನ್ನು ಅಂಕುರಿಸುತ್ತಿರುವ ತೆಲುಗು ಭಾಷಾ ಭೂಮಿಕೆಯಲ್ಲಾದರೂ ಅರಳಿಸಿ, ತಮ್ಮ ನೆಲೆಯನ್ನು ಕಾಯ್ದುಕೊಳ್ಳಲು ಹವಣಿಸುತ್ತಾರೆ. ಇದು ಕನಾರ್ಕದ ಸಂದರ್ಭದಲ್ಲಿ ಜ್ಯೇನ ಧರ್ಮದ ಅವನತಿಯ ಕಾಲವಾಗಿ ಕೊಡ ಕಂಡು ಬರುತ್ತದೆ.

ಇಲ್ಲಿ ನಾರಾಯಣ ಭಟ್ಟನಿಗೆ ಕನ್ನಡ ಭಾಷೆಗಿಂತ ವೈದಿಕ ಧರ್ಮವೇ ಮಿಗಿಲಾಗುತ್ತದೆ. ಅಲ್ಲಿ ನನ್ನಯನಾದು ತೆಲುಗಿನ ಅಭಿಮಾನವಲ್ಲ. ಅದು ಬಹುಮುಖ್ಯವಾಗಿ ತನ್ನ ಧರ್ಮದ ಬಗೆಗಿನ ಅಭಿಮಾನ. ಆದ್ದರಿಂದಲೇ ಸುಲಭ ತೆಲುಗಿನಲ್ಲಿ ಕಾವ್ಯ ರಚಿಸದೆ ವೈದಿಕ ಪರವಾದ ಸಂಸ್ಕತ ಭಾಯಿಷ್ಟ ಭಾಷೆಯಲ್ಲಿ ಕಾವ್ಯ ಬರೆಯುವುದು.

ಹೀಗೆ ಪ್ರಾಚೀನ ಕಾಲದ ಕನ್ನಡ-ಸಂಸ್ಕತಗಳ ಸಾಹಿತ್ಯ ಸಂಬಂಧ ಕೇವಲ ಸಾಹಿತ್ಯಕ ಸಂಬಂಧವಾಗಿರದೆ ಧಾರ್ಮಿಕ ಸಂಬಂಧವೂ ಆಗಿರುವುದು ವಿದಿತಗೊಳ್ಳುತ್ತದೆ. ಇದೇ ಪಟ್ಟದಲ್ಲಿ ಧರ್ಮಗಳ ಮೇಲಾಟ ನಡೆದದ್ದರಿಂದ ಪಂಪನ ಅನಂತರ ಬಂದ ನಯಸೇನನಂತಹ ಕವಿಗಳು ಭಾಷೆಯ ವಿಷಯದಲ್ಲಿ ಪಂಪನಿಗಂತಲೂ ಹೆಚ್ಚು ಲಿಬರ್ಲ್ ಆಗಿ ಕನ್ನಡ-ಜ್ಯೇನವನ್ನು ಉಳಿಸಿ ಬೆಳೆಸಬೇಕಾದ ಪ್ರಯತ್ನ ಮಾಡಿದರು. ಆಂಡಯ್ಯನಂತೂ ಧರ್ಮವನ್ನು ಪಕ್ಷಕ್ಕಿಷ್ಟ ಕನ್ನಡವನ್ನು ಉದ್ದರಿಸಬೇಕಾದ ಸನ್ನಿವೇಶವಾಗಲೇ ನಿರ್ಮಾಣವಾಗಿತ್ತು.

ಹೀಗೆ ಕ್ರಿ.ಶ. ೧೦೧೦ ದ ಇನಿನೇಯ ಶತಮಾನದ ಕಾಲಫಟ್ಟದಲ್ಲಿ ಕನಾರ್ಕದ ಕನ್ನಡ- ಜ್ಯೇನ ಧರ್ಮವು ಅವನತಿ ಹೊಂದುತ್ತಾ ಬಂದಿತ್ತು. ಇದರೊಂದಿಗೆ ಜ್ಯೇನ - ಕನ್ನಡ ಅಬೇಧ ಎಂದು ಭಾವಿಸಿದ್ದ ಜ್ಯೇನ ಧರ್ಮದೊಂದಿಗೆ ಕನ್ನಡ ಸಾಹಿತ್ಯವೂ ಇಲ್ಲಿಮುಖ್ಯವಾಗಿ ಸಾಗಿತ್ತು. ಆಂಡಯ್ಯನ ಕಾಲಕ್ಕೆ ಈ ಚಿತ್ರ ಸ್ವಷ್ಟವಾಗಿ ಕಾಣುತ್ತದೆ. ಹೀಗೆ ಕ್ರಿ.ಶ. ೧೨ನೇಯ ಶತಮಾನದ ಸುಮಾರಿಗೆ ಅನಾಥಾಗುವ ಸ್ಥಿತಿಯನ್ನು ತೆಲುಗಿದ್ದ ಕನ್ನಡವನ್ನು ಏರ್ಪಡೆಯಲ್ಲಿ ಹೀಡಿದರು. ಆಶಯದಾತರಾಗಿ ಬಂದ ವೀರಶೈವರು ಕನ್ನಡವನ್ನು ಸಾಹಿತ್ಯದ ಪ್ರಚ್ಚೆಯಿಲ್ಲದೆ ಹತ್ತು ದಿಕ್ಕಿಗೆ ಬೆಳೆಸುವ ನಿಷ್ಟಿನಲ್ಲಿ ನೂರಾರು ಹೊಸ ಸಂವೇದನೆಗಳನ್ನು ಕನ್ನಡ ಕಾವ್ಯಕ್ಕೆ ತಂದು ‘ಕನ್ನಡ’ ವನ್ನು ಮತ್ತೆ ಶ್ರೀಮಂತವನ್ನಾಗಿ ಮಾಡಿ ಜಗತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕ್ಷೀತಿಜವನ್ನು ತೆರೆದರು.

ಹೀಗೆ ಮಾರ್ಗ ಮತ್ತು ದೇಸಿಗಳನ್ನು ಸಮನ್ವಯಗೊಳಿಸಿ ಗಾಂಧಿಯರ್ದಿಂದ
ಕಾವ್ಯ ನಿರ್ವಹಿಸಿರುವ ಪಂಪ ಕವಿಯು ನಾಡು ಮತ್ತು ನುಡಿಗಳನ್ನು ಹುರಿತ ಚೆಚ್ಚೆಯಲ್ಲಿ
ಅಶ್ವಿಂತ ಮುಖ್ಯನೇನಿಸಿದ್ದಾನೆ. ಇವನ ಅನಂತರದಲ್ಲಿ ಅಧ್ಯಯನಕ್ಕೆ ಒಳಪಟ್ಟ ನಯಸೇನನಲ್ಲಿ
ಪ್ರಥಾನವಾಗಿ ದೇಸಿಪರ ನಿಲುವು ವ್ಯಕ್ತಗೊಂಡಿದೆ. ಆದರೆ ಇವನ ಅನಂತರದಲ್ಲಿ
ಕಾಣಿಸಿಕೊಳ್ಳುವ ಆಂಡಯ್ಯ ಇವರಿಭರಿಗಂತ ಮುಂದೆ ಹೋಗಿ ಭಾಷಾ ಶೈಲಿಯ
ದಷ್ಟಿಯಿಂದ ಕ್ರಾಂತಿಯನ್ನೇ ಸಾಧಿಸಿದ್ದಾನೆ. ಆದರೆ ಅದು ಪರಂಪರೆಯಾಗಿ
ಮುಂದುವರೆಯದೆ ಸ್ವಿತಗೊಳ್ಳುತ್ತದೆ. ಅನಂತರದಲ್ಲಿ ಬಂದ ಕವಿಗಳ ಪಂಪನನ್ನು
ವಿಶೇಷವಾಗಿ ಸೃಸಿ, ನಯಸೇನನ ಶೈಲಿಯಲ್ಲಿ ಒಲವಿಟ್ಟು ಕಾವ್ಯ ಸಜ್ಜಿಸಿರುವುದು
ಮುಂದಿನ ಅಧ್ಯಾಯದಿಂದ ವೇದವಾಗುತ್ತದೆ.

ಅದಿಟಿಪ್ರಸ್ತೀಗಳು

೮. ಆರ್.ವಿ. ಕುಲಕರ್ಮಣಿ (ಸಂ.), (ಗ) ಕಟ್ಟಿಗರ ಕಾವಂ, ಪು. ೧೦, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ೧೯೭೫.

೯. ಈ ಮಾತನ್ನು ಎಸ್.ಎಸ್. ಕೋತಿನ ಅವರೂ ಜರ್ಜ್‌ಸಿದ್ದಾರೆ. ಕೃತಿ: ಅಂಡಯ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೫.

೧೦. ಆರ್.ವಿ. ಕುಲಕರ್ಮಣಿ (ಸಂ.), (ಗ) ಕಟ್ಟಿಗರ ಕಾವಂ, ಪು. ೧೨, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ೧೯೭೫.

೧೧. ಕೆ.ಎಸ್. ನರಸಿಂಹಸ್ವಾಮಿ (ಸಂ.), ನವಪಲ್ಲವ, ಪು. ೨೫, ಲಿಪಿ ಪ್ರಕಾಶನ, ಬೆಂಗಳೂರು, ೧೯೭೫.

೧೨. ಆರ್.ವಿ. ಕುಲಕರ್ಮಣಿ (ಸಂ.), (ಗ) ಕಟ್ಟಿಗರ ಕಾವಂ, ಪು. ೧೨, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ೧೯೭೫.

೧೩. ಅದೇ, ಪು. ೧೨.

೧೪. ಅದೇ, ಪು. ೧೧.

೧೫. ಅದೇ, ಪು. ೨೫.

೧೬. ಅದೇ, ಪು. ೨೮.

೧೭. ಅದೇ, ಪು. ೧೦.

೧೮. ಎಸ್.ಎಸ್. ಕೋತಿನ (ಸಂ.), ಅಂಡಯ್ಯ, ಪು. ೨೦೨, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೫.

೧೯. ಈ ಭಾಗದ ಕೆಲವು ವಿವರಗಳಿಗೆ ಮೇಲ್ಮೂರೆ ಕೃತಿಗೆ ಶುಣಿಯಾಗಿದ್ದೇನೆ.

೨೦. ಅದೇ.

೨೧. ಅದೇ.

೨೨. ಅದೇ.

೨೩. ಅದೇ.

1

ವಚನಕಾರರು ಮತ್ತು ನಾಡು-ನುಡಿ ಪ್ರಜ್ಞೆ

ముద్యకాలీన కన్నడ సాహిత్యకై నాంది హాడిదవరు వజనకారరు. అదువరేగొ మాగ్ర-దేసిగళ సమస్యలు రూపదల్లి ప్రపణిసుత్తిర్ద రాజుత్తయ ప్రేరిత కన్నడ సాహిత్యవన్ను తీవ్రావాగి కన్నడపరవాగిసి జనముఖిగోళిసిదరు. సాహిత్యద పరివే ఇల్లదే సాహిత్యక్షు మాడిదరు. ఇంతహ సాహిత్యదల్లి ఓందిన దీఘా కశ్చగాగలీ, అష్టాదశ వణసిగాగలీ ఇల్ల. అవు ఒందు క్షోద అనిసికేయన్ను సేరే హిదియువ సంస్కిప్తవు స్ఫూర్యంపూర్ణవు ఆద ముక్కెగటు. ఇవు సందభాక్షనుసారవాద రఁడసిగాగివే. తీవ్ర సామాజిక ప్రజ్ఞీయనోళగోండ ఇవు అదువరేగిన స్వగీత సామాజిక కట్టణిగాలింద హోరబందివే. మత సంప్రదాయ, కచి సమయ, రాజత్తపర నిలువు, సంస్కృతభాయిష్టతే -ఇవు అంతహ సంచోలిగటు. ఇవుగాలింద బిడుగడే పడేద వజనగాళు హలవు లుప సంస్కృతిగాలన్ను నిరాకరిసి, భవి మత్తు భక్త ఎంబ ఏంగడణేయల్లి తివ సంస్కృతియాగి రూపుగొండితు. హిగే జలనతీలతియన్న పడేదు తివ సంస్కృతియ నెలయల్లి రూపుగొండ వజన సంకులవు సామాజిక ఆందోలనక్క ప్రచోదనే నీడితు. ఇదరింద పడేద సాఫల్య- వృథల్యగళేనే ఇద్దరూ కన్నడ సాహిత్య పరంపరేయల్లి మోట్టమోదల బారిగే కన్నడవన్ను ఆదర ఎల్లా ఆయామగళల్లూ బళసి, అదక్కే సాహిత్యదల్లి లున్నత పీఠపోందన్న కల్పిసిశేంటద్దు ముఖ్య సంగతి. ఇదు జాగతిక సాహిత్యకై వజనకారరు నీడిద అపూర్వ ఎనిసిద విత్తిష్క కొదుగె.

ವಚನಗಳು ರಚನೆಯಾದುದು ಕನ್ನಡ ಪರಂಪರೆಯ ಒಂದು ಸಂಧಿಕಾಲದಲ್ಲಿ. ಪ್ರಭುತ್ವ ಸಂಸ್ಕೃತ ಮತ್ತು ಪುರೋಹಿತಶಾಖೆಗಳ ಅಸ್ತಿತ್ವ ಈ ಕಾಲದಲ್ಲಿ ಅಲುಗಾಟಕ್ಕೆ ಈಡಾಗಿತ್ತು. ಇಂಥಹ ಸಂಕ್ರಮಣಾವಸ್ಥೆಯಲ್ಲಿ ರಚನೆಯಾದ ವಚನಗಳ ಬಗೆಗೆ ಮಾತನಾಡುವಾಗ ಯಾವುದೇ ಭಾಷೆ ಮತ್ತು ಧರ್ಮಗಳ ನಡುವಳಿ ಸಂಬಂಧ ಹಾಗೂ ಸಮಸ್ಯೆಗಳನ್ನು ಎದುರಾಗುವುದು ಅನಿವಾರ್ಯ. ಈ ಚರ್ಚೆ ಈಗಾಗಲೇ ಹಿಂದಿನ ಅಧ್ಯಾತ್ಮಗಳಲ್ಲಿ ಬಂದಿದೆ. ಆದರೂ ಇಲ್ಲಿ ಪೂರಕವಾಗಿ ಒಂದೆರಡು ಅಂಶಗಳನ್ನಾವು ಉಲ್ಲೇಖಿಸಲಾಗುವುದು.

ವಚನಗಳು ಕಾಣಿಸಿಕೊಂಡ ಕಾಲಕ್ಕೆ ಬಾಹ್ಯಣ ವರ್ಗ ದೂರೀಕರಿಸಿದ್ದ ಭಾಷೆ ಕನ್ನಡವಾಗಿತ್ತು. ಜ್ಯೇಂದ್ರ ಕನ್ನಡ ಭಾಷೆಯನ್ನು ತಮ್ಮಲ್ಲಿ ಚಿಂತನೆ, ಕಾವ್ಯಸ್ತ್ರಿಯನ್ನು

ಅಭಿವೃಕ್ತಿಗೆ ತಂದುಕೊಳ್ಳುವ ಪ್ರಯತ್ನವನ್ನು ನಡೆಸಿದರು. ಇದರಿಂದ ವೈದಿಕ ಸೆಲೆಯ ಸಂಸ್ಕೃತಕ್ಕೆ ಪ್ರತಿಕ್ರಿಯೆನ್ನು ಹೋರಿದ ನೆಲೆ ತುಂಬ ಮಹತ್ವದ್ದಾಯಿತು. ಈ ಕಾರಣದಿಂದಲೇ ಕನ್ನಡದ ನಾರಾಯಣಭಟ್ಟ, ತೆಲುಗಿನ ನನ್ನಯಭಟ್ಟನಿಗೆ ವೈದಿಕ ಕಾವ್ಯ (ತೆಲುಗು ಕಾವ್ಯ)ವನ್ನು ಬರೆಯಲು ಪ್ರಚೋದಿಸುವ ಮೂಲಕ ತನ್ನ ವೆಂಗಿನಾಡಿನಲ್ಲಿ ಜ್ಯೇಂಧ್ರಮರ್ಹದ ಪ್ರಭಾವವನ್ನು ತಗ್ಗಿಸಲು ಪ್ರಯತ್ನಿಸಿದ್ದು. ಹಲವು ಕಾರಣಗಳಲ್ಲಿ ಇದೂ ಒಂದು ಆದ್ವರಿಂದ ಕ್ರಿ.ಶ. ಇಲಿನೆಯ ಶತಮಾನದ ಹೊತ್ತಿಗೆ ಕನ್ನಾಟಕದಲ್ಲಿ ಜ್ಯೇಂಧ್ರಮರ್ಹದ ಅವನತಿಯೊಂದಿಗೆ ಕನ್ನಡಪೂ ಇಳಿಮುವಿವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕನ್ನಡವನ್ನು ಕೈಪಿದಿದವರು ವಚನಕಾರರಾದರು. ಈ ಮಾತುಗಳಿಗೆ ನಿದರ್ಶನವಾಗಿ ಕನ್ನಡದ ಜಂಪೂ ಸಾಹಿತ್ಯ ಪ್ರವರ್ಥಮಾನದಲ್ಲಿದ್ದಾಗ ಆ ಪ್ರಕಾರದಲ್ಲಿ ಕಾವ್ಯ ರಚನೆ ಮಾಡಿದ ಜ್ಯೇನ ಮತ್ತು ಬ್ರಾಹ್ಮಣ ಬರಹಗಾರರ ಅಸಮಾನ ಸಂಖ್ಯಾಪ್ರಮಾಣವು ಸಾಕ್ಷೀ ನುಡಿಯುತ್ತದೆ. ರಂತ್ರೀ. ಮುಗಳಿಗೆ ಅವರ ಕನ್ನಡ ಸಾಹಿತ್ಯ ಚರಿತ್ರೆಯ ಪಟ್ಟಿಯನ್ನು ಆಧರಿಸುವುದಾದರೆ ೨೦ ಕವಿಗಳಲ್ಲಿ ಇಂದಿನ ಜ್ಯೇನರು ಉಳಿದ ಟೆಮಂಡಿ ಬ್ರಾಹ್ಮಣರು. ಈ ಪಟ್ಟಿಯ ಕಾಲಾವಧಿ ಕ್ರಿ.ಶ. ೯೫೦-೧೦೫೦. ಈ ಹಿನ್ನೆಲೆಯಲ್ಲಿ ಜ್ಯೇನ ಬರಹಗಾರರ ಸಂಖ್ಯೆ ಹೆಚ್ಚಾಗಿ ಕಂಡು, ಬ್ರಾಹ್ಮಣರ ಸಂಖ್ಯೆ ಅಂದಿನ ಕನ್ನಡದಲ್ಲಿ ಕಡಿಮೆ ಎನಿಸಿದರೆ ಅದಕ್ಕೆ ಭಾಷೆ ಮತ್ತು ಧರ್ಮ, ಜ್ಯೇನ ಮತ್ತು ಕನ್ನಡ, ಬ್ರಾಹ್ಮಣ ಮತ್ತು ಸಂಸ್ಕೃತ- ಇವುಗಳ ನಡುವಳಿ ತಾತ್ತ್ವಿಕ ಆಯ್ದುಯೇ ಮುಖ್ಯ ಕಾರಣವೆನ್ನಬೇಕು.

ಕನ್ನಡದ ಸಂದರ್ಭದಲ್ಲಿ ಕನ್ನಡ ‘ನುಡಿ’ಯ ಬಗ್ಗೆ ಯಾವುದೇ ಅಧಿಕತ ಘೋಷನೆ ಮಾಡಿ ಮೊಟ್ಟಮೊದಲಿಗೆ ಚಿಂತನೆ ನಡೆಸಿದವರು ಕ್ರಿ.ಶ. ಇಲಿನೆಯ ಶತಮಾನದಲ್ಲಿ ಕಾಣಿಸಿಕೊಂಡ ವಚನಕಾರರು. ಅದುವರೆಗೂ ಹಲವು ತಾತ್ತ್ವಿಕ ವಿಚಾರಧಾರೆಗಳನ್ನು ಸಂಸ್ಕೃತದಲ್ಲಿ ಮಾತ್ರ ಸಮರ್ಪಣವಾಗಿ ಅಭಿವೃಕ್ತಿಸಲು ಸಾಧ್ಯ ಎಂಬ ನಂಬಿಕೆಯನ್ನು ಇವರು ಸದಿಲಿಸಿದರು. ಇದರ ಜೊತೆಗೆ ಪಂಪ ಮೊದಲಾದವರಿಂದ ಮಾರ್ಗ-ದೇಸಿಗಳ ಸಮನ್ವಯ ರೂಪದಲ್ಲಿ ಪ್ರವರ್ಹಿಸುತ್ತಿದ್ದ ಕನ್ನಡ ಚಿಂತನೆಯನ್ನು ಪೂರ್ಣ ಪ್ರಮಾಣದಲ್ಲಿ ದೇಸಿ ಕನ್ನಡಕ್ಕೆ ತಿರುಗಿಸಿದ ಶೈಲೆಯನ್ನು ಇವರಿಗೆ ಸೇರುತ್ತದೆ. ಸಂಸ್ಕೃತ ಪಾಂಡಿತ್ಯ ಪಡೆದಿದ್ದ ಬಸವಣ್ಣ, ಅಲ್ಲಿಮು, ಚನ್ನಬಸವಣ್ಣ ಮೊದಲಾದ ವಚನಕಾರರು ತಮ್ಮ ತಾತ್ತ್ವಿಕ ಚಿಂತನೆಯನ್ನು ತಿಳಿಗ್ನಿಡುತ್ತಿದ್ದರೂ ಹೇಳುವ ಮೂಲಕ ಕನ್ನಡವನ್ನು ತಮ್ಮ ಮಾಧ್ಯಮ ಭಾಷೆಯನ್ನಾಗಿ ಮಾಡಿಕೊಂಡರು. ಹಿಂಗೆ ಪ್ರಪ್ರಥಮವಾಗಿ ಕನ್ನಡವು ನಿಜವಾದ ಅರ್ಥದಲ್ಲಿ ಶಿಕ್ಷಣ ಮಾಡುವವಾಗಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದ ಹಾಗೂ ಯಶ್ವಿಯಾದದ್ದು ಇಲ್ಲಿಯೇ. ಈ ನೆಲೆಯಲ್ಲಿ ಕನ್ನಡವು ಹತ್ತು ದಿಕ್ಕುಗಳಲ್ಲಿ ಪ್ರವರ್ಹಿಸಿ, ಹಲವು ತಾತ್ತ್ವಿಕ ಚಿಂತನೆಗಳು ಸುಲಭವಾಗಿ ಜನರ ಮನದಾಳಕ್ಕೂ ಪ್ರವೇಶಿಸಿ ಪರಿಣಾಮಕಾರಿಯಾದವು. ಈ ಮೂಲಕ ವಚನಕಾರರು ಕನ್ನಡ ನುಡಿಯನ್ನು ಸಾಮಾಜಿಕ ಕ್ರಾಂತಿಗೆ ಕಾರಣೀಭೂತವಾಗಿಸಿದರು. ಅದುವರೆಗೂ ಪಂಡಿತ ಮಂಡಲಿಯ ಆಶ್ರಯದಲ್ಲಿದ್ದ ಕಾವ್ಯವನ್ನು ಹೊದಲಿಗೆ ಖಾಸಗೀಕರಣಗೊಳಿಸಿ, ಸಾವಿರಾರು ವಚನಕಾರರ ಮೂಲಕ ಕನ್ನಡದ ಅಸಂಖ್ಯೆ ಸಂಪೇದನೆಗಳನ್ನು ಮೊದಲು ಅಭಿವೃಕ್ತಿಸಿದ ಮಹತ್ವದ ಕಾಲವಾಗಿ ಇಲಿನೆಯ ಶತಮಾನವು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಅತ್ಯಂತ ಶ್ರೀಮಂತವೆನಿಸಿದ್ದ ಸಂಸ್ಕೃತ ಭಾಷೆ ಮಾಡಿದ್ದ ಕೆಲಸವನ್ನು ಈ ಮಣಿನ ಭಾಷೆಯಾದ ಕನ್ನಡವು ಪರಿಣಾಮಕಾರಿಯಾಗಿ ಮಾಡಿತು. ಇದಕ್ಕೆ ಮತ್ತೂ ಒಂದು ಮುಖ್ಯ ಕಾರಣವೆಂದರೆ, ಕನ್ನಡವು ಸಂಸ್ಕೃತದಂತೆ ಅಲ್ಲಸಂಖ್ಯಾತರ ಭಾಷೆಯಾಗಿರದೆ. ಬಹುಸಂಖ್ಯಾತರ ಮುಕ್ತ ಮಣಿನ ಭಾಷೆ ಆಗಿರುವುದು. ಇದು ಕನ್ನಡಕ್ಕೆ ಗುಣಾತ್ಮಕ ಅಂಶ. ಆದ್ವರಿಂದಲೇ ಶಿ.ಶಿ. ಬಸವನಾಳರು ಹಿಂಗೆ ಹೇಳಿದ್ದು : “ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ, ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೆ ನಿಸಿದ ಪವಾಡ ಕನ್ನಡದ ಏರಶೈವ ವಚನಕಾರರದು.”

ಹಿಂಗೆ ರಾಜಾಶ್ರಯದ ಪಂಡಿತ ಮಂಡಲಿಯಲ್ಲಿ ನಿಖಂಧಿತವಾಗಿ ಪ್ರವರ್ಹಿಸುತ್ತಿದ್ದ ಕನ್ನಡ ಕಾವ್ಯವನ್ನು ಹೊದಲಿಗೆ ಖಾಸಗೀಕರಣಗೊಳಿಸಿ, ಸಾವಿರಾರು ವಚನಕಾರರ ಮೂಲಕ ಕನ್ನಡದ ಅಸಂಖ್ಯೆ ಸಂಪೇದನೆಗಳನ್ನು ಮೊದಲು ಅಭಿವೃಕ್ತಿಸಿದ ಮಹತ್ವದ ಕಾಲವಾಗಿ ಇಲಿನೆಯ ಶತಮಾನವು ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಅತ್ಯಂತ ಶ್ರೀಮಂತವೆನಿಸಿದ್ದ ಸಂಸ್ಕೃತ ಭಾಷೆ ಮಾಡಿದ್ದ ಕೆಲಸವನ್ನು ಈ ಮಣಿನ ಭಾಷೆಯಾದ ಕನ್ನಡವು ಪರಿಣಾಮಕಾರಿಯಾಗಿ ಮಾಡಿತು. ಇದಕ್ಕೆ ಮತ್ತೂ ಒಂದು ಮುಖ್ಯ ಕಾರಣವೆಂದರೆ, ಕನ್ನಡವು ಸಂಸ್ಕೃತದಂತೆ ಅಲ್ಲಸಂಖ್ಯಾತರ ಭಾಷೆಯಾಗಿರದೆ. ಬಹುಸಂಖ್ಯಾತರ ಮುಕ್ತ ಮಣಿನ ಭಾಷೆ ಆಗಿರುವುದು. ಇದು ಕನ್ನಡಕ್ಕೆ ಗುಣಾತ್ಮಕ ಅಂಶ. ಆದ್ವರಿಂದಲೇ ಶಿ.ಶಿ. ಬಸವನಾಳರು ಹಿಂಗೆ ಹೇಳಿದ್ದು : “ದೇವವಾಣಿಗೆ ಜನವಾಣಿಯಾಗುವುದು ಅಸಾಧ್ಯವಾದಾಗ, ಜನವಾಣಿಯನ್ನೇ ದೇವವಾಣಿಯ ಮಟ್ಟಕ್ಕೆ ನಿಸಿದ ಪವಾಡ ಕನ್ನಡದ ಏರಶೈವ ವಚನಕಾರರದು.”

ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳ ಸಂಬಂಧವು ಕನ್ನಡ ಪರಂಪರೆಯಲ್ಲಿ ಮುಖ್ಯವಾಗಿ ಎರಡು ಬಗೆಯಾದು:

೧. ಮಾರ್ಗ-ದೇಸಿಗಳ ಸಮನ್ವಯ ರೂಪ
೨. ಅಜ್ಞಗನ್ನಡ ರೂಪ ಮತ್ತು
೩. ಸಂಘರ್ಷ

ಈ ಮೂರರಲ್ಲಿ ಮೊದಲನೆಯದಕ್ಕೆ ಪ್ರಾಧಾನ್ಯ. ಆದರೆ, ವಚನಕಾರರಲ್ಲಿ ಇಂತಹ ಸಂಬಂಧ ಮೂರೂ ವಿನಾಸಗಳನ್ನೂ ಮೀರಿದ ಮಾದರಿಯಲ್ಲಿ ವರ್ತವಾಗಿದೆ. ಅದೆಂದರೆ, ಇವರ ಭಾಷೆ ತಿಳಿಗನ್ನಡ, ಸಂಹಂತ ಮಾರ್ಗ ಸುಲಭತವಾಗಿರಬೇಕು. ಆದ್ವರಿಂದ ಇವರು ಬಳಸಿರುವ ಕನ್ನಡವು ಜನಪ್ರಚರವಾದ ಕನ್ನಡವೇ. ಇಂತಹ ಭಾಷೆಯ ಮೂಲಕ ತಮ್ಮ ತಾತ್ತ್ವಿಕ ವಿಚಾರಗಳನ್ನು ಮಂಡಿಸುವಾಗ ಸಂಸ್ಕೃತದ ಬಗೆಗಿನ ಪ್ರೇಮವನ್ನಾಗಲೀ, ದ್ವೇಷವನ್ನಾಗಲೀ ಸಾಮಾನ್ಯವಾಗಿ ಪ್ರಕಟಿಸುವುದಿಲ್ಲ. ಅದು ಅವರ ಆಶಯವೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಸ್ಕೃತಮೊಂದಿಗೆ ಇವರ ಸಂಬಂಧ ಸಾಫಿತವಾಗಿದೆ.

ವಚನಗಳ ಮತ್ತೆ ಪ್ರಾಸಂಗಿಕವಾಗಿ ಸಂಸ್ಕೃತ ಕಾವ್ಯದ ಕೆಲವು ಮಾತುಗಳು, ಶೈಲೀಕರಣಗಳು ಮತ್ತು ತಾವೇ ರಚಿಸಿದ ಸಂಸ್ಕೃತದ ಉಲ್ಲೇಖಿಗಳೂ ಉಲ್ಲೇಖಿಸಲ್ಪಟ್ಟಿವೆ. ಉದಾಹರಣೆಗೆ ಸೊಡ್ಡಳ ಬಾಜರಸನ ಒಂದು ವಚನದಲ್ಲಿ ಬಂದಿರುವ ಸಂಸ್ಕೃತನಡಿಗಟ್ಟನ್ನು ಗಮನಿಸಬಹುದು.

ಎಕ್ಕೆವ ನ ದ್ವಿತೀಯಂ ಬ್ರಹ್ಮವೆಂಬ ಘನಮಹಿಮನ ಕಂಡ ಕಾಣಿಕೆಯಲ್ಲಿ ಮನ ಮನ ಬೆರಿಸಿ, ತನುತನು ಕರಗಿ, ಕರಣಂಗಳೆಲ್ಲ ತರಹರವಾದವಯ್ಯ ದೀರ್ಘದಂಡ ನಮಸ್ಕಾರಂ ನಿರ್ಜಂಗ ಗುರು ಸನ್ನಿಧ್ಯಾ | ಶರೀರಮರ್ಹಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೀತ್ |

ಎಂಬುದಾಗಿ ನಿಮಗೆ ಶರಣವೋಕ್ಕೆ ನಾನು. ಎನ್ನ ಶಿರ ನಿಮ್ಮ ಜರಣದಲ್ಲಿ ಬಿಡಿಸಬಾರದ ಸಂಗ. ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರ ಕಂಡು ಎನ್ನ ಭವದ ಬ್ರಹ್ಮಯ ಬೇರುಹಜ್ಞಿಯತ್ಯ್ಯು^೦

ಹೀಗೆ ತಾವು ಹೇಳುವ ವಿಚಾರಕ್ಕೆ ಸಂಸ್ಕೃತದ ಒಂದು ನುಡಿಕಟ್ಟಿ ಪೂರಕವಾಗಿದ್ದರೆ ಅದನ್ನು ನಿರಾಯಾಸವಾಗಿ ಬಳಸುತ್ತಾರೆ. ಅಂತಹ ಪ್ರಕ್ರಿಯೆಯಲ್ಲಿ ಸಂಸ್ಕೃತದ ಬಗೆಗಿನ ಪ್ರೇಮವನ್ನಾಗಲೀ ಅದನ್ನು ಬಳಸದಿರುವ ಎಡೆಗಳಲ್ಲಿ ದ್ವೇಷವನ್ನಾಗಲೀ ಕಾಣಲು ಸಾಧ್ಯವಿಲ್ಲ. ಇದು ಒಂದು ವಿನ್ಯಾಸ.

ಮತ್ತೊಂದು ವಿನ್ಯಾಸದಲ್ಲಿಯೂ ಇವರು ಸಂಸ್ಕೃತದೊಂದಿಗೆ ಸಂಬಂಧವನ್ನು ಗುರುತಿಸಿಕೊಳ್ಳುತ್ತಾರೆ. ಬಸವಣ್ಣ, ಅಲ್ಲಿಮು, ಚೆನ್ನಬಸವಣ್ಣ ಮೊದಲಾದವರು ಸಂಸ್ಕೃತಗ್ರಂಥರಾಶಿಯ ಸಾರವನ್ನು ಹೀರಿದ್ದಾರೆ. ಅದಕ್ಕೆ ಅವರ ವಚನಗಳ ಆಂತರಂಗಿಕ ವಿವರಗಳೇ ಸಾಕ್ಷಿ. ಮಹಾದೇವಿಯಕ್ಷಮು 'ವೇದಶಾಸ್ತ್ರ ಪುರಾಣಾಗಮ'ಗಳನ್ನೆಲ್ಲಾ ಅರಿತಿದ್ದಾಳೆ. ಅವಗಳಲ್ಲಿನ ಸ್ವೀಕರಿತ ಮತ್ತು ಅಸ್ವೀಕರಿತ ವಿಚಾರಗಳನ್ನು ಕನ್ನಡದಲ್ಲಿ ಇವರೇ ಮೊದಲಾಗಿ ಬಹುತೇಕ ವಚನಕಾರರು ಅಭಿಪ್ರಾಯಕ್ಕೆಸುತ್ತಾರೆ. ಇದಕ್ಕೆ ಕಾರಣ, ಹಿಂದೆ ಸೂಚಿಸಿದಂತೆ ವಚನಗಳಲ್ಲಿ ಸಾಹಿತ್ಯ ಗುಣವನ್ನು ಅರಸುವುದು ಆಗಿರದೆ, ಅದರಿಂದ ಜನಕೋಟಿಯನ್ನು ಜಾಗತ್ಕೊಳಿಸುವುದಾಗಿದೆ. ಅದಕ್ಕಾಗಿ 'ಮಿಸುಕದ' ಸಂಸ್ಕೃತ ಉಲ್ಲೇಖಗಳನ್ನು ಯಥಾವತ್ತಾಗಿ ವಚನಗಳ ಮಧ್ಯ ಬಳಸಿ, ಅದರ ವಿವರಣೆಯನ್ನು ಘೂಸಿಸಿದ್ದಾರೆ. ಇದರ ಜೊತೆಗೆ ಮಿಸುಕುವ ಸಂಸ್ಕೃತ, ನುಡಿಗಳನ್ನು ಯಥಾವತ್ತಾಗಿ ಬಳಸಿದ್ದಾರೆ. ಕಾರಣ, ಇವು ಜನರ ಆಡು ನುಡಿಯಲ್ಲಿ ಕನ್ನಡದಷ್ಟೇ ಸಹಜವಾಗಿ ಬಳಕೆಯಾಗುತ್ತಿದ್ದಾರು.

ಹೀಗೆ ಸಂಸ್ಕೃತದ ಉಪನಿಷತ್ತುಗಳ ಸ್ವೀಕರಿತ ವಿಚಾರ, ಸಂಸ್ಕೃತ ತಾತ್ಕಾರ್ತಿಕತೆಯ ಪರಿಶೀಲನೆ, ಅದರ ಕೆಲವು ಸೂಕ್ತ, ಶೈಲಿಕೆ ಮತ್ತು ಕಾವ್ಯ ಬರಹಗಳ ನೇರ ಬಳಕೆ ಮತ್ತು ಅದರ ಹಲವಾರು ಪದಗಳ ಬಳಕೆ -ಈ ನೆಲೆಯಲ್ಲಿ ವಚನಕಾರರು ತಮ್ಮ ವಚನಗಳನ್ನು ಕನ್ನಡದ ಮೂಲಕ ಪ್ರಕಟಿಸಿದ್ದಾರೆ. ಇಂತಹ ವಚನಗಳಲ್ಲಿ ಕಾಣಲಿರುವ ಈ ಬಗೆಯು 'ಕನ್ನಡ-ಸಂಸ್ಕೃತಗಳ ಸಂಬಂಧಿತ ಸ್ವರೂಪ ಕನ್ನಡದ ಸಂದರ್ಭಗಳಲ್ಲಿ' ಇಲ್ಲಿಯೇ ಮೊದಲು ವ್ಯಕ್ತವಾದದ್ದು. ಇಂತಹ ಸಂಬಂಧದ ಮುಂದುವರೆದ ಮಾದರಿಗಳಾಗಿ ಅನಂತರದಲ್ಲಿ ಕೀರ್ತನೆಗಳು, ತತ್ತ್ವಪದಗಳು ಕಾಣಿಸಿಕೊಳ್ಳುವುದು ಇಲ್ಲಿಗೆ ಆನುಷಂಗಿಕ ವಿಚಾರವಷ್ಟೇ.

ಇಂತಹ ಸಂಬಂಧದ ಮಧ್ಯೆಯೂ ವಚನ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ನಡುವೆ ಅತ್ಯಂತ ಸೂಕ್ಷ್ಮ ಜಗತ್ವ ಇತ್ತು. ಇದು ನೇರವಾಗಿ ಭಾಷೆಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಿಗೆ ಧಾರ್ಮಿಕ ನೆಲೆಗೂ ಸಂಬಂಧಿಸಿದ್ದು. ವೈದಿಕ ಧರ್ಮದ ಜಡತೆಯು ಸಮಾಜದ ಮೇಲೆ ದುಷ್ಪರಿಣಾಮ ಬೀರಿದ್ದರಿಂದ ಸಹಜವಾಗಿಯೇ ವಿಚಾರವಂತರು ದನಿಯೆತಬೇಕಾಯಿತು. ಆದ್ದರಿಂದ, ವೈದಿಕ ಧರ್ಮದ ತಾತ್ಕಾರ್ತಿಕತೆಯನ್ನು ಪೂರ್ಣವಾಗಿ ನಿರಾಕರಿಸಿದ ಶರಣರು ಅದಕ್ಕೆ ಪ್ರತಿಯಾದ ತಾತ್ಕಾರ್ತಿಕತೆಯನ್ನು ರೂಪಿಸಿದರು. ಹಾಗೆ ರೂಪಿಸಿದ ವಿಚಾರಗಳನ್ನು ಜನರಿಗೆ ಮುಟ್ಟಿ ತಮ್ಮ ಉದ್ದೇಶವನ್ನು ಸಾಧಿಸಿಕೊಳ್ಳಲು

ಸಹಜವಾಗಿಯೇ ಜನಭಾಷೆಯಾದ ಕನ್ನಡವನ್ನು ತಮ್ಮ ವಚನಗಳಿಗೆ ಬಳಸಿದರು. ಹೀಗೆ ಕನ್ನಡದಲ್ಲಿ ವಚನಿಸಿದಾಗ ಸಂಸ್ಕೃತಕ್ಕೂ ಪ್ರತಿಯಾಗಿ ನಿಲ್ಲಬೇಕಾಯಿತು. ಆದ್ದರಿಂದ, ಏಕಾಲಕ್ಕೆ ವೈದಿಕಕ್ಕೆ ಪ್ರತಿಯಾಗಿ ಶರಣ ಚೆಳುವಳಿ, ಸಂಸ್ಕೃತಕ್ಕೆ ಪ್ರತಿಯಾಗಿ ಕನ್ನಡವು ಬಂದಿತು. ಈ ನೆಲೆಯಲ್ಲಿ ಸಂಸ್ಕೃತ ನಿರ್ದೇಶಿತ ಭಂದೋನಿಯಮಗಳಿಗೆ ಭಿನ್ನವಾಗಿ ದೇಸೀ ಲಯಗಳನ್ನು ವಚನಕಾರರಾದಿಯಾಗಿ ಮುಂದಿನ ಬರಹಗಾರರು ಬಳಕೆಗೆ ತಂದರು. ಅದನ್ನು ಕುರಿತು ಒಬ್ಬ ಅಜ್ಞಾತ ಕೆವಿ ಆದಿದ ಮಾತು ಇಲ್ಲಿ ಉಲ್ಲೇಖನಿಯೆ.

ಒಂದಮಿದಾಪುಂಡರೆದೊಡಿರಿರುವು, ಪದಬಂಧದೊಳೀ ಪ್ರಯೋಗಮೆಂ ತಂದೆಡೆ ಬಯ್ಸ್ರಾ, ಆವ ಕೆಮಾಗ್ರಾಮಿದೆಂದೆ ಪೋಯ್ಸ್ರಾ, ಅಫ್ರಾಮೇ ನಂದೊಡೆ ತೊಂಡಬಂಡಗಡೆದುಬ್ಬದಿನಿಕ್ಕುವರು, ಆವ ರೀತಿ ಹೇ ಥಿಂದೊಡೆ ಕೊಲ್ಪ್ರಾ, ಕಾಗಳಿನ ದೇಸಿಗೆ ಬಿಳ್ಳಿ ಮಹಾಕವೀಶ್ವರ್ರಾ^೨

ಕೆವಿಯ ಈ ಮಾತು ಸಮಸ್ಯೆಯಕಾರರ ಮತ್ತು ದೇಸೀ ಬರಹಗಾರರ ನಡುವಿನ ಜಗತ್ವವನ್ನೂ ಸೂಚಿಸುತ್ತದೆ. ಇದೇ ಧಾರ್ಜಿಯಲ್ಲಿ ರಾಜಾಶ್ರಯವನ್ನು ನೆಚ್ಚಿ, ಮಾಗ್ರ ಪದ್ಧತಿಯನ್ನು ಪೂರ್ಣಿಸುತ್ತಾ ಬಂದ ಸಂಸ್ಕೃತ ಭಾಷೆಯನ್ನು ನಗೆಯ ಮಾರಿತಂದೆ ಒಂದು ವಚನದ ಮೂಲಕ ಪ್ರತಿಸುತ್ತಾನೆ.

ಕಲ್ಲಿಯ ಹಾಕಿ ಸೆಲ್ಲವ ತಳೆದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ದೈತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕೊಂದು
ಮತ್ತುನ ವಕ್ತುದಲ್ಲಿ ಗ್ರಾಹ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ, ಆತುರ ಚೆರಿ ಮಾರೇಶ್ವರಾ^೩

ಹೇಳಬೇಕೆಂದಿರುವ ವಿಚಾರವನ್ನು ನೇರವಾಗಿ ಜನಭಾಷೆಯಲ್ಲಿ ಹೇಳದೆ ನಾಲ್ಕಾರು ಧಾನ್ಯ ಚಿಲ್ಲಿ ಗುಬ್ಬಿಯನ್ನು ಹಿಡಿಯುವ ಕಳ್ಳನಂತೆ ಸಂಸ್ಕೃತ ಭಾಷೆಯನ್ನು ಮುಗ್ದಿ ಜನರ ಶೋಷನೆಗಾಗಿ ಬಳಸುತ್ತಿದ್ದವರನ್ನು ಪ್ರತಿಭಟಸುವ ಧ್ವನಿ ಇಲ್ಲಿದೆ. ಇದೇ ನಿಟ್ಟನಲ್ಲಿ ಅಂಡಯ್ಯ, ಚೆನ್ನಬಸವಣ್ಣ ಮತ್ತು ಅಲ್ಲಿಮರ ವಚನಗಳನ್ನು ಕ್ರಮವಾಗಿ ಗಮನಿಸಬಹುದು.

೧. ಹ್ಯಾಗ್ರಿಗೆ ಜೋತು ಲಾಭಕ್ಕೆ ಲೋಭಿಸಿ.....
ರಾಜಾಧಾರದಲ್ಲಿ ಸುಳಿದು ಬಳಲುವ
ಹಿರಿಯರೆಲ್ಲರು ಇತ್ತಿತ್ತಲಲ್ಲದೆ, ಅತೆಲೆಲ್ಲಿಯದೋ^೪
೨. ಕವಿತ್ತ ಸಾಧಕರೆಲ್ಲ ಕಳೆವಳಿಸಿ ಹೋದರು
ವಿದ್ಯಾಸಾಧಕರೆಲ್ಲ ಬುಧಿಗೆಟ್ರು
೩. ಶಬ್ದ ಸಂಭ್ರಮದಲ್ಲಿ ಹಿಂದುಗಾಳಿರು -ಮುಂದುಗಾಳಿರು
ತಮ್ಮ ತಾವರಿಯರು

ಕನ್ನಡ ಮತ್ತು ಸಂಸ್ಕೃತಗಳ ನಡುವಿನ ಈ ಸೂಕ್ತ ಜಗತ್ ನೇರವಾಗಿ ಭಾಷೆಯನ್ನು ಆಧರಿಸಿದ್ದಲ್ಲಿ ಎಂಬುದು ಸ್ವಷ್ಟ ಈ ಎರಡು ಭಾಷೆಗಳಿಗೆ ಹಿನ್ನೆಲೆಯಾದ ಎರಡು

ಧರ್ಮಗಳ ಪ್ರತ್ಯೇಕ ತಳಹದಿಯನ್ನು ಆಧರಿಸಿದ್ದಾಗಿದೆ. ಆದ್ದರಿಂದ, ವೈದಿಕ ಧರ್ಮಕ್ಕೆ ಪ್ರತಿಯಾಗಿ ಬಂದ ಜಳುವಳಿ ಅದರ ಗೊಡ್ಡು ಆಚಾರಗಳಿಗೆ ಪ್ರತಿಯಾದ ವಿಚಾರಯುಕ್ತ ಬದುಕನ್ನು ರೂಪಿಸಲು ಯಶಿಸಿತು. ಈ ಹಿನ್ನೆಲೆಯಲ್ಲಿ ಕನ್ನಡವನ್ನು ಕೈಪಿಡಿದ ಇವರು ಮೊದಲ ಬಾರಿಗೆ ಅದನ್ನು ಸಾಹಿತ್ಯ ಪರಂಪರೆಯಲ್ಲಿ ವಿಜೃಂಭಿಸುವಂತೆ ಮಾಡಿದರು.

ಹೀಗೆ 'ವೈದಿಕ-ಸಂಸ್ಕೃತ'ಗಳ ಅಭಿನ್ನ ರೂಪಕ್ಕೆ ಪ್ರತಿಯಾಗಿ 'ಶರಣ-ಕನ್ನಡ'ವನ್ನು ಸಮರ್ಥವಾಗಿ ಬಳಕೆಗೆ ತಂದರು. ಹೀಗೆ ಸಾಹಿತ್ಯೇತರ ಮತ್ತು ಜನಪರ ಉದ್ದೇಶದಿಂದ ಹಣಟಕೋಂಡ ವಚನಗಳು ಸಾಹಿತ್ಯದ ಗುಣವನ್ನು ಹೊಂದಿದ್ದರಿಂದ ಕನ್ನಡದ ಪರಂಪರೆಯಲ್ಲಿ ಮೊದಲಿಗೆ ಕನ್ನಡ - ಕನಾರ್ಚಿಕತ್ವವನ್ನು ಮೈಗೂಡಿಸಿಕೊಂಡ ಸಾಹಿತ್ಯ ಪ್ರಕಾರವೆನಿಸಿತು.

ಒಟ್ಟಾರೆ ವಚನಗಳಲ್ಲಿನ ಕನ್ನಡ ಮತ್ತು ಸಂಸ್ಕೃತಗಳ ಸಂಬಂಧವನ್ನು ಹೀಗೆ ಸಮಾರೋಹಿಸಬಹುದು.

ಇ. ಅಂಗೀಕಾರದ ನೆಲೆ

ಏ. ನಿರಾಕರಣೆಯ ನೆಲೆ.

ಮೊದಲನೆಯ ನೆಲೆಯಲ್ಲಿ ಇವುಗಳ ಸಂಬಂಧ ಅನ್ಯೋನ್ಯವೆನಿಸಿದೆ. ಸಂಸ್ಕೃತದ ಶಿಳಿವಳಿಕೆ, ವಿಧಿವಿಜಾರಗಳನ್ನು ಸ್ವಾಗತಿಸುತ್ತಾರೆ. ಅದರಲ್ಲಿನ ಹಲವು ವಿಜಾರಗಳನ್ನು ತಮ್ಮ ವಚನಗಳಲ್ಲಿ ಕನ್ನಡಿಸುತ್ತಾರೆ. ಕೆಲವು ಮಾತುಗಳನ್ನಂತೂ ಯಥಾವತ್ತಾಗಿ ಉಲ್ಲೇಖಿಸುತ್ತಾರೆ. ಈ ಹಿನ್ನೆಲೆಯಲ್ಲಿ ಉಪನಿಷತ್ತಿನ ಬಹುತೇಕ ವಿಚಾರಗಳು ವಚನಗಳಾಗಿವೆ. ಆದ್ದರಿಂದ ಈ ನೆಲೆಯಲ್ಲಿ ಸಂಸ್ಕೃತದೊಂದಿಗೆ ವಚನಕಾರರು ಸ್ವಾಪಿಸಿದ ಸಂಬಂಧ ಕನ್ನಡವನ್ನು ಬೇಕೆಂದು ದೃಷ್ಟಿಯಳ್ಳಿದ್ದಾಗಿದೆ. ಇಂತಹ ಕನ್ನಡದಲ್ಲಿನ ಆಲೋಚನೆಯ (ಬಿಂತನೆಯ) ಬೆಳವಣಿಗೆಯಲ್ಲಿ ಸಂಸ್ಕೃತವನ್ನು ಸ್ವೀಕರಿಸುತ್ತಾರೆ. ಅದನ್ನು ಕನ್ನಡೀಕರಣ ಮಾಡುತ್ತಾರೆ.

ವರಡನೆಯ ಸಂಬಂಧ ಇದಕ್ಕೆ ವ್ಯತೀರಿಕ್ತವಾದುದು. ಸಂಸ್ಕೃತವು ಕೇವಲ ಜ್ಞಾನನಿರ್ದಿಷ್ಟ ಎನಿಸದೆ ಪ್ರಭುತ್ವದ, ವೈದಿಕಶಾಹಿಯ, ಜ್ಞಾನಶಾಹಿಯ ವೇಷ ಧರಿಸಿ, ದೇಶೀ ಸಂಸ್ಕೃತಿಯ ಮೇಲೆ ಆಕ್ರಮಣ ಮನೋಭಾವವನ್ನು ತಳೆದಾಗ ಅದನ್ನು ವಚನಕಾರರು ಪ್ರತಿಭಟಿಸುತ್ತಾರೆ. ಜನಪರವಲ್ಲದ ಭಾಷೆಯ ಅನಗತ್ಯದ ಪ್ರಭಾವವನ್ನು ಕುಂಠಿಸಲು ತಾವು ಕನ್ನಡದ ಮೂಲಕ ವಚನಧಾರೆಯನ್ನು ಹರಿಸುತ್ತಾರೆ. ಇಂತಹ ಪ್ರತಿಕ್ರಿಯೆ ನೇರವಾಗಿ ಸಂಸ್ಕೃತಕ್ಕ ತೋರಿದುದೆಂದು ಮೇಲ್ಮೋಟಕ್ಕೆ ಅನ್ವಿಸಿದರೂ ಅದರ ಆಂತರ್ಯಾದಲ್ಲಿ ಈ ಭಾಷೆಯನ್ನೂ ಒಳಗೊಂಡ ಹಲವು ಪಟ್ಟಭದ್ರ ಹಿತಾಸ್ತಕಿಗಳಿಗೆ ತೋರಿದ ಪ್ರತಿಕ್ರಿಯೆಯೇ ಆಗುತ್ತದೆ. ಸಂಸ್ಕೃತ-ಕನ್ನಡ ಇವುಗಳ ಸಂಬಂಧ ವಚನಕಾರರಿಗೆ ಹೆಚ್ಚು ತಾತ್ಕಾರ್ಥಕವಾದದ್ದು. ಎಂದರೆ ಶರಣರು ಎಲ್ಲಿ ಸಂಸ್ಕೃತ ಬಳಸುತ್ತಾರೆ? ಏಕೆ ಸಂಸ್ಕೃತವನ್ನು ಬಳಸುತ್ತಾರೆ ಎಂಬುದು ಹಚ್ಚು ನಿರ್ದಿಷ್ಟವಾದ ಗುರಿಯನ್ನು ಹೊಂದಿದ್ದಾಗಿದೆ ಕೂಡಾ. ಕನ್ನಡ

ಸಂಸ್ಕೃತಿಯಲ್ಲಿ ಸಹಜವಾಗಿ ಹೊಂದಿಕೆಯಾಗುವ ಸಂಸ್ಕೃತಿಯ ಸ್ವೀಕೃತ ಸಂಸ್ಕೃತಕ್ಕೂ ಹಾಗಲ್ಲಿದ ಸಂಸ್ಕೃತದ ಪೆಡಸು ರಚನೆಗಳಿಗೂ ಅಂತರವಿದೆ ಎಂಬುದು ವಚನಕಾರರ ನಿಲುವಾಗಿದೆ.

ಹೀಗೆ ಕನ್ನಡ ಮತ್ತು ಸಂಸ್ಕೃತಗಳ ಸಂಬಂಧ ಕೇವಲ ಭಾಷಿಕ ನೆಲೆಯಲ್ಲಿ ಮಾತ್ರ ಮುಖ್ಯವಾಗಿದೆ ಹೆಚ್ಚು ವ್ಯಾಪಕವಾಗಿದೆ.

ಇಂತಹ ವಚನಗಳು ಕನ್ನಡದ ಸಂದರ್ಭದಲ್ಲಿಯೇ ಅಲ್ಲದೆ ಜಾಗತಿಕ ಸಂದರ್ಭದಲ್ಲಿಯೂ ವಿಶಿಷ್ಟ ಸಾಹಿತ್ಯ ಪ್ರಕಾರವೆನಿಸಿದೆ. ಇಂತಹ ವಚನಗಳ ಮೂಲವನ್ನು ಹುಡುಕುವುದು ಕುಶೂಹಲಕರ ಸಂಗತಿ ಎನಿಸಿದೆ. ಈ ಹಿನ್ನೆಲೆಯಲ್ಲಿ ಎಂ. ಚಿದಾನಂದಮೂರ್ತಿ ಮೊದಲಾದವರು ಇದರ ಮೂಲವನ್ನು ದೇಸಿ ಲಯವಾದ ಶ್ರವಿದಿಯಲ್ಲಿ ಹುಡುಕಲೇತ್ತಿಸಿ ಪ್ರಮೇಯದ ಹಂತದಲ್ಲಿಯೇ ನಿಂತಿದ್ದಾರೆ. ಆದರೆ, ಇವುಗಳಲ್ಲಿ ಸಂಸ್ಕೃತದ ಅಕ್ಷರ ಲಯಗಳೂ ಇರುವುದರಿಂದ ವಚನಗಳ ಮೂಲವನ್ನು ಇದೇ ಮಾದರಿಯಲ್ಲಿ ಸಂಸ್ಕೃತದಲ್ಲಿಯೂ ಹುಡುಕಲೇತ್ತಿಸಬಹುದು. ಆದರೆ ಒಟ್ಟು ವಚನಗಳಲ್ಲಿ ಕನ್ನಡದ ವಿವಿಧ ಲಯಗಳಿವೆ. ಸಂಸ್ಕೃತ ಶ್ಲೋಕಗಳ ಲಯಗಳೂ ಇವೆ. ಕೆಲವೇಗಳಲ್ಲಿ ಸಂಸ್ಕೃತ ಶ್ಲೋಕಗಳು, ಮಾತುಗಳು ಯಥಾವತ್ತಾಗಿ ಬಳಕೆಯಾಗಿವೆ. ಹೀಗೆ ವಚನಗಳಲ್ಲಿ ಹತ್ತಾರು ಬಗೆಯ ಲಯಗಳು ಕಾಣಿಸಿವೆ. ಆದರೆ ಇವು ಯಾವುವೂ ಕರಾರವಾಕ್ಷಾಗಿ ಬಹುಪಾಲು ವಚನಗಳಲ್ಲಿ ಬಳಕೆಯಾಗಿಲ್ಲ. ನಿದರ್ಶನಕ್ಕೆ ಕೆಲವು ವಚನಗಳಲ್ಲಿನ ಲಯಗಳನ್ನು ಪರಿಶೀಲಿಸಬಹುದು.

- | | |
|-----------------|---|
| ವಡಿ ಪ್ರಾಸ್ಕೃತಿಕ | <ul style="list-style-type: none"> - ಅ) "ಸಮುದ್ರದೊಳಗಳ ಸಿಂಬಿಲಂತ" ಅ) "ಹಂಬಳದ ಕಾಯಿಗ ಕಬ್ಬಿನದ ಕಟ್ಟ ಕೊಟ್ಟರೆ" |
| ಅನುಪ್ರಾಸ್ಕೃತಿಕ | <ul style="list-style-type: none"> - ಅ) "ತಾಳ ಮರದ ಕೆಳಗೆ ಒಂದು ಹಾಲಹರವಿಯದೊಂಡೆ" ಅ) "ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ" |
| ಆದಿಪ್ರಾಸ್ಕೃತಿಕ | <ul style="list-style-type: none"> - ಅ) "ಕೊಲ್ಲೆನಯ್ಯ ಪ್ರಾಣಿಗಳ ಮೆಲ್ಲನಯ್ಯ ಬಾಯಿಚ್ಚೆಗೆ ಒಳೆನಯ್ಯ ಪರಸಂಖಿಯರ ಸಂಗವ" ಅ) "ಅದುರಿತು ಪದಾಫಾತದಿಂದ ಧರೆ ಬಿದಿರಿದ್ವ ಮುಕುಟ ತಾಗಿ ತಾರಕಗಳು" |
| ಸಹಜಪ್ರಾಸ್ಕೃತಿಕ | <ul style="list-style-type: none"> - ಅ) "ಕಳಿದ ಹೂವಿನಲ್ಲಿ ಕಂಪನುಳಿದ ಸೂಳೆಯಲ್ಲಿ ಹಂಪಕೊಳಿಸಿಯ ನೀರಲ್ಲಿ ಸುಂಪನರಸುವಿರಿ ಮರುಳೆ" |
| ವಿವಿಧ | <ul style="list-style-type: none"> ಇ ಇ ಇ ಇ |
| ಮಾತ್ರಾ ಲಯಗಳಿಗೆ | <ul style="list-style-type: none"> - ಅ) ಹೆನ್ನ ಹೆಣ್ಣ ಮೆಣ್ಣ ತೋರಿ
 ಇ ಇ ಇ ಇ ಅ) ಎರೆದರೆ ನೆನೆಯದು ಮರೆದರೆ ಬಾಡದು |

ಇ ಇ ಇ ಇ ಇ
ಇ) ಎನ್ನನಡಿಯೋಂದು ಪರಿ ಎನ್ನನಡಿಯೋಂದು ಪರಿ^{೧೨}

ಇ ಇ ಇ
ಇ) ಅಡವಿಯೋಳಗೆ ಹೊಲಬುಗೆಟ್ಟ ಪಶುವಿನಂತ್ರೀ^{೧೩}

ಇ ಇ ಇ ಇ
ಇ) ನುಗ್ಗಿ ಮಾಡುವ ನುಸಿಯ ಮಾಡುವ^{೧೪}

ಇ ಇ ಇ ಇ
ಇ) ಸುಳಿವಿನೊಸಗೆ ಸುಳಿಯುತ್ತಲಿದ್ದೇನೆ^{೧೫}

ವಿವಿಧ ವಿ ವಿ ವಿ ವಿ
ಅಂತ ಲಯಗಳಿಗೆ- ಅ) ಎಲವದ ಮರಹೂಪ ಘಲವಾದ ತರನಂತೆ

ವಿ ಬ್ರಿ ವಿ ವಿ
ಸಿರಿಯಾದರೇನು ಶಿವಭಕ್ತಿ ಯಿಲ್ಲದ

ವಿ ಬ್ರಿ ವಿ
ಘಲವಾದ ರೇನು ಹೇಳಾ^{೧೦}

ವಿ ವಿ ಬ್ರಿ ವಿ

ಆ) ನಂಬರು ನಷ್ಟರು ಬರಿದೆ ಕರೆವರು
ವಿ ವಿ ವಿ ವಿ

ನಂಬಲ ರಿಯರೀ ಲೋಕದ ಮನುಜರು^{೧೬}

ಹೀಗೆ ವಿವಿಧ ಲಯಗಳು ವಚನಗಳಲ್ಲಿವೆ. ಕೆಲವು ವಚನಗಳು ಪೂರ್ತಿಯಾಗಿ ಒಂದು ನಿರ್ದಿಷ್ಟ ಭಂದೋ ನಿಯಮಗಳಿಗೆ ಅಳವಟ್ಟಿವೆ. ಇನ್ನೂ ಕೆಲವು ಅಂತಹ ಭಂದೋನಿಯಮಗಳಿಗೆ ಆಂತಿಕವಾಗಿ ಒಳಪಟ್ಟಿವೆ. ಆದರೆ ಇಂತಹ ರಚನೆಗಳ ಸಂಖ್ಯೆ ಒಟ್ಟು ವಚನ ರಾಶಿಯಲ್ಲಿ ತೀರಾ ಅಲ್ಲ. ಆದ್ದರಿಂದ ಇವುಗಳ ರಚನೆಯ ಮುಂದೆ ಭಂದಸ್ಸು ಒಂದು ನಿಯಮವಾಗಿರಲಿಲ್ಲ. ಆದ್ದರಿಂದಲೇ ಬಸವಣ್ಣ ಹೀಗೆ ಹಾಡಿದ್ದು-

ತಾಳ ಮಾನ ಸರಸವನರಿಯೆ,
ಓಜೆ ಬಜಾವಣೆಯ ಲೆಕ್ಕವನರಿಯೆ, ಅಮೃತಗಳಾ ದೇವಗಣವನರಿಯೆ
ಕೂಡಲ ಸಂಗಮದೇವಾ ನಿನಗ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆ.^{೧೭}

ಮೇಲ್ಕಂಡ ಚಚ್ಚೆಯ ಹಿನ್ನೆಲೆಯಲ್ಲಿ ಇದೇ ವಚನಗಳ ನಿಜವಾದ ಲಯ ವಿನ್ಯಾಸ. ಯಾಕೆಂದರೆ ವಚನಗಳಲ್ಲಿ “ಲಂಯ ಒಮ್ಮೆಲೆ ಕಣ್ಣಿಗೆ ಕಾಣಿವಷ್ಟು ಸೂಕ್ಷ್ಮವಾಗಿಯಾಗಲಿ, ಕಿವಿಗೆ ಕೇಳಿವಷ್ಟು ಫನವಾಗಿಯಾಗಲಿ ಇರದೆ ಹೆಚ್ಚು ಸೂಕ್ಷ್ಮವಾಗಿಯೇ ಇರುತ್ತಿದೆ.”

ಈ ಹಿನ್ನೆಲೆಯಲ್ಲಿ ನೋಡಿದಾಗ ವಚನಗಳ ಮೂಲ ಮತ್ತು ಲಯಗಳನ್ನು ತಮಿಳನ ತೇವಾರಂಗಳ ಮೂಲದಲ್ಲಿ ಹುಡುಕುವ ಡಿ.ಎಲ್. ನರಸಿಂಹಾಚಾರ್ ಅವರ

ನಿಲುವು, ವೇದೋಪನಿಷತ್ತಿನ ಕಸಿಗೊಂಡ ಗದ್ಯದಲ್ಲಿ ಹುಡುಕುವ ಎಲ್. ಬಸವರಾಜು ಅವರ ನಿಲುವು ಮತ್ತು ಕನ್ನಡದ ದೇಸಿ ಮೂಲದ ಶ್ರಿಪದಿಯಲ್ಲಿ ಹುಡುಕುವ ಎಂ. ಚೆದಾನಂದಮೂರ್ತಿ ಅವರ ನಿಲುವುಗಳು ಪ್ರಮೇಯದ ಸಿಲೆಯ ನಿಲುವುಗಳು ಅಷ್ಟೇ. ಅಭಿವೃತ್ತಿಯೋಂದಿಗೆ ಹೊಸ ಲಯದ ಸಾಧ್ಯತೆಗಳು ಕಾಣಿಸಿಕೊಂಡದ್ದು ವಚನಗಳ ವಿಶಿಷ್ಟತೆ. ಆದ್ದರಿಂದ, ಈ ಲಯ ಇದಕ್ಕೆ ವಿಶಿಷ್ಟವಿನಿಸಿ ತನ್ನ ಆಶಯದ ಅಭಿವೃತ್ತಿಗೆ ಅತ್ಯಂತ ಪೂರಕವಾಗಿದೆ.

ಸಾಹಿತ್ಯಕ್ಕೆ ತನ್ನದೇ ಆದ ಲಯವಿದೆ. ಇದು ಆಡು ಮಾತಿಗಿಂತ ಭಿನ್ನವಾದುದು. ಇದು ಗದ್ಯ ಅಥವಾ ಪದ್ಯ ಪ್ರಕಾರವಿರಬಹುದು ಅಥವಾ ಎರಡೂ ಏಕತ್ವವಾಗಿ ಮೂಡಿ ಬಂದ ವಿನ್ಯಾಸವಾಗಿರಬಹುದು. ಇಂತಹ ಲಯಕ್ಕೆ ಆಡು ಮಾತಿನ ಲಯವೆಂದಾಗಲೀ ನಿರ್ದಿಷ್ಟ ಸಾಹಿತ್ಯದ ಲಯವೆಂದಾಗಲೀ ಕರೆಯುವುದು ಸಾಧ್ಯವಿಲ್ಲ. ಇಂತಹ ವಿಶಿಷ್ಟ ಲಯವೇ ವಚನಗಳಲ್ಲಿ ಕಾಣಿಸುವುದು. ಆದ್ದರಿಂದ ವಚನಗಳ ಉಗಮ ಮತ್ತು ಅವುಗಳ ನುಡಿ ವಿನ್ಯಾಸ ತನಗೆ ತಾನೇ ಮೂಡಿ ಬಂದ ಮಾದರಿ ಎಂಬುದನ್ನು ಹಿಂದಿನ ಮಾತಿಗೆ ಪೂರಕವಾಗಿ ಬಳಸಬಹುದು.

ಹೀಗೆ ಕನ್ನಡಕ್ಕೊಂಡು ವೈಶಿಷ್ಟ್ಯವನ್ನು ತಂದುಕೊಟ್ಟ ವಚನ ಸಾಹಿತ್ಯದ ಆಶಯದ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಕುರಿತು ಮಧ್ಯಕಾಲದ ಒಬ್ಬ ಸಂತ ಹೀಗೆ ಹಾಡಿರುವುದು. ಇದರಲ್ಲಿ ಅಭಿಮಾನದ ಸೆಲೆಯಿದೆ. ಭಾವಗೀತಾತ್ಮಕ ಗುಣವಿದೆ. ಆದ್ದರಿಂದ ಕನ್ನಡ ನುಡಿಯನ್ನು ಕುರಿತ ಮೊದಲ ಭಾವಗೀತೆ ಇದೇ ಆಗುತ್ತದೆ.

ನೋಡಿರೆ ಕನ್ನಡವ, ನುಡಿಸಿರೆ ಕನ್ನಡವ!
ತಲೆಯೋಳವತೆ ಬಂದು ಕುಶಿವ ಕನ್ನಡವ!

॥ ಪಲ್ಲವ ॥

ಒಂದೆ ಕಾಲವಳು, ಕೆದಜೆದ ಮಂಡಯವಳು!
ಒಂದೆ ಮೊಲೆಗೆ ಒಕ್ಕಳದ ಹಾಲ ಕರೆವವಳು!
ಒಂದೆ ಹುಟ್ಟತೊಂದು ರತ್ನವಣದ ಬಳ್ಳಿ! ಎತ್ತೇ
ನೆಂದಡೆ! ಕತ್ತೇನಂದಡಜೆ ಕೇಳಿದು!

ನಿಜಗುಣ ಗುರುಸಿದ್ಧರಾಮನ ಕನ್ನಡವ!
ನಿಜಲಿಂಗ ಲೀಲೆಯೋಳು ಕುಶಿವ ಕನ್ನಡವ!^{೧೮}

ಇದುವರೆಗಿನ ಚಚ್ಚೆಯನ್ನು ಗಮನಿಸಿದಾಗ ವಚನಕಾರರಲ್ಲಿ ಕನ್ನಡ ಮತ್ತು ಸಂಸ್ಕೃತಗಳ ನಡುವಿನ ಸಂಬಂಧದ ಸ್ವರೂಪ ಅತ್ಯಂತ ವಿಶಿಷ್ಟವಾದುದು ಎಂದನಿಸುತ್ತದೆ.

* * *

ಹೀಗೆ ಇಲ್ಲಿಯವರೆಗೂ ಬೇರೆ ಬೇರೆ ನೆಲೆಗಳಲ್ಲಿ ವಚನಕಾರರ ಕನ್ನಡ ನುಡಿಯ ಬಗೆಗಿನ ಜಿಂತನೆಯ ಸ್ವರೂಪವನ್ನು ಅರಿತಿದ್ದಾಯಿತು. ಇನ್ನು ಮುಂದೆ ಅವರ ನಾಡಿನ ಕಲ್ಪನೆಯನ್ನು ಕುರಿತು ಚಚ್ಚೆಸಲಾಗುವುದು.

ಪ್ರಾಚೀನ- ಮಧ್ಯಕಾಲೀನ ಕವಿಗಳಿಗಂತ ವಚನಕಾರರ ನಾಡಿನ ಕಲ್ಪನೆ ಭಿನ್ನವಾದುದು. ಇದನ್ನು ಇವರು ನೋಡುವ, ಪರಿಭಾವಿಸುವ, ಅಭಿವೃದ್ಧಿಸುವ ರೀತಿಯೇ ವೈಶಿಷ್ಟ್ಯಪೂರ್ಣವಾದುದು. ಈ ಹಿನ್ನಲೆಯಲ್ಲಿ ಇದು ರಾಜಕೀಯ ಕೇಂದ್ರವಾಗಿ, ನಿರ್ದಿಷ್ಟ ಸಾಂಸ್ಕೃತಿಕ ಭೂ ವಲಯವಾಗಿ, ತನ್ನದೇ ಆದ ಮೇರೆಗಳನ್ನು ಸ್ವಷ್ಟಿಸಿಕೊಂಡ ಪ್ರಾಕ್ತಿಕ ನೆಲೆಯಾಗಿ ಕಾಣಿಸುವುದಿಲ್ಲ. ಇವೆಲ್ಲವನ್ನೂ ಮೇಲ್ಮೈಸಿಕೊಂಡ ತಾತ್ತ್ವಿಕ ನೆಲೆಯಾಗಿ ಕಾಣಿಸುತ್ತದೆ.

ಕಾವ್ಯ ಸಂಪ್ರದಾಯದಂತೆ ಒಂದು ನಾಡಿನಲ್ಲಿ ಹುಟ್ಟಿ, ಬೆಳೆದು, ಅದರೊಂದಿಗೆ ಹಲವು ಕಾಲದ ತಾದಾತ್ಕೃತಿ ಸಂಬಂಧವನ್ನು ಹೊಂದಿದೆ ಕೆವಿ ಮಾತ್ರ ಆ ನಾಡನ್ನು ಕುರಿತು ಅಭಿಮಾನದ ನೆಲೆಯಲ್ಲಿ ಪರಿಭಾವಿಸಿ, ಅದಕ್ಕೆ ಕಾವ್ಯಾಭಿವೃದ್ಧಿ ಹೊಡುತ್ತಾನೆ. ಆದರೆ ವಚನಕಾರರಲ್ಲಿ ಕಂಡುಬರುವ ‘ನಾಡು’ ಅಂತಹ ತಾತ್ತ್ವಿಕ ನೆಲೆ ಪಡೆದಿಲ್ಲ. ಈ ನಾಡಿಗೆ ಆಕರ್ಷಿತರಾಗಿ ಹೊರಗಿನಿಂದ ಒಂದವರೂ ಕೂಡ ಇದನ್ನು ಕುರಿತು ಮಾತನಾಡುತ್ತಾರೆ. ಉದಾಹರಣೆಗೆ ತೆಲುಗೀಶ ಮಂಣಿಯ್ಯ, ತೆಲುಗು ಬೊಮ್ಮಣಿ. ಅಮರಗೊಂಡ ಮಲ್ಲಿಕಾಚುನ ಇವರು ಆಂಧ್ರದ ಮೂಲದವರು. ಇದಕ್ಕೆ ಕಾರಣ ಇವರಿಗೆ ಪಂಪ, ಆಂಡಯ್ಯ ಮೊದಲಾದವರಂತೆ ಲೋಕಿಕ ದ್ವಿಷ್ಟಿ ಇಲ್ಲದಿರುವುದು. ಆಧ್ಯಾತ್ಮಿಕ ವಚನಕಾರರ ‘ನಾಡು’ ಎಂಬ ಪರಿಕಲ್ಪನೆ ಕೇವಲ ತನ್ನ ಮಾಡಿಲಿನ ಮತ್ತೊಂದ ಮಾತ್ರ ಅಭಿವೃದ್ಧಿಸಿಕೊಳ್ಳಲ್ಪಡೆ, ಇತರೆ ಪ್ರದೇಶದ ಸಾಂಸ್ಕೃತಿಕ ವಕ್ತಾರರಾದ ‘ನುಡಿ’ಕಾರರ ಮೂಲಕವೂ ಅಭಿವೃದ್ಧಿಸಿಕೊಳ್ಳಲ್ಪಡು ವೇದ್ಯವಾಗುತ್ತದೆ. ಹೀಗೆ ಸೀಮಿತ ಪ್ರಾದೇಶಿಕ ನೆಲೆಯನ್ನು ಏರಿದ ವಿಶಾಲ ನೆಲೆಯ ನಾಡು ಇವರಲ್ಲಿ ಕಾಣಿಸಿಗುತ್ತದೆ. ಈ ತಾತ್ತ್ವಿಕತೆಯ ಹಿನ್ನಲೆಯಲ್ಲಿ ಮುಂದಿನ ಚಚ್ಚೆ ಮೊದಲಾಗುತ್ತದೆ.

ವಚನಕಾರರಲ್ಲಿ ನಾಡಿನ ರೂಪದಲ್ಲಿ ಘ್ರಣಾಗುವುದು ‘ಕಲ್ಯಾಣ’. ಇದು ಎರಡು ಮುಖ್ಯ ನೆಲೆಗಳಲ್ಲಿ ಅಭಿವೃದ್ಧಿಗೊಂಡಿದೆ. ಮೊದಲನೆಯದು ಪ್ರಾದೇಶಿಕ ನೆಲೆ. ಇದರಲ್ಲಿ ನಾಡಿನ ಮೂರ್ತಿ ವಿವರಗಳು ಕಾಣಿಸುತ್ತವೆ. ಎರಡನೆಯದು, ಅನುಭಾವಿಕ ನೆಲೆ. ಈ ನೆಲೆಯಲ್ಲಿ ‘ಕಲ್ಯಾಣ’ವು ಒಂದು ರೂಪಕವಾಗಿ ಕಂಡಿದೆ. ಈ ಚಚ್ಚೆ ಇಲ್ಲಿ ಎರಡು ಕವಲಾಗಿ; ಮೊದಲ ಕವಲಿನಲ್ಲಿ ಪ್ರಾದೇಶಿಕ ನೆಲೆಯಲ್ಲಿ ವಚನಕಾರರು ಕಂಡ ಕಲ್ಯಾಣ ನಾಡಿನ ಚಚ್ಚೆಗೆ ಆರಂಭವಾಗುತ್ತದೆ.

ಕಲ್ಯಾಣ ನಾಡನ್ನು ಕುರಿತು ಹಲವು ವಚನಕಾರರು ನೀಡುವ ವಿವರಗಳು ಚರಿತ್ರೆ-ಕಲ್ಪನೆ-ಸಾಂಕೇತಿಕತೆಗಳಿಂದ ಹೊಡಿದ್ದು, ಇದಕ್ಕೆ ಕಾರಣ ಇವು ವಚನಗಳೇ ಹೊರತು ಶುಧಿ ಚರಿತ್ರೆ ಅಲ್ಲ ಎಂಬುದು. ಆದರೂ ಇವರ ವಚನಗಳಲ್ಲಿ ಕಂಡು ಬಂದಿರುವ ಕಲ್ಯಾಣವನ್ನು ಅವಲೋಕಿಸುವಾಗ ಅದರಲ್ಲಿ ಉತ್ತೇಷ್ಟ, ಕಲ್ಪನೆ, ಭಕ್ತಿಯ ಭಾಪು ಎದ್ದು ಕಾಣುತ್ತದೆ. ಉದಾಹರಣೆಗೆ, ಚೆನ್ನಬುಸವಣ್ಣನ ಒಂದು ವಚನ. ಅದರಲ್ಲಿ ಕಲ್ಯಾಣದ ಮೂರ್ತಿ ವಿವರಗಳು ಗದ್ದೆದ ೨೦ ಸಾಲುಗಳಲ್ಲಿ ಬಂದಿದೆ. ಅದು ವಾಸ್ತವ ಆಗಿ ಏನೂ ಕಾಣುವುದಿಲ್ಲ. ಅಲ್ಲಿ ಇರುವವರೆಲ್ಲ ಸಾಕ್ಷಿಕರೇ ಹೊರತು ಪಾಪಿ, ಕೋಪಿ,

ಅನಾಚಾರಿಗಳೆಂಬುವರು ಅಲ್ಲ. ಅಂತಹ ಕಲ್ಯಾಣ ನಾಡಿನ ವಿಸ್ತೀರ್ಣ ಹನ್ನೆರಡು ಯೋಜನ. ಅದಕ್ಕೆ ಇತ್ತೀಚಿ ಬಾಗಿಲವಾಡಗಳು. ಇರಿ ಜೋರಿಗಿಂಡಿಗಳು. ಈ ಪಟ್ಟಣವನ್ನು ಬಳಸಿರುವ ಕೋಟಿಯ ಉದ್ದ ನಲ್ಪಡೆಂಟು ಯೋಜನ ಬಾನೆತ್ತರ. ನಿಯೋಗಿಗಳ ಮನೆ ಲಕ್ಷ. ಮಾಂಡಲೀಕರ ಮನೆ ಲಕ್ಷ. ಸಾಮಂತರ ಮನೆ ಲಕ್ಷ. ರಾಯರಾಪುತರ ಮನೆಗಳಿಗೆ ಲೆಕ್ಕವಿಲ್ಲ. ಇದರಲ್ಲಿ ನೂರಾರು ಮುಖ್ಯ ಬೀದಿಗಳವೇ. ಒಂದೊಂದು ರಸ್ತೆ ಸಾಮಾನ್ಯವಾಗಿ ೧೦-೧೨ ಯೋಜನೆಗಳ ವಿಸ್ತೀರ್ಣದ್ದು. ಅಲ್ಲಿ ಲಕ್ಷದ ತೊಂಬತ್ತಾರು ಸಾವಿರ ಶಿವಾಲಯಗಳು, ಎರಡು ಲಕ್ಷದ ಎಂಬತ್ತೆಯ ಸಾವಿರ ದಾಸೋಹದ ಮರಗಳು. ಹೀಗೆ ಇದರ ವಿವರಗಳು ಮುಂದುವರೆಯುತ್ತವೆ. ಆಧ್ಯಾತ್ಮಿಕ ಯಾವ ಒಬ್ಬ ವಚನಕಾರನೇ ಆಗಲಿ ಕಲ್ಯಾಣದ ಪ್ರಾದೇಶಿಕ ವಿವರಗಳನ್ನು ಅನುಲಕ್ಷಿಸಿ ನಾಡಿನ ಅಭಿವೃದ್ಧಿ ನೀಡಿಲ್ಲ ; ಮಿಗಿಲಾಗಿ ಅದನ್ನೂಂದು ತಾತ್ತ್ವಿಕ ಸಂಕೇತವನ್ನಾಗಿಸಿದ್ದಾನೆ. ಇಂತಹ ಈ ವಚನ ಕೂಡ ಅಂತಿಮವಾಗಿ ಏರುವುದು ತಾತ್ತ್ವಿಕ ನೆಲೆಗೆ. ಅದನ್ನು ಈ ವಚನದ ಆರಂಭದ ಒಂದು ಸಾಲು ಹೀಗೆ ನುಡಿಯುತ್ತದೆ. “ರುದ್ರಲೋಕವೆ ಮತ್ತು ಲೋಕಕ್ಕಿಂತಂದು ಕಲ್ಯಾಣಪುರವಾಗಿ ಹುಟ್ಟಿತ್ತು ನೋಡಿರಿಯ್ಯ.”

ಆಧ್ಯಾತ್ಮಿಕ ವಚನಕಾರರ ನಾಡಿನ ಮೂರ್ತಿ ಕಲ್ಪನೆಗಿಂತ ಅನುಭಾವ ನೆಲೆಯ ಪರಿಕಲ್ಪನೆಯೇ ಮುಖ್ಯವಿನಿಸುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಹತಾರು ವಚನಗಳು ಸಿಗುತ್ತವೆ. ಇವರಿಗೂ ಪೂರ್ವದಲ್ಲಿ ಇದು ಕೇವಲ ಚಾರಿತ್ರಿಕ ನೆಲೆ ಮಾತ್ರ. ಆದರೆ ಇವರ ಕಾಲದಲ್ಲಿ ಸಾಂಸ್ಕೃತಿಕವಾಗಿ ಇದು ಮಹತ್ತರ ಸಾಧನವನ್ನು ನಿರ್ವಹಿಸುತ್ತದೆ. ಜಗದ ಕತ್ತಲೆಯನ್ನು ತೊಡೆಯಲು ಯತ್ನಿಸುತ್ತದೆ. ಆಧ್ಯಾತ್ಮಿಕ ಚನ್ನಬಸವಣ್ಣನು ಈ ಕಲ್ಯಾಣವನ್ನು ಕುರಿತು ತನ್ನ ಒಂದು ವಚನದಲ್ಲಿ ಹೀಗೆ ನುಡಿದಿದ್ದು. “ಜಡರುಗಳ ಮನದ ಕತ್ತಲೆಯ ಕಳೆಯಬೇಕಿಂದು ಕಟ್ಟಿತ್ತು ಕಲ್ಯಾಣ.” ಇಂತಹ ಕಲ್ಯಾಣದಲ್ಲಿ ‘ಕತ್ತಲೆ’ ನ್ನು ಕುರಿತು ಮಾತನಾಡುವಾಗ ನೂರಾರು ಬೆಳಕಿನ ಕಿರಣಗಳು ಮೂಡಿವೆ. ಅವು ವಚನಗಳಾಗಿ ಪರಿಣಿಸುವಿವೆ. ಅಂತಹ ವಚನಗಳ ಕೇಂದ್ರ ವೈಶಿಷ್ಟ್ಯ ಅಭಿವೃದ್ಧಿ ಅವಲೋಕಿಸುತ್ತಾನೆ. ಉದಾಹರಣೆಗೆ ಕಲ್ಯಾಣದ ಪ್ರಸ್ತಾಪ ಬಂದಿರುವ ಬಹುತೇಕ ವಚನಗಳಲ್ಲಿ ಬಸವಣ್ಣನ ಪ್ರಸ್ತಾಪ ಇದೆ. ಬಸವಣ್ಣ ಕೇಂದ್ರ ವೈಶಿಷ್ಟ್ಯ ಅಭಿವೃದ್ಧಿ ಅಭಿವೃದ್ಧಿ ಕಿರಣಗಳ ಮತ್ತು ಕಾಣಿಸುತ್ತಾನೆ. ಕೆಲವು ಬಾರಿ ಈತ ಕಲ್ಯಾಣವೇ ಆಗಿ ಬಿಡುತ್ತಾನೆ. ಹೀಗೆ ಬಸವಣ್ಣ ಮತ್ತು ಕಲ್ಯಾಣ ಎರಡನ್ನೂ ಅಭಿನ್ನವಾಗಿ ಕಾಣುವ ಹಲವು ವಚನಗಳಿಗೆ ಮಾದರಿಯಾಗಿ ಇದೂ ಒಂದು-

ಬಸವಣ್ಣನ ನಡೆಪರುಷ, ಬಸವಣ್ಣನ ನುಡಿಪರುಷ

.....
ಬಸವಣ್ಣನ ನೆನೆವುದೇ ಲಿಂಗಾರ್ಥನೆ ಬಸವಣ್ಣನ ನೆನೆವುದೇ ಪರಮ ಕಥ್ಯವು
ಬಸವಣ್ಣನ ನೆನೆವುದೇ ಕಲ್ಯಾಣವನೆಗೆ
ಕಲೆದೇವಯ್ಯ ನಿಮ್ಮ ಶರಣ ಬಸವಣ್ಣನಂತಹ ಮಹಿಮ ನೋಡಯ್ಯ

ಹೀಗೆ ಕಲ್ಯಾಣವೆಂಬುದು ತಾತ್ತ್ವಿಕ ನೇಲೆಗೆ ಪರಿಬಿಡುತ್ತದೆ. ಅದರಲ್ಲಿ ಬಸವಣ್ಣನಿಗೆ ಕಲ್ಯಾಣ ಮತ್ತು ಕೈಲಾಸಗಳಲ್ಲಿ ಬೇಧ ಕಾಣಿಸುತ್ತದೆ. ಆದ್ದರಿಂದಲೇ ತಾನು ಕಾಯಿಕದಲ್ಲಿ ಕೈಲಾಸವನ್ನು ಕಾಣಿಸುತ್ತದೆ. ಆಚಾರವೇ ಸ್ವರ್ಗ ಅನಾಚಾರವೇ ನರಕ, ಇಲ್ಲಿ ಸಲ್ಲಾವವರೂ ಅಲ್ಲಿಯೂ ಸಲ್ಲಾವರು- ಹೀಗೆ ಹಲವು ವಚನ ನುಡಿಗಳ ಮೂಲಕ ಕಾಣಿಸುವ ಬಸವಣ್ಣ ಉನ್ನತ ಬದುಕನ್ನು ರೂಪಿಸುವ ಆಂದೋಲನದಲ್ಲಿ ತೊಡಗಿದ್ದರಿಂದ ಅದರಿಂದ ಆಕಷಿಕ್ತರಾಗಿ ಹಲವು ದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ. ಸೌನ್ಮಲಿಗೆಯಿಂದ ಅಲ್ಲಿಮು, ಉದುತಡಿಯಿಂದ ಮಹಾದೇವಿ, ಅಮರಗೂಂಡದಿಂದ ಮಲ್ಲಿಕಾಜುನ, ಹಾವಿನಹಾಳದಿಂದ ಕಲ್ಲಿಯ್ಯ..... ಹೀಗೆ.

ಕಲ್ಯಾಣದಲ್ಲಿ ಕಾಣಿಸಿಕೊಳ್ಳಲ್ಪಡಿದ್ದ ವಿಚಾರಧಾರೆಗಳಿಗೆ ಬಸವಣ್ಣ ಬೆನ್ನು ಕಟ್ಟಿದ್ದರಿಂದ ಮತ್ತು ಅಂತಹ ವಿಚಾರಗಳನ್ನು ರೂಪಿಸುವಲ್ಲಿ ತಾನು ಮಹತ್ವದ ಪಾತ್ರ ವಹಿಸಿದ್ದರಿಂದ ಹಾಗೂ ಇದರ ಮುಖ್ಯ ಭೂಮಿಕೆ ಕಲ್ಯಾಣವಾದದ್ದರಿಂದ ತತ್ತ್ವಬಸವಣ್ಣ -ಕಲ್ಯಾಣಗಳು ಅಭಿನ್ನವಾಗಿ ಕಾಣಿಸಿಕೊಂಡಧ್ಯು ಸಮಂಜಸವೇ ಆಗಿದೆ. ಇದಕ್ಕೆ ಹಿನ್ನೆಲೆಯಾಗಿ ಕೊಂಡಗುಳಿ ಕೇಶಿರಾಜ (ಕ್ರಿ.ಶ. ೧೧೦೧-೧೧೨)ನಿಂದ ಜೀಡರ ದಾಸಿಮಯ್ಯನ ಕಾಲ (ಕ್ರಿ.ಶ. ೧೧೧೦)ದವರೆವಿಗೂ ಕೂರಿತಿಕಾರಕ ಧ್ವನಿಗಳು ಕೇಳಿಬರುತ್ತವೆ. ಆದರೆ, ಅವುಗಳ ಪ್ರಮಾಣ ತೀವ್ರವಾಗಿ ಸಮಗ್ರರೂಪವೆನ್ನುವರಂತೆ ಪ್ರಕಟವಾದದ್ದು ಬಸವಣ್ಣನ ನೇತೆತ್ತದ ಕಲ್ಯಾಣದಲ್ಲಿ. ಆ ದೃಷ್ಟಿಯಿಂದ ವಚನ ಕ್ರಾಂತಿಯ ಕೇಂದ್ರ ‘ಕಲ್ಯಾಣ-ಬಸವಣ್ಣನೇ ಆಗುತ್ತಾನೆ. ಹೀಗೆ ಕಲ್ಯಾಣ ಮತ್ತು ಬಸವಣ್ಣ ಈ ನೆಲೆಯಲ್ಲಿ ರೂಪಕವೇ ಆಗಿ ಮಾರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಚೆನ್ನಬಸವಣ್ಣನ ಒಂದು ವಚನ ಹೀಗಿದೆ-

ಲಿಂಗ ಜಂಗಮ-ಜಂಗಮ ಲಿಂಗದ ಮುಖಿವ ನೀವಲ್ಲದೆ ಇನ್ನು ಬಲ್ಲವರಾರಯ್ಯ?
ಅಂಗದ ಮೇಲೆ ಲಿಂಗಪುಳ್ಳದಲ್ಲವು ಸಂಗಮನಾಥನೆಂದಲ್ಲಿ, ಪರವಾದಿ ಬಿಜ್ಞಳನು
ಒರು ನೋಡಲೆಂದಟ್ಟದರೆ ಹಗರಣಿಗರ-ಜಂಗಮಮುಖಿ ಲಿಂಗ
ಮಾಡಿದವರಾರು ಹೇಳಾ ನೀವಲ್ಲದೆ? ಮಂದ ಮಾನಿಸರ ಕರೆದು -ಒ
ಎನಿಸೆ, (ಉಡಿಸಿ), ಉಣಿಸಿ, ಜಂಗಮಲಿಂಗ ಪ್ರಾಣಿಸಲಗೆನು ಬಸವಣ್ಣನೆಂಬ
ಧ್ವಜವನೆತ್ತಿ, ಮೇರೆದವರಾರು ಹೇಳಾ ಈ ಕಲ್ಯಾಣದಲ್ಲಿ?

ಆದ್ದರಿಂದಲೇ ಚಿಕ್ಕದಣ್ಣಾಯಿಕರು ಹೀಗೆ ನುಡಿದಧ್ಯು: “ಮತ್ಯಾಲೋಕ ಶಿವಲೋಕವೆಂಬುದೊಂದು ನಿಶ್ಚಯ ನಿಮಗೆ ಯಾವುದು ದೇವ? ನೀವೀ ಕಲ್ಯಾಣಕ್ಕೆ ಬಂದವರಿಸಿದಲ್ಲಿ”. ಆದ್ದರಿಂದ ಬಸವಣ್ಣ ಅಲ್ಲಮನ ಮಾತಿನಂತೆ “ಮತ್ಯಾಲೋಕ ಕೈಲಾಸವೆಂಬ ಕಲ್ಯಾಣಮಂ” ಮಾಡುತ್ತಾನೆ.

ಹೀಗೆ ರೂಪಕವಾಗಿ ಮಾರ್ಪಟ್ಟೆ ‘ಬಸವಣ್ಣ-ಕಲ್ಯಾಣ’ವು ಮುಂದಿನ ಫಟ್ಟದಲ್ಲಿ ‘ಮನಸ್ಸು-ಕಲ್ಯಾಣ’ ರೂಪಕವಾಗಿ ಬೆಳೆಯತ್ತದೆ. ಆದ್ದರಿಂದ ಕಲ್ಯಾಣ ನಾಡನ್ನು ವಚನಕಾರರು ಪರಿಭಾವಿಸುವ ಕ್ರಮವೇ ವಿಶಿಷ್ಟವಾದುದು. ಸಾಮಾಜಿಕ ಬದಲಾವನೆ ಮತ್ತು ಶರಣ ಕೇಂದ್ರವಾಗಿರುವ ಈ ನೆಲೆಯಲ್ಲಿ ಇರುವುದೆಲ್ಲ ಸಾತ್ತಿಕವೇ. ಆ ದೃಷ್ಟಿಯಲ್ಲಿ

ಇದು ಸೂರ್ಯನ ಜಿರಬೀಂದು. ಅದನ್ನು ಧ್ವನಿಸುವ ಒಂದು ವಚನ ಮಹಾದೇವಿ ಯಕ್ಷನಿಂದ-

ಕಲ್ಯಾಣವೆಂಬುದಿನಾರ್ಥಿಗೂ ಹೊಗಬಾರದು
ಆಶ್ರೇ-ಅಮಿಷವನ್ಜಿದವಂಗಲ್ಲದೆ ಕಲ್ಯಾಣದತ್ತಲಡಿಯಿದಬಾರದು
ಒಳಗು-ಹೊರಗು ಶುಧಿವಾದಂಗಲ್ಲದೆ ಕಲ್ಯಾಣವ ಹೊಗಬಾರದು
ನಾನೆಂಬಾದ ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು
ಒಳಗು ತಿಳಿದು ಹಿನ್ನೆಮಲ್ಲಿಕಾಜುನಂಗೋಲಿದು
ಉಖಯ ಲಜ್ಜೆಯಳಿದೆನಾಗಿ ಕಲ್ಯಾಣವ ಕಂಡು
ನಮೋ ನಮೋ ಎನುತ್ತಿರುವುದು

ಆಕ್ಷನ ಈ ನಾಡು ಕೇವಲ ಕಲ್ಯಾಣವಾಗಿರದೆ ಅದರ ಅನ್ವಯರೂಪವೂ ಆಗಿದೆ. ಆದ್ದರಿಂದ ಆಸೆ, ಆಮಿಷ, ಅಹಂಗಳನ್ನು ತೊರೆದ ಮತ್ತು ಆಶ್ರೇಜಾನವನ್ನು ಸಂಪಾದಿಸದ ಮನಸ್ಸುಗಳಿಗೆ ಅಲ್ಲಿ ನೆಲೆಯಿಲ್ಲ. ಹೀಗೆ ‘ಒಳಗುನ್ನ ತಿಳಿಯವ’ ನಿಟ್ಟನಲ್ಲಿ ಇದು ಬೆಳೆಕಿನ ಕೇಂದ್ರವಾಗಿದೆ. ಇಂತಹ ನಾಡು ಅಂದಿನ ಹಲವು ‘ಕತ್ತಲು’ಗಳಿಗೆ ಬೆಳೆಕನ್ನೇಡುವ ವಚನ ರತ್ನಿಯ ಮೂಡಲ ಸ್ಥಾನವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ಹಲವು ವಚನಗಳು ಮೂಡಿವೆ. ಅವುಗಳ ಕೆಲವು ವಚನಗಳಲ್ಲಿ ಕೈಲಾಸ ಮತ್ತು ಕಲ್ಯಾಣಗಳು ಅಭಿನ್ನವಾಗಿ ಕಾಣಿಸುವುದಲ್ಲದೇ ಈ ಅಭಿನ್ನ ರೂಪ ಮತ್ತು ವ್ಯಕ್ತಿ ಮನಸ್ಸುಗಳು ಕೂಡ ಅಭಿನ್ನವಾಗಿ ಕಂಡಿರುವುದು ವೇದ್ಯವಾಗುತ್ತದೆ. ಹೀಗೆ ಮನಸ್ಸು ಮತ್ತು ಕಲ್ಯಾಣಗಳು ರೂಪಕದ ನೆಲೆಗೂ ಏರುತ್ತವೆ. ಅದಕ್ಕೆ ನಿದರ್ಶನಾರ್ಥವಾಗಿ ಮಹಾದೇವಿಯಕ್ಕನ ಒಂದು ವಚನ ಈ ಕೆಳಕಂಡಂತಿದೆ-

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರಹ್ಯಾ?
ನಿಮ್ಮ ಸತ್ಯ ಶರಣರ ಸುಳಹು ತೋರುತ್ತಿರೆಯಯಾ
ನಿಮ್ಮ ಶರಣರ ಬಸವಣ್ಣನ ಕಾಂಬನೆಂಬ ತವಕೆನಗಾಯಿತ್ತು
ಕೇಳಾ ಹಿನ್ನೆಮಲ್ಲಿಕಾಜುನ್

ಕಲ್ಯಾಣದಲ್ಲಿ ವಚನಕಾರರ ಮೂಲಕ ಮೂಡಿ ಒಂದು ವಿಚಾರಗಳನ್ನು ಮೈಗೂಡಿಸಿಕೊಂಡ ಮನಸ್ಸುಗಳು ಸ್ಥಿತಃ ಕಲ್ಯಾಣವಾಗುತ್ತವೆ. ಇಂತಹ ‘ಕಲ್ಯಾಣ’ಗಳು ಕಲ್ಯಾಣದಲ್ಲಿಯೇ ಹೆಚ್ಚು. ಇದಕ್ಕೆ ಪೂರಕವಾಗಿ ವಿವಿಧ ಪ್ರಾದೇಶಿಕ ನೆಲೆಗಳಲ್ಲಿ ಕೂಡ ವಿಭಿನ್ನ ಕಲ್ಯಾಣಗಳು ಕಾಣಿಸುತ್ತವೆ. ಉದಾಹರಣೆಗೆ ಮಲ್ಲಿಕಾಜುನನ ರೂಪದಲ್ಲಿ ‘ಅಮರಗೂಂಡದ ಕಲ್ಯಾಣ,’ ಕಲ್ಲಿಯ್ಯನ ರೂಪದಲ್ಲಿ ‘ಹಾವಿನಹಾಳ ಕಲ್ಯಾಣ’, ಸಿದ್ಧರಾಮನ ರೂಪದಲ್ಲಿ ‘ಸೊನ್ನಲಿಗೆಯ ಕಲ್ಯಾಣ,’..... ಹೀಗೆ ಇವುಗಳ ಸಂಖ್ಯೆ ಅಂದಿನ ಸಂದರ್ಭದಲ್ಲಿ ಅಗಣಿತ.

ಇಂತಹ ಉನ್ನತವಾದ ಮೂಲ ಕಲ್ಯಾಣವು ಹಲವು ಸ್ಥಿತ ಮೌಲ್ಯಗಳ ಪ್ರತೀಕ ಶಕ್ತಿಗಳಿಂದ ನಾಶವಾದಾಗ, ಶರಣರೂ ಚದುರುತ್ತಾರೆ. ಹಲವರು ರಕ್ತ ಸುರಿಸುತ್ತಾರೆ.

ತಮ್ಮ ತಕ್ಷಗಳೂ ಬಿರುಗಾಳಿಗೆ ತೂರಲ್ಪಡುತ್ತವೆ. ಇಂತಹ ಹೋರ ಸನ್ನಿಹಿತದಲ್ಲಿ ಬಸವಣಿನೂ ಕೊಲೆಯಾಗಿರಲು ಸಾಧ್ಯವಿದೆ! ಅಂತೂ ಆರೋಗ್ಯಕಾರ್ಯನಾದ ಬಸವಣಿ ತನ್ನ ಇಂಜನೆಯ ವಯಸ್ಸಿನಲ್ಲಿ ತೀರಿಕೊಂಡಿದ್ದು ಇದುವರೆಗಿನ ಶೋಧಿತ ಸತ್ಯ.

ಹೀಗೆ ಬೆಳಗಿನ ಕೇಂದ್ರವಾಗಿ ಬೆಳೆಯುತ್ತಿದ್ದ ಕಲ್ಯಾಣವು ಹಲವು ದುಷ್ಪ ಶಕ್ತಿಗಳ ಸಂಭಿಗೆ ಬಲಿಯಾಗುತ್ತದೆ. ಅದರ ನಿರ್ಮಾಪಕ ಮುರೆಯಾಗುತ್ತಾನೆ. ಸಮಸ್ಯೆ ವಚನಕಾರು ಕಟ್ಟಿಕೊಂಡ ಕನಸುಗಳು ಭಗ್ಗುವಾಗಿ ರಕ್ತ ಕಾರಿಕೊಡಗುತ್ತದೆ. ಈ ನೋವಿನ ಹಿನ್ನೆಲೆಯಲ್ಲಿ ಅಂತಹ ನಾಡನ್ನು ಕುರಿತೆ ಬಸವಣಿನ ಉದ್ದಾರ ಅವನ ಅವಸಾನದ ದಿನಗಳಲ್ಲಿ ಬಂದಿರಲು ಸಾಧ್ಯವಿದೆ. ಅದು ಹೀಗಿದೆ-

ಅರಸು ವಿಚಾರ, ಸಿರಿಯು, ಶ್ರೋತರ, ಸ್ಥಿರವಲ್ಲಾ ಮಾನವ
ಕೆಟ್ಟತ್ತು ಕಲ್ಯಾಣ, ಹಾಳಾಯಿತ್ತು ನೋಡಾ
ಒಬ್ಬ ಜಂಗಮದ ಅಭಿಮಾನದಿಂದ
ಚಾಳುಕ್ಕಾರಾಯನ ಆಳಕೆ ತೆಗೆಯಿತ್ತು
ಸಂದಿತ್ತು, ಕೂಡಲ ಸಂಗಮದೇವಾ ನಿಮ್ಮ ಕವಳಿಗೆ^{೧೦}

ಈ ಹಿನ್ನೆಲೆಯಲ್ಲಿ ವಚನಕಾರು ಮುಖ್ಯ ನಾಡಾದ ‘ಕಲ್ಯಾಣ’ವು ಕೇವಲ ಪ್ರಾದೇಶಿಕ ನೆಲೆಯಲ್ಲಿ ವ್ಯಕ್ತವಾಗಿಲ್ಲ. ಅದಕ್ಕಿಂತ ನೂರು ಪಟ್ಟು ಮಿಗಿಲಾಗಿ ತಾತ್ತ್ವಿಕತೆಯ ನೆಲೆಯಲ್ಲಿ ಅಭಿವೃತ್ತಿ ಕಂಡಿದೆ. ವೈದಿಕಶಾಂಕೆಗೆ ಪ್ರತಿಭಟನೆ, ಭಕ್ತಿಯ ಖಾಸಗೀಕರಣ, ಕಾರ್ಯಕರ್ವೆ ಪರಮೋಜ್ಞ ಕ್ರಿಯಾ ಮಂತ್ರ, ಸ್ತೋತ್ರ-ಸಮಾನತ್ವ-ಸಮಾನತ್ವ, ಉಪಸಂಸ್ಕೃತಿಗಳ ನೂರಾರು ಸಂವೇದನೆಗಳ ಅಭಿವೃತ್ತಿ, ಒಳ-ಹೊರಗುಗಳ ಭೇದನಿವಾರಕ -ಹೀಗೆ ಹಲವು ಆಶಯಗಳ ಚರ್ಚಿತ ಭೂಮಿಯಾಗಿ ಕಾರ್ಯಸಿಕೊಳ್ಳಲಾರಂಭಿಸಿದ್ದ ಕಲ್ಯಾಣವು ಮುಂದೆ ಇವೆಲ್ಲದರ ಪ್ರತಿಕವಾಗಿ ಬೆಳೆಯುತ್ತಾ, ಕಡೆಗೊಮ್ಮೆ ಭಗ್ಗುತ್ತ ಪಡೆದಾಗ ಅದರ ಜೂರುಗಳು ಕಾಲಪ್ರವಾಹದಲ್ಲಿ ತೇಲಿ ಇಂದಿಗೂ ಹರಿದು ಬಂದಿವೆ; ನಮ್ಮನ್ನೂ ಮುಟ್ಟೆ, ತಟಿವೆ.

ವಚನಕಾರರ ನಾಡಿನ ಕಲ್ಪನೆ ಅತ್ಯಂತ ವಿಶಿಷ್ಟವಾದುದು. ಕನ್ನಡ ಪರಂಪರೆಯಲ್ಲಿ ಈ ಮಾದರಿ ಇದೇ ಮೌದಲು. ವಚನಕಾರರ ನಾಡಿನ ಕಲ್ಪನೆ ಮುಖ್ಯವಾಗಿ ‘ಕಲ್ಯಾಣ’ದ ರೂಪದಲ್ಲಿ ವ್ಯಕ್ತಗೊಂಡಿದ್ದರೂ ಅವರಲ್ಲಿ ಕೆಲವರು ಅದಕ್ಕೂ ಮೂಲವಾದ ತಮ್ಮ ಪ್ರಾದೇಶಿಕತೆಯ ನೆಲೆಗೆ ಹೋಗಿ ಮುಟ್ಟಿದ್ದಾರೆ ಅಥವಾ ಅಲ್ಲಿಂದ ಎದ್ದು ಬಂದಿದ್ದಾರೆ. ಉದಾಹರಣೆಗೆ ಬಸವಣಿನ ಕೂಡಲ ಸಂಗಮ, ಕಲ್ಲಿಯನ್ನ ಹಾವಿನಹಾಳ, ಮಾಡಿಯನ್ನ ಗೊಬ್ಬಿರು ಮೌದಲಾದವು. ಇಂತಹ ಉರುಗಳ ಉಲ್ಲೇಖಿ ವಚನಕಾರರ ಅಂಕಿತಗಳಲ್ಲಿ ಕೂಡಿ ಬಂದಿದೆ. ಆದ್ದರಿಂದ ಇಂತಹ ವಚನಕಾರರ ಆಶಯ ಕನ್ನಡನಾಡು, ಅಭಿಲಭಾರತ ಅಥವಾ ವಿಶ್ವಾತ್ಮಕ ನೆಲೆಗೆ ಏರಿದರೂ ಕೂಡ ಅದರ ಬೇರು ಮಾತ್ರ ತಮ್ಮನ್ನೂ ಪ್ರಾದೇಶಿಕವಾಗಿ ರೂಪಿಸಿದ ಸಾಂಸ್ಕೃತಿಕ ಭೂನೆಲೆಗಟ್ಟಿನಲ್ಲಿಯೇ ಇರುತ್ತದೆ. ಇದು ಅವರಿಗೆ ಅಭಿಮಾನಾಸ್ಪದ ಸಂಗತಿಯೂ ಹೌದು. ಈ ಹಿನ್ನೆಲೆಯಲ್ಲಿ ತಮ್ಮ ವಚನಗಳ ಮೂಲಕ ಮೂಲಕ ಪ್ರಾದೇಶಿಕತೆಯ ಅನನ್ಯತೆ ಮತ್ತು ಅಸ್ತಿತ್ವಯನ್ನು

ಕಾಯ್ದಿರಿಸಿಕೊಳ್ಳುತ್ತಾರೆ. ಅಲ್ಲದೆ ತಾವು ಹೇಳುವ ಯಾವುದೇ ವಿಚಾರಕ್ಕೂ ಇಂತಹ ಮೂಲ ನೆಲೆಯ ಸೀಲನ್ನು ಒತ್ತುತ್ತಾರೆ. ಹೀಗೆ ತಮ್ಮ ವಿಚಾರಗಳ ಮೂಲಕ ವಿಶ್ವಾತ್ಮಕ ನೆಲೆಗೆ ಏರುವ ಇವರು ಅದೇ ನೆಲೆಗೆ ತಮ್ಮ ಉರುಗಳಿಗೂ ಸಹ ಪ್ರವೇಶಿಕೆಯನ್ನು ದೊರಕಿಸುತ್ತಾರೆ. ಈ ಮೂಲಕ ಒಂದೊಂದು ಸೀಮಿತ ಭೂ ವಲಯವೂ ಸಾಂಸ್ಕೃತಿಕ ಮಹತ್ವದ್ದಾಗಿ ತೋರಿ, ಅವು ಒಂದೊಂದು ವಿಶ್ವಾತ್ಮೇ ಆಗುತ್ತವೆ. ಅದರ ಮೂಲಕ ಆಯ್ದಾಗಿ ವಚನಕಾರರು ತಮ್ಮ ಜನ್ಮ ನೀಡಿ ರೂಪಿಸಿದ ಸಂವೇದನೆಗಳನ್ನು ಮೈಗೂಡಿಸಿದ ಉರುಗಳ ಬಗೆಗೆ ಅಭಿಮಾನವನ್ನೂ ತೋರುವಂತಾಗುತ್ತದೆ. ಅದರ ಖೂಣವನ್ನು ತೀರಿಸುವ ಯತ್ನ ಮಾಡಿದಂತಾಗುತ್ತದೆ. ಈ ಸಣ್ಣ ನೆಲೆಯಿಂದ ಪ್ರಟಿದೇಖುವ ಇವರು ಅನಂತರದಲ್ಲಿ ವಿಶಾಲವಾದ ಕಲ್ಯಾಣ ನಾಡನ್ನು ಕುರಿತು ಅಭಿಮಾನದಿಂದ ಆಡುವ ಮಾತುಗಳು ಗಟ್ಟಿ ಎನಿಸುತ್ತವೆ. ಯಾಕೆಂದರೆ ಒಬ್ಬ ವೈಕೆ ಪ್ರಾಧಮಿಕ ಹಂತದಲ್ಲಿ ತನ್ನ ತಾಯಿ, ಕುಟುಂಬ, ಗ್ರಾಮ ಇವುಗಳ ಬಗೆಗೆ ಅಭಿಮಾನ ತಾಳದೆ ಅದನ್ನು ವಿಶಾಲ ನಾಡಿನಲ್ಲಿ ಮಾತ್ರ ಅಭಿವೃತ್ತಿಸುವುದು ಗಟ್ಟಿ ಎನಿಸುವುದಿಲ್ಲ. ಅದು ವಿಚಾರಯೂಕ್ತವೂ ಅಲ್ಲ. ಈ ಕಾರಣದಿಂದ ವಚನಕಾರರು ತಮ್ಮ ವಚನಗಳ ಅಂಕಿತಗಳಲ್ಲಿ ತಮ್ಮ ನೆಲೆಗಳನ್ನು ಮುರೆಯದೆ ದಾವಿಲಿಸಿರುವುದು ಪ್ರಶಂಸಾರ್ಥ ಎನಿಸುವವ್ವರ ಮಟ್ಟಿಗೆ ಯೋಗ್ಯವೆನಿಸಿದೆ.

ಈ ಹಿನ್ನೆಲೆಯಲ್ಲಿ ವಚನಕಾರರ ನಾಡಿನ ಕಲ್ಪನೆ ಇತರ ಕವಿಗಳಂತೆ ಕೇಂದ್ರೀಕರಣಗೊಂಡಿದ್ದು ಅಲ್ಲ. ಅದು ವಿಕೇಂದ್ರೀಕೃತವಾದುದು. ಇಂತಹ ಸಾಧನೆಯನ್ನು ತೋರಿದ ವಚನಕಾರರಲ್ಲಿ ಮುಖ್ಯವಾಗಿ ಬಸವಣಿಗೆ ಕೂಡಲ ಸಂಗಮ, ಕಲ್ಲಿಯನ್ನಿಗೆ ಹಾವಿನಹಾಳ, ಮಲ್ಲಿಕಾಜುರ್ನಾನಿಗೆ ಅಮರಗೊಂದ ಮೊದಲಾದವುಗಳು ನಾಡುಗಳಾಗುತ್ತವೆ. ಇದು ನಾಡಿನ ಅತ್ಯಂತ ಪ್ರಾಧಮಿಕ ಹಂತ. ಈ ಹಂತದಿಂದಲೇ ಹಲವು ವಚನಕಾರರು ಮೂಲ ಸಂವೇದನೆಗಳೊಂದಿಗೆ ಮೂಡಿ ಬರುತ್ತಾರೆ. ಇದರ ಮೂಲಕ ವಿಶಾಲ ವ್ಯಾಪ್ತಿಯ ನಾಡನ್ನೂ ನೋಡಬಯಸುತ್ತಾರೆ. ಅಂತಹ ನಾಡು ಅವರ ಮಟ್ಟಿಗೆ ಕಲ್ಯಾಣವೇ ಆಗಿದೆ.

ಹೀಗೆ ಕಲ್ಯಾಣವೆಂಬುದು ಕೇವಲ ಒಂದು ನಾಡಾಗಿರದೆ, ಹಲವು ನಾಡುಗಳ ಕೇಂದ್ರೀಕರಣವಾಗಿದೆ. ಇಂತಹ ಕೇಂದ್ರೀಕೃತ ನಾಡು ಇವರಿಗೆ ಕೇವಲ ಪ್ರಾದೇಶಿಕವಾಗಿ ಕಾಣುವುದಿಲ್ಲ. ಅದಕ್ಕೂ ಮಿಗಿಲಾಗಿ ಅದು ಅನುಭಾವ ನೆಲೆಯಲ್ಲಿಯೇ ಕಾಣುವುದು ಎಂಬ ಸಂಗತಿಯನ್ನು ಈಗಾಗಲೇ ಗಮನಿಸಲಾಗಿದೆ. ಆದ್ದರಿಂದ ಇವರ ದಷ್ಟಿಯಲ್ಲಿ ಕಲ್ಯಾಣವೆಂಬುದು ಇನ್ನೂ ಮೂಡಿಲ್ಲ; ಮೂಡಬೇಕಾಗಿದೆ. ಅದನ್ನು ರೂಪಿಸುವ ಅಥವಾ ಕಟ್ಟಿವ ನಿಟ್ಟಿನಲ್ಲಿ ಸಾವಿರಾರು ವಚನಕಾರರು ತ್ಯಾಗಾರ್ಥಿಯಾಗಿದ್ದಾರೆ. ಅಂತಹ ನಾಡು ಕೇವಲ ಬಾಹ್ಯ ನೆಲೆಯಾಗಿರದೆ ಅಂತರಂಗಿಕ ನೆಲೆಗೂ ವ್ಯಾಪಿಸಿದೆ. ಹೀಗೆ ಅಂತರಂಗ ಮತ್ತು ಬಹಿರಂಗ - ಎರಡೂ ನೆಲೆಗಳಲ್ಲಿ ವ್ಯಾಪಿಸಿರುವ ಕಲ್ಯಾಣವನ್ನು ಅನ್ವಯಿಸಿ ನಾಮದ ನೆಲೆಯಲ್ಲಿ ಕಟ್ಟಿವ ನಿಟ್ಟಿನಲ್ಲಿ ಹಲವು ಕನಸುಗಳನ್ನು ಹೊತ್ತಿದ್ದಾರೆ. ಅದಕ್ಕೆ ಎದುರಿಗಿದ್ದ ಆತಂಕಗಳ ಅರಿವನ್ನೂ ಸಹ ಪಡೆದು ಅವುಗಳ ಏದುರಿಗೆ ಈಜುವ ಮನಸ್ಸಿತ್ವಯನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ‘ಕಾರ್ಯಕರ್ವೆ

ಕ್ಯೂಲಾಸ್ ಎಂಬ ಮಹತ್ವರ ನುಡಿ ಮಂತ್ರವನ್ನು ಜನರಿಗೆ ಬೋಧಿಸಿ ಬೇವರು ಸುರಿಸುವ ಹಾಗೆ ಮಾಡಿದ್ದಾರೆ. ಅದರ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾದ ಸದ್ಯ ನಾಡನ್ನು ಕಟ್ಟಿವ ಆಶೋತರವನ್ನು ಇಟ್ಟುಕೊಂಡಿದ್ದಾರೆ. ಪರಿಣಾಮವಾಗಿ ಇದು ರಾಜಕೀಯ ವ್ಯವಸ್ಥೆಯ ಮೇಲೆಯೂ ಪ್ರಭಾವಿತವಾಗಿ ಕಲ್ಯಾಣದ ಹೋರಿಗಿನ ಭಾಗಗಳಿಂದ ಹಲವು ವಾಣಿಜ್ಯ ಆರ್ಕಫೆಂಟೆಗಳೂ ಮೂಡಿ, ಕಲ್ಯಾಣವೆಂಬುದು ಒಂದು ಪ್ರಮುಖ ವಾಣಿಜ್ಯ ಕೇಂದ್ರವಾದ ಮಾತನ್ನು ಇತಿಹಾಸ ಹೇಳುವುದನ್ನು ಇಲ್ಲಿ ಸ್ಥಿರಸ್ಥಿತವಾಗಿ.

ಹೀಗೆ ಇವರು ನೋಡಿದ ಮತ್ತು ಕಟ್ಟಬಯಸಿದ ನಾಡು ವಿವಿಧ ನೆಲೆಗಳಲ್ಲಿ ವಿಕಾಸಗೊಳ್ಳುತ್ತಾ ಸಾಗಿ, ಅಂತಿಮವಾಗಿ ವಿಶ್ವಾತ್ಸರ್ಕ ನೆಲೆಗೆ ಏರುತ್ತದೆ. ಇದಕ್ಕೆ ಪೂರಕವಾಗಿ ಇದು ವ್ಯಕ್ತಿ ಕೇಂದ್ರಿತ ಮತ್ತು ಸಮಾಜಿಕ ಕೇಂದ್ರಿತ ನೆಲೆಯಲ್ಲಿ ಮತ್ತು ಅದರ ಅಂತರಂಗ ಮತ್ತು ಬಹಿರಂಗಗಳಲ್ಲಿ ಶೈಯಾತೀಲವಾಗಿ, ಇಡೀ ಕನ್ನಡ ಸಾಹಿತ್ಯದಲ್ಲಿ ನಾಡಿನ ಕಲ್ಪನೆ ಅತ್ಯಂತ ವಿಶಿಷ್ಟ ಎನ್ನಿಸಿಬಿಡುತ್ತದೆ.

ಹೀಗೆ ಕನ್ನಡ ಸಾಹಿತ್ಯಕ್ಕೆ ವಚನಕಾರರ ಮೂಲಕ ಮೊದಲಿಗೆ ಪುರ-ಗ್ರಾಮ-ಮೂಲ ನೆಲೆಗಳು ವಿಶಿಷ್ಟ ಸಂವೇದನೆಗಳೊಂದಿಗೆ ಪ್ರವೇಶ ಮಾಡುತ್ತವೆ. ಅದರೆ, ಇಲ್ಲಿ ಎಲ್ಲಿಯೂ ಸಂಕುಚಿತ ಮನೋಭಾವವಿರದೆ, ತಮ್ಮ ಮೂಲ ನೆಲೆಯಾಂತರಗತ ನಾಡು; ಅದರ ಮೂಲಕ ವಿಶ್ವವೇ ಕಾಲಿವುದು ಮುಂದಿನ ಬರಹಗಾರರಿಗೆ ಮಾದರಿಯೂ ಎನಿಸುತ್ತದೆ. ಆದ್ದರಿಂದಲೇ ವಚನಕಾರರ ಆಶಯಗಳನ್ನು ಹೊತ್ತ ವೀರಶೈವ ಕವಿಗಳು ತಮ್ಮ ನಾಡಿನೊಂದಿಗೆ ತಮ್ಮ ಪ್ರಾದೇಶಿಕ ಅಸ್ತಿತ್ವಯನ್ನು ಗುರುತಿಸಿಕೊಂಡಿದ್ದು.

ಉದಾಹರಣೆಗೆ: ಹಾಲ್ಕಾರ್ಕಿ ಸೋಮನಾಥ
ಎಡಯೋರು ಸಿದ್ಧಲಿಂಗೇಶ್ವರ
ಗೂಳಾರು ಸಿದ್ಧವೀರಣ್ಣಾಡೆಯ
ಗುಮ್ಮಾಪುರದ ಸಿದ್ಧಲಿಂಗಯತಿ
ಗುಣಿಯ ಮಲ್ಲಣಾಯ

ಈ ಪರಂಪರೆಯನ್ನು ಕೀರ್ತನಕಾರರು ಮತ್ತು ಅನಂತರದ ತತ್ವಪದಕಾರರೂ ಪಾಲಿಸಿದರು. ಉದಾಹರಣೆಗೆ ಕೀರ್ತನಕಾರರಲ್ಲಿ-

ಪುರಂದರ ವಿಶ್ಲೇಷಣೆ	-	ಪುರಂದರದಾಸ
ಕಾಗಿನೆಲೆಯಾದಿಕೇಶವ	-	ಕನಕದಾಸ
ತತ್ವಪದಕಾರರಲ್ಲಿ ಶಿಶುನಾಳದೀಶ	-	ಶರೀಫ
ಕಡಕೋಳ	-	ಮಹಿಳಾಪ

ಇವರ ಬಗೆಗೆ ಒಂದರಡು ಹೆಚ್ಚುವರಿ ಮಾತು. ಇಲ್ಲಿಯ ವೀರಶೈವ ಕವಿ ಮತ್ತು ತತ್ವಪದಕಾರರು ಒಂದು ಪ್ರಾದೇಶಿಕ ನೆಲೆಯಲ್ಲಿ ನೆಲೆಸಿ ಅಲ್ಲಿ ಕೃತಿಯನ್ನು ಹಾಡಿದವರು.

ಆದ್ದರಿಂದ ಅವರ ಚಿಂತನೆಗಳು ಈ ನೆಲೆಯಿಂದಲೇ ವಿವಿಧ ದಿಕ್ಕುಗಳಿಗೆ ಪರಸಿಸಬೇಕಾಗಿತ್ತು. ಅದರೆ, ಅನಂತರದ ಕೀರ್ತನಕಾರರಾಗಲೇ, ತತ್ವಪದಕಾರರಾಗಲೇ ಒಂದು ಸೀಮಿತ ನೆಲೆಯಲ್ಲಿ ನಿಂತು ಕಂತಿ ರಚನೆ ಮಾಡಿದವರಲ್ಲ. ಇವರು ಜಂಗಮರು. ಹುಟ್ಟಿ ಮತ್ತು ಮೂಲ ಸಂವೇದನೆಗಳನ್ನು ಪಡೆದ ದೃಷ್ಟಿಯಿಂದ ಒಂದು ನಿರ್ದಿಷ್ಟ ಪ್ರದೇಶದೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಂಡಿದ್ದರೂ ಆ ಪ್ರದೇಶಕ್ಕೆ ಅವರು ಅಂಟಿಕೊಂಡು ಹೂರಲಿಲ್ಲ. ಅದು ಮತ್ತು ಅದರ ಸುತ್ತಲು ಪ್ರದೇಶಗಳನ್ನು ಸುತ್ತಾಡಿ, ಜನಪದದ ವಿವಿಧ ಅನುಭವಗಳನ್ನು ತಮ್ಮದನ್ನಾಗಿ ಮಾಡಿಕೊಂಡು, ಅವಕ್ಕೆ ತತ್ವಪದಗಳ ಮೂಲಕ ಪ್ರತಿಕ್ರಿಯೆ ನೀಡುತ್ತಾ ಬಂದರು. ಆದ್ದರಿಂದ ಇವರ ಹಲವು ತತ್ವ ಚಿಂತನೆಗಳು ವಿವಿಧ ಪ್ರಾದೇಶಿಕ ವಲಯಗಳಲ್ಲಿ ಮೂಡಿ ಬಂದವು. ಹೀಗೆ ಯಾವುದೇ ಪ್ರಾದೇಶಿಕ ವಲಯದ ಅನುಭಾವ ಪದಗಳನ್ನು ಇವರು ಕಟ್ಟಿದರೂ ಅವುಗಳ ಆಂತರಿಕದಲ್ಲಿ ತಮ್ಮ ಮೂಲ ನಾಡಿನ ಭಾವನ್ನು ತರುವುದನ್ನು ಮರೆಯುವುದಿಲ್ಲ. ಆ ಹಿನ್ನೆಲೆಯಲ್ಲಿ ಮೂಡಿ ಬಂದ ತತ್ವ ಪದಗಳಿಗೆ ತಮ್ಮ ಪ್ರಾದೇಶಿಕತೆಯ ಮೊಹರನ್ನು ಒತ್ತಿರುತ್ತಾರೆ. ಉದಾಹರಣೆಗೆ ಶಿಶುವಿನಹಾಳದಿಂದ ಬಂದ ಶರೀಫ ಅದರ ಸುತ್ತಲಿನ ಭಾಗಗಳಲ್ಲಿ ಸಂಚರಿಸಿ, ಜನಪದದ ಹಲವು- ಹನ್ನೊಳಿದು ಅನುಭವಗಳನ್ನು ತನ್ನದನ್ನಾಗಿ ಮಾಡಿಕೊಂಡು, ಅವುಗಳಿಗೆ ಅನುಭಾವ ನೆಲೆಯ ಪ್ರತಿಕ್ರಿಯೆಯನ್ನು ನೀಡುತ್ತಾನೆ. ಉದಾಹರಣೆಗೆ,

ಜಿದ್ದೀಯಬೆ ಮುದುಕಿ ಜಿದ್ದೀಯಬೆ
ನೀ ದಿನ ಹೋದಾಕಿ ಇರು ಬಾಳ ಜೋಕಿ
ಬುಧ್ಗೇಡ ಮುದುಕಿ ನೀನು ಜಿದ್ದೀಯಬೆ

.....
ಅಳಬ್ಬಾಡ ತಂಗಿ ಅಳಬ್ಬಾಡ ನಿನ್ನ
ಕಳುಹ ಬಂದವರಲ್ಲಿ ಉಳುಹಿಕೊಂಬುವರಿಲ್ಲ.....

ಗಿರಣಿ ವಿಸ್ತಾರ ನೋಡಮ್ಮೆ | ಶರ್ಶಣಿ ಕೊಡಮ್ಮೆ ಧರಣಣೀತ ರಾಣಿ
ಕರುಣಿದ ರಾಜ್ಯಕಾ ತರಿಸಿದ ಘನಚೋಧ್ಯಪೋ ಚೇನಾದ ವಿದ್ಯವೋ

ಈ ಬಗೆಯ ಹಲವು ಸಂಪೇದನೆಗಳು ವಿವಿಧ ಪ್ರಾದೇಶಿಕ ವಲಯಗಳಿಂದ ಮೂಡಿ ಬಂದ ಅನುಭಾವ ನೆಲೆಗಳಾಗಿವೆ.

ಈ ಉದಾಹರಣೆಗೆ ಪೂರಕವಾಗಿ ಮತ್ತೊಂದು ಉದಾಹರಣೆಯನ್ನು ವಿಸ್ತೃತ ನೆಲೆಯಲ್ಲಿ ನೋಡುವುದು.

ಕಡಕೋಳ ಮಡಿವಾಳಪ್ಪನವರು ಲಲನೇ ಶತಮಾನದಲ್ಲಿ ಜೀವಿಸಿದ್ದವರು. ಹುಟ್ಟಿ ಬಿದನೂರು. ಜೀವನದ ಪ್ರಾಥಮಿಕ ಪ್ರಾಣವನ್ನು ರೂಪಿಸಿಕೊಂಡದ್ದು ಗುಲ್ಬಗ್ರ ಜಿಳ್ಳೆಯ ಅಫಜಲಪೂರ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ. ಈ ಮಧ್ಯ ಚಿಮಣಗೇರಿಯಲ್ಲಿ ಜಾನ್ ಸಂಪಾದಿಸಿ, ಅರಳಗುಂಡಿಗೆಯಲ್ಲಿ ಪಕ್ಕವಾಗುತ್ತಾರೆ. ಇಲ್ಲಿ ಬಿದನೂರು ಒಂದನ್ನು

ಬಿಟ್ಟರೆ ಉಳಿದೆಲ್ಲವು ಇಂದಿನ ಗುಲ್ಗಾಂಡ ಪ್ರದೇಶಗಳೇ ಆಗಿವೆ. ಇಂತಹ ನೆಲೆಯಿಂದ ಹೊರಟ ಇವರು ತಮ್ಮ ಅನುಭಾವಿ ಬದುಕನ್ನು ರೂಪಿಸಿಕೊಳ್ಳುವಲ್ಲಿ ಮತ್ತು ಆ ಹಿನ್ನೆಲೆಯಲ್ಲಿ ತತ್ತ್ವಪದ ಕಟ್ಟಬಲ್ಲಿ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುತ್ತಾರೆ. ಕೆಲವೆಡೆ ವಾಸ್ತವ್ಯ ಮಾಡುತ್ತಾರೆ. ಅದಕ್ಕೆ ಅವರ ಹಾಡುಗಳೇ ಆಧಾರಗಳನ್ನು ಕೊಡುತ್ತವೆ. ನಿದರ್ಶನಾರ್ಥಿಗಳಾಗಿ ಕೆಲವು ಹಾಡುಗಳ ಸಾಲನ್ನು ಇಲ್ಲಿ ನೋಡಬಹುದು-

ಬೆಂಡಂಬಳ ಬಜಾಪುರದ
ಈ ಮಾತು ಕಡಕೋಳ ಮಡಿವಾಳ್ಳೇಳಿದ್

ಪ್ರೋಡವಿಯೋಳಗೆ ಮಿಗಿಲ ದೃಷ್ಟಿ ಸ್ಯಾದಾಪೂರ
ದದವಿಗಿಡದ ಪೋರಿಡಿಗೆ ಬಂದ್

ಉರಗ ಭೂಷಿತ ಶಿರವರದ ಶೋಭಿತಕರ
ಹೆರೆವ ಮಂದಿರ ಸ್ಯಾದಾಪೂರ ಮಹಾಂತೇಶ್ವರ

ಬಿದನೂರ ಮಡಿವಾಳ ದೇಶಿಕ ಬಲ್ಲ

ಬಿದನೂರ ಮಡಿವಾಳಾಖ್ಯಾನ

ಶಿಕ್ಷಣರು ಶಿಶಾಮಣಿ ಸ್ವಾಮಿಯನಿಸಿ
ಪರಮಾರಾಢ್ಯ ಗೌಭಾರ ಸದಾತಿವ ದೇವರೆನಿಸಿದಿ

ಹೀಗೆ ಮಡಿವಾಳಪ್ಪನವರು ಕಡಕೋಳ ಎಂಬ ಉರಿನ ಹೆಸರನ್ನು ಧರಿಸಿ, ತಮ್ಮ ಬದುಕಿನುದ್ದಕ್ಕೂ ನೂರಾರು ಬಗೆಯ ಅನುಭವಗಳನ್ನು ಪಡೆಯುವ ನಿಟ್ಟನಲ್ಲಿ “ಲೆಕ್ಕಾವಿಲ್ಲದಷ್ಟು ಗ್ರಾಮಗಳಲ್ಲಿ ಸುತ್ತಾಡಿದ್ದಾರೆ. ಪಕ್ಕದ ರಾಜ್ಯಗಳಾದ ಮಹಾರಾಜ್ಯ, ಆಂಧ್ರಗಳಲ್ಲಿಯೂ ಇವರು ಸಂಚರಿಸಿದ್ದಾರೆ. ಅವುಗಳಲ್ಲಿ ಕೆಲವೊಂದು ಗ್ರಾಮಗಳು ಇವರ ಇತಿಹಾಸದೊಂದಿಗೆ ಹಾಸುಹೊಕ್ಕಾಗಿ ಸೇರಿಕೊಂಡಿವೆ. ಜಿಮಿಂಗೇರಿ, ಚೌಡಾಪುರ, ಬಿದನೂರ, ಅರಳಿಗುಂಡಿಗೆ, ಜಿಂಬೇರುಳ, ಕೋಣಾಸಿರಸಿಗಿ, ಹಂದಿಗನೂರ, ಕೋರವಾರ, ಅಲಮೇಲ, ಕಾಜಾಪೂರ, ಗಂವಾರ, ಚಾಂಡಕೋಟಿ, ಬಿನ್ನಿಕೊಪ್ಪ, ಚೆನ್ನೂರ, ತೆಲಗಾಳ, ಕಡ್ಲೆವಾಡ, ಕೋಡ್ಲಿ, ಶಹಾಪುರ, ಸುರಪುರ, ಸ್ಯಾದಾಪುರ ಮುಂತಾದ ಗ್ರಾಮಗಳೊಂದಿಗೆ ಇವರ ಬದುಕಿನ ಕೊಂಡಿಗಳು ಹೆಣೆದುಕೊಂಡಿವೆ. ಆಯಾ ಸಂದರ್ಭದ ನೆನಪಿಗಾಗಿ ಇಲ್ಲಿ ದಾಖಿಲುಗೊಂಡಿವೆ.”

ಹೀಗೆ ಹಲವು ಪ್ರಾದೇಶಿಕ ನೆಲೆಗಳಿಂದ ಅನುಭವದ್ವಾವನ್ನು ಸಂಪಾದಿಸಿದರೂ ಅವನ್ನು ತತ್ತ್ವಪದಗಳ ಮೂಲಕ ಅಭಿವೃತ್ತಿಸುವಾಗ ತನ್ನ ಪ್ರಾದೇಶಿಕ ಮೂಲ ನೆಲೆಯ ವದೆಂಟಿಯನ್ನು ತಪ್ಪದೇ ದಾಖಿಲಿಸುವುದು ನಾಡು-ನುಡಿಗಳ ವಿಚಾರ ದೃಷ್ಟಿಯಿಂದ

ಅಶ್ಯಂತ ಮುಖ್ಯ ಎನ್ನಿಸಿದೆ. ಇಂತಹ ಪರಂಪರೆ ವಚನಕಾರರಿಂದ ಆರಂಭವಾಗಿ ಸಮಾಜೀನ ಸಂದರ್ಭದಲ್ಲಿ ಮುಂದುವರೆದಿದೆ.

ಹೀಗೆ ವಚನಕಾರರಲ್ಲಿ ಕಾಣಿಸಿಕೊಂಡ ನಾಡಿನ ಬಗೆಗಿನ ಹಲವು ಮಾದರಿಗಳಲ್ಲಿ ಇದೊಂದು ಮಾತ್ರ ಪರಂಪರೆಯಾಗಿ ಮುಂದುವರೆಯಿತು. ದಾಸರು ಹಂಪೆಯನ್ನು ಪುರಿತು ನಿರ್ವಚಿಸಿದರೂ ಅದು ಶರಣರ ಕಲ್ಯಾಣದಷ್ಟು ಗಾಢವಾಗಿಲ್ಲದಿರುವುದಕ್ಕೆ ಅವರ ಚಾರಿತ್ರಿಕ ಸ್ನಿಹೇಶಗಳೇ ಕಾರಣ. ಆದ್ದರಿಂದ ಇಡೀ ಕನ್ನಡ ಸಾಹಿತ್ಯದಲ್ಲಿ ಶರಣರ ನಾಡು ಮತ್ತು ನುಡಿಗಳ ಚರ್ಚೆ ಅಶ್ಯಂತ ವೈಶಿಷ್ಟ್ಯಪೂರ್ವಿಕಾದ್ಯಾದ್ಯಾಸದಲ್ಲಿ ವಿನಿಸುತ್ತದೆ.

ಅಡಿಟಿಪ್ಪಣಿಗಳು

೧. ಎಲ್. ಬಸವರಾಜು (ಸಂ.), ಶಿವಗಳ ಪ್ರಕಾದಿ ಮಹಡೆವಯ್ಯನ ಶೊನ್ನಸಂಪಾದನೆ, ಸಂ. ೧, ಪ್ರ. ೧೦೫ಿ, ಚಿನ್ನುಲಾದ್ದಿ ಬೃಹನ್ನರ, ಕೆತ್ತದುಗ್ರ, ರೇಣ್ಣ.
೨. ಜಿ.ಎಸ್. ಶಿವರುದ್ರಪ್ಪ (ಸಂ.), ಕನ್ನಡ ಸಾಹಿತ್ಯ ಸಂದರ್ಭ, ಪ್ರ. ೧೬, ಕನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ರೇಣ್ಣ.
೩. ಎಸ್. ವಿದ್ಯಾಶಂಕರ (ಸಂ.), ಸಮಗ್ರ ವಚನ ಸಂಪುಟ-೨, ಪ್ರ. ೩೬೫ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ರೇಣ್ಣ.
೪. ಎಂ.ಎಂ. ಕಲಬುಗ್ರ (ಸಂ.), ಸಮಗ್ರ ವಚನ ಸಂಪುಟ-೩, ಪ್ರ. ೨೫೬ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ರೇಣ್ಣ.
೫. ಬಿ.ಕೆ. ಮಲ್ಲಾಪುರ (ಸಂ.), ಸಮಗ್ರ ವಚನ ಸಂಪುಟ-೨, ಪ್ರ. ೩೬೭ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ರೇಣ್ಣ.
೬. ಬಿ.ವಿ. ಮಲ್ಲಾಪುರ (ಸಂ.), ಸಮಗ್ರ ವಚನ ಸಂಪುಟ-೨, ಪ್ರ. ೧೬೫ಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ರೇಣ್ಣ.
- ೭-೧೨. ಈ ವಿವರಗಳಿಗೆ ಎಂ. ಪದ್ಮಪೂರ್ಣಿ ಮತ್ತು ಅವರ ‘ಬಸವಣ್ಣನವರ ವಚನಗಳ ಸಾಹಿತ್ಯಕ ಅಧ್ಯಯನ’ ಕೃತಿಗೆ ಯಂತೆಯಾಗಿದ್ದೇನೆ. ಪ್ರ: ಅಕ್ಷರ ಪ್ರಕಾಶನ, ಹೆಗ್ಡೆಂಡು, ರೇಣ್ಣ.
೧೩. ಎಲ್. ಬಸವರಾಜು (ಸಂ.), ಶಿವದಾಸ ಗೀತಾಂಜಲಿ, ಪ್ರ. ೧೬೫ಿ, ಜಗದ್ಗುರು ಶ್ರೀ ಶಿವರಾತ್ರಿಶ್ವರ ಗ್ರಂಥಮಾಲ, ಮೈಸೂರು, ರೇಣ್ಣ.
೧೪. ಅದೇ, ಪ್ರ. ೧೬೫ಿ.
೧೫. ಅದೇ, ಪ್ರ. ೧೬೫ಿ.
೧೬. ಅದೇ, ಪ್ರ. ೧೬೫ಿ.
೧೭. ಎಲ್. ಬಸವರಾಜು (ಸಂ.), ಅಕ್ಷನ ವಚನಗಳು, ಪ್ರ. ೩೬, ಗೀತಾ ಬುಕ್ ಹೋಸ್, ಮೈಸೂರು, ರೇಣ್ಣ.

೧೯. ವೀರಣ್ಣ ರಾಜೂರ (ಸಂ.), ಸಮಗ್ರ ವಚನ ಸಂಪುಟ-ಶಿ, ಪು. ೪೦, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೭೫.
೨೦. ಎಂ.ಎಂ. ಕಲಬುಗಿ (ಸಂ.), ಸಮಗ್ರ ವಚನ ಸಂಪುಟ-೧, ಪು. ೧೫೨, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು, ೧೯೭೫.
೨೧. ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ (ಸಂ.), ಶಿಶುನಾಳ ತರೀಫ ಸಾಹಿತ್ಯರ ಗೀತಗಳು, ಪು. ೨೫, ಕ್ಷಮಾ ಪ್ರಕಾಶನ, ಬೆಂಗಳೂರು, ೧೯೮೮.
೨೨. ಅದೇ, ಪು. ೫೮.
೨೩. ಅದೇ, ಪು. ೬೪.
೨೪. ಅದೇ, ಪು. ೬೫. ಈಗಿನ ಉಲ್ಲೇಖನಗಳನ್ನು ಮೀನಾಷ್ಟಿ ಬಾಳಿ ಅವರ ‘ಕಡಕೋಳ ಮಹಿಳಾಳಪ್ಪನವರು ಮತ್ತು ಅವರ ಶಿಷ್ಯರು ಒಂದು ಅಧ್ಯಯನ’ ಎಂಬ ಅಪ್ರಕಟಿತ ಕೃತಿಯಿಂದ ಸ್ವಿಕರಿಸಲಾಗಿದೆ.

*

ಭಾಷೆ - ಧರ್ಮ - ಪ್ರಭುತ್ವ : ಕನ್ನಡದ ಅವಸ್ಥಾಂತರ (ಪ್ರಾಚೀನ ಕಾಲವನ್ನು ಅನುಲಕ್ಷಿಸಿ)

‘ಕವಿರಾಜಮಾರ್ಗ’ದ ಕಾಲಕ್ಕೆ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆಗೂ ಹಬ್ಬಿತ್ವ ಎಂಬ ಮಾತನ್ನು ಈಗಳೇ ದೃಢಪಡಿಸಲಾಗಿದೆ. ಹೀಗೆ ದೃಢಪಟ್ಟ ಅಂದಿನ ಉತ್ತರದ ಗಡಿ ದಕ್ಷಿಣಕ್ಕೆ ಸರಿದುದರ ಬಗೆಗೆ ಮರುಪ್ರಶ್ನೆ ಮೂಡುವುದು ಸಹజ. ಈ ಹಿನ್ನೆಲೆಯಲ್ಲಿ ಸಂಸ್ಕೃತಿಯ ಮೂಲ ಧಾರುಗಳಾದ ಭಾಷೆ, ಧರ್ಮ ಮತ್ತು ಪ್ರಭುತ್ವಗಳ ಅಂತರ ಸಂಬಂಧಿ ನೆಲೆಯಲ್ಲಿ ಕನ್ನಡವು ಪಡೆದ ಅವಸ್ಥಾಂತರವನ್ನು ಪರಿಶೀಲಿಸಲಾಗುವುದು.

ಭಾಷೆ-ಧರ್ಮ ಮತ್ತು ಪ್ರಭುತ್ವಗಳ ನಡುವೆ ಪರಸ್ಪರ ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ಒಂದರಲ್ಲಿ ಘಟಿಸುವ ಸ್ಥಿತ್ಯಾಂತರವು ಮತ್ತೊಂದರ ಮೇಲೆ ಪರಿಣಮಿಸುವುದು. ಈ ನೆಲೆಯಲ್ಲಿ ತನ್ನ ಸಂಸ್ಕೃತಿ ಮತ್ತೊಂದು ವಿನ್ಯಾಸವನ್ನು ಮೈತ್ರಾಳತ್ತದೆ. ಈ ಹಿನ್ನೆಲೆಯಲ್ಲಿ ಗೋದಾವರಿಯ ಕನ್ನಡ ಗಡಿಯೂ ದಕ್ಷಿಣಕ್ಕೆ ಸರಿದಿದೆ.

ತ್ರೀತ್. ಏನೆಯ ಶತಮಾನದ ಸರಿಸುಮಾರಿಗೆ ಕನ್ನಡ ಭಾಷೆ- ಸಾಹಿತ್ಯ ಮತ್ತು ಸಂಸ್ಕೃತಗಳು ವಿಶೇಷವಾಗಿ ಪಾರಲೋಕ ಜೀವನಕ್ಕೆ ಒತ್ತು ಕೊಟ್ಟಿದ್ದವು. ಅದೇ ಸಂದರ್ಭದಲ್ಲಿ ಸಂಸ್ಕೃತ - ಪ್ರಾಕೃತ ಮೂಲದಿಂದ ಕುಡಿಯೆಡೆ ಮರಾರಿ ಭಾಷೆಯು ವ್ಯಾದಿಕ ಧರ್ಮದೊಂದಿಗೆ ಗುರುತಿಸಿಕೊಂಡಿತ್ತು. “ಶ್ರೌತ - ಸಾಂಕ್ರಾಂತಿಕ ಭಾಷಾರ್ಥಿಯ ಜೀವನ ದೃಷ್ಟಿಯ ಪ್ರಭಾವದಲ್ಲಿ” ಲೋಕ ಜೀವನಕ್ಕೆ ಹೆಚ್ಚು ಒತ್ತು ಕೊಡುತ್ತಾ ಮರಾರಿ ಸಂಸ್ಕೃತಿ ರೂಪಗೊಳ್ಳುತ್ತಿತ್ತು. ಆದ್ದರಿಂದ ಕನ್ನಡಿಗರಿಗಿಂತ ಹೆಚ್ಚಾಗಿ ಇವರಲ್ಲಿ ಸಾಮಾಜಿಕ ಜಾಗತೀಯ ಉಂಟಾಯಿತು. ಈ ಅಂಶವನ್ನು ಏಕನಾಥ, ರಾಮದಾಸ ಮೊದಲಾದವರ ಕೃತಿಗಳು ಸಾಬೀತುಪಡಿಸುತ್ತವೆಂಬ ಅಭಿಪ್ರಾಯವಿದೆ.

ಮರಾರಿಯ ಆದಿಕವಿ (ಕೀರ್ತನಕಾರ) ಎಂದು ಹೇಳಬಹುದಾದ ಜಾಣ್ಣೇಶ್ವರರಂಹ ಪ್ರಭಾವಶಾಲಿ ವ್ಯಕ್ತಿಗಳು ತ್ರೀತ್. ಇವಿನೆಯ ಶತಮಾನದ ಹೊತ್ತಿಗೆ ಮರಾರಿಗೆ ಬೆನ್ನು ಕಟ್ಟುತ್ತಾರೆ. ಇವರ ದಾರಿಯಲ್ಲಿ ಇನ್ನೂ ಅನೇಕ ಸಂತರು ಸಾಗುತ್ತಾರೆ. ಇವರು ಜನಸಮೂಹಿತೆಯನ್ನು ಪಡೆಯುತ್ತಾರೆ. ಆದ್ದರಿಂದ ಇವರ ಸುತ್ತಲೂ ಪ್ರಭಾ(ವ) ವಲಯವೂ ಏರ್ಪಡುತ್ತದೆ.

* ಈ ಚರ್ಚೆಯ ಕೆಲವು ವಿಚಾರಗಳು ಶಂಭಾ ಜೋಶಿಯವರ ಚಿಂತನೆಗಳನ್ನು ಆಧರಿಸಿದೆ.

ಹೀಗೆ ಜನಸಮೂಹಿತೆಯನ್ನು ಪಡೆದ ಮರಾಠಿ ವ್ಯಕ್ತಿಗಳ ಪ್ರಭಾವ ವಲಯಕ್ಕೆ ಗೋದಾವರಿ ಪ್ರದೇಶದ ಕನ್ನಡ ಜನರೂ ಸೇರುತ್ತಾರೆ.

ಭಾರತೀಯ ಸಂದರ್ಭದಲ್ಲಿ ಭಾಷೆ ಮತ್ತು ಜಾತಿ-ಧರ್ಮ - ಇವುಗಳ ಆಯ್ದೆಯ ವಿಚಾರ ಬಂದಾಗ ಭಾರತೀಯರು ಆರಿಸುವುದು ತಮ್ಮ ಜಾತಿ- ಧರ್ಮಗಳನ್ನೇ ಹೊರತು ತಮ್ಮ ಭಾಷೆಯನ್ನಲ್ಲ. ಅದಕ್ಕೆ ಎರಡನೆಯ ಸ್ಥಾನ. ಈ ಹಿನ್ನೆಲೆಯಲ್ಲಿ ಗೋದಾವರಿ ಪರಿಸರದ ಕನ್ನಡ ಜನತೆ ಜ್ಞಾನೇಶ್ವರನಂತಹ ಮರಾಠಿ ಧಾರ್ಮಿಕರ ಪ್ರಭಾವಕ್ಕೆ ಈಡಾಗಿ ತನ್ನ ಭಾಷೆಯಾದ ಕನ್ನಡಕ್ಕೆ ಮಾರಕವಾದರು. ಆದ್ದರಿಂದ ಈ ಪ್ರದೇಶದಲ್ಲಿ ಕನ್ನಡದ ಸಾಫವನ್ನು ಮರಾಠಿ ಭಾಷೆಯು ಧಾರ್ಮಿಕತೆಯ ಹೆಸರಿನಲ್ಲಿ ಆಕ್ರಮಿಸಲಾರಂಭಿಸಿತು. ಹೀಗೆ ಮರಾಠಿಮಾಯವಾಗ ತೊಡಗಿದ ಕನ್ನಡದ ನೆಲದಲ್ಲಿ ವೈದಿಕ ಮತ್ತು ವೈದಿಕೀತರ ಸಂಸ್ಕೃತಿಗಳ ನಡುವಿನ ಸೌಮ್ಯ ರೂಪಿ ಸಂಘರ್ಷ ವ್ಯಕ್ತವಾಗುತ್ತದೆ. ಈ ನೆಲೆಯಲ್ಲಿ ಲೋಕಿಕ ದೃಷ್ಟಿಯನ್ನುಳಗೊಂಡ ಸರಳ ವೈದಿಕ ಧರ್ಮದ ಪ್ರತಿಷ್ಠಾಪನೆಯೊಂದಿಗೆ, ಅದರ ಹೆಸರಿನಲ್ಲಿ ಮರಾಠಿ ಭಾಷೆಯೂ ಆ ನೆಲದ ಜನರ ಭಾಷೆಯಾಗತೊಡಗಿತು.

ಭಾಷೆ ಮತ್ತು ಧರ್ಮಗಳು ಬಂದಾದಾಗ ಅದರ ಪ್ರಭುತ್ವವು ಸಹ ಅದಕ್ಕೆ ಪೋಷಕವಾಗಿಯೇ ನಿಲ್ಲುತ್ತದೆ. ಈ ನಿಟ್ಟನಲ್ಲಿ ಆ ಪ್ರದೇಶದ ಕನ್ನಡ ಭಾಷೆಯನ್ನಾಡುವ ಸೇವಣರು ಸಹ ಮರಾಠಿಯ ಬೆಂ್ಮೆ ಕಟ್ಟಿ ನಿಂತರು. ಇದು ಅವರ ಆಳ್ವಿಕೆಯ ಕೊನೆಯ ದಿನಗಳಾಗಿದ್ದವು.

ಭಾಷೆ-ಧರ್ಮ ಮತ್ತು ಸಿಂಹಾಸನ - ಇವುಗಳ ನಡುವೆ ಇವರ ಆಯ್ದು ಸಿಂಹಾಸನವೇ ಆಗಿರುತ್ತದೆ. ಇದಕ್ಕೆ ಸೇವಣರು ಸಹ ಹೊರತಲ್ಲ. ಆದ್ದರಿಂದಲೇ ಇವರ ಬಹುತೇಕ ಶಾಸನಗಳು ಕನ್ನಡದಲ್ಲಿದ್ದರೂ ತಮ್ಮ ಆಳ್ವಿಕೆಯ ಕೊನೆಯ ಕೆಲವು ಶಾಸನಗಳು ಮಾತ್ರ ಮರಾಠಿ ಭಾಷೆಯಲ್ಲಿರುವುದು ಮೇಲ್ಮೊ ಸ್ತಾಪನ್ನೇ ಪೋಷಿಸುತ್ತದೆ.

ಅದುವರೆಗೂ ರಾಷ್ಟ್ರಕೂಟ, ಚಾಲುಕ್ಯ, ಕಲಜೂರಿ ಮೊದಲಾದ ರಾಜವಂಶಗಳಿಂದ ಆಳ್ವಿಕೆಗೊಳಿಸಿದ್ದ ಕನ್ನಡ ನೆಲದಲ್ಲಿ ಆನಂತರ ಮರಾಠಿ ಭಾಷೆ- ಸಂಸ್ಕೃತಿಯು ಉತ್ತಾನಗೊಳ್ಳುತ್ತದೆ. ಆದ್ದರಿಂದ ಕನ್ನಡಿಗರಾದ ಸೇವಣರು ಹೂಡ ತಮ್ಮ ಅನನ್ಯತೆಯನ್ನು ಮುಂದೆ ಮರಾಠಿ ಸಂಸ್ಕೃತಿಯಲ್ಲಿಯೇ ಕಂಡುಕೊಳ್ಳಲು ಯಶ್ವಿಸುತ್ತಾರೆ.

ಮರಾಠಿಯ ಅನನ್ಯತೆಯ ಮೂಲಕ ಪ್ರಕಟಗೊಳ್ಳುವ ಅಲ್ಲಿಯ ಪ್ರಭುತ್ವವು ಅದರ ಶತ್ರು ನೆಲೆಯಲ್ಲಿಯೂ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ. ಅಂದಿನ ಕಾಲಕ್ಕೆ ಅವರ ಶತ್ರುಗಳಾಗಿದ್ದವರು ಜ್ಯೇಂಧ್ರಮೀರ್ಯಾದ ಹೊಯ್ಸಳರು ಎಂಬುದು ಗಮನಾರ್ಹ.

‘ಕವಿರಾಜಮಾರ್ಗ’ದ ಹಿಂದು - ಮುಂದಿನ ಶತಮಾನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಪ್ರಧಾನವಾಗಿ ಜ್ಯೇಂಧ್ರಮೀರ್ಯಾದೊಂದಿಗೆ ಗುರುತಿಸಿಕೊಂಡಿದ್ದವು. ಇದಕ್ಕೆ ‘ಕವಿರಾಜಮಾರ್ಗ’ದಲ್ಲಿ ಉಲ್ಲೇಖಗೊಂಡಿರುವ ಮತ್ತು ಪಂಪಯುಗದ ಜ್ಯೇಂಧ್ರಮೀರ್ಯಾದ ಪುರಾವೆಗಳಾಗಿದ್ದಾರೆ. ಅದರಲ್ಲೂ ಜ್ಞಾನೇಶ್ವರ ಮತ್ತು

ಸೇವಣರ ಆಳ್ವಿಕೆಯ ಕಾಲಕ್ಕೆ ಕನ್ನಡ ನಾಡಿನ ಒಂದು ಭಾಗವನ್ನಾಳುತ್ತಿದ್ದ ಹೊಯ್ಸಳರ ತಮ್ಮ ಅನನ್ಯತೆಯನ್ನು ಮುಖ್ಯವಾಗಿ ಜ್ಯೇಂಧ್ರಮೀರ್ಯಾದ ಕನ್ನಡ ಭಾಷೆಗಳ ಮೂಲಕ ಪ್ರಕಟಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ಆ ಕಾಲಘಟ್ಟದ ಎರಡು ಪ್ರಭುತ್ವಗಳಾದ ಸೇವಣ ಮತ್ತು ಹೊಯ್ಸಳರ ನಡುವಿನ ಸಂಘರ್ಷದಲ್ಲಿ ಭಾಷೆ ಮತ್ತು ಧರ್ಮಗಳೂ ನುಸುಳುತ್ತವೆ. ಹೀಗೆ ಪ್ರಭುತ್ವಗಳ ಮೇಲಾಟದಲ್ಲಿ ಇವರೊಡೂ ಶ್ರೀಯಾತ್ಮಕವಾದ್ವರಿಂದ ಎರಡೂ ಕಡೆಯ ಸಾಮಾಜಿಕಾಗಿಗಳು ತಮ್ಮ ಸಿಂಹಾಸನಗಳನ್ನು ಕಾಯ್ದುಕೊಳ್ಳಲು ಅವನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಇಂತಹ ಸಂಕೀರ್ಣ ಸ್ನಿಹೇಶದಲ್ಲಿ ಅಭಿನ್ನರೂಪಿ ‘ಜ್ಯೇಂ-ಕನ್ನಡ’ಕ್ಕೆ ಪ್ರತಿಯಾಗಿ ವೈದಿಕಪರ ಮರಾಠಿ ಭಾಷೆ ತಲೆಯೆತ್ತಲಾರಂಭಿಸುತ್ತದೆ.

ಆ ಚರ್ಚೆಗೆ ಪೂರಕವಾಗಿ ಹೊಯ್ಸಳ ನೆಲದಲ್ಲಿಯೂ ಪುರಾವೆಗಳು ಒದಗುತ್ತವೆ. ‘ಜ್ಯೇಂ-ಕನ್ನಡ’ರಿಂದು ಗುರುತಿಸಿಕೊಂಡ ಹೊಯ್ಸಳರು ತಮ್ಮ ಶಾಸನಗಳಲ್ಲಿ ಕನ್ನಡದ ಅನನ್ಯತೆಯನ್ನು ಹೆಚ್ಚು ಹೆಚ್ಚು ಪ್ರಕಟಗೊಳಿಸುತ್ತಾರೆ. ‘ಕಣಾರಾಟ ಸಿಂಹಾಸನಾಧಿಕ್ಷರ’ ‘ಕಣಾರಾಟ ರಾಜ ಮಾತಾರಾಂಡ’ ಮುಂತಾದ ರಾಜಸಂಬಂಧಿ ಬಿರುದುಗಳು ಇವರ ಕಾಲಕ್ಕೆ ವಿಶೇಷವಾಗಿ ಗೋಚರಿಸಲಾರಂಭಿಸುತ್ತವೆ. ಈ ನಿಟ್ಟನಲ್ಲಿ ಸಾಮಂತ, ದಂಡನಾಯಕ ಮೊದಲಾದವರು ಸಹ ತಮ್ಮ ಕನ್ನಡಾಭಿಮಾನದ ಬಿರುದಾಂಕಿತಗಳನ್ನು ಶಾಸನಗಳಲ್ಲಿ ಉಲ್ಲೇಖಿಸುತ್ತಾರೆ. ‘ಕಣಾರಾಟ ಕುಳಕಮುಳ ಮಾತಾರಾಂಡ ಹೆಗಡೆ ಗೋಪಿಂದಮಯ್ಯಾ’, ‘ಕಣಾರಾಟ ವಂಶೋದ್ಭವಂ ಕರಂ ಒಪ್ಪಂ ಬಡಿದಿರ್ಫನ್ ಉಜ್ಜಿತಂ ಯಶಂ ಶ್ರೀ ವಿಷ್ಣು ದಂಡಾಧಿಪಂ’ - ಮೊದಲಾದವು ಅವುಗಳಲ್ಲಿ ಮುಖ್ಯವು.

ಬಾದಾಮಿ ಚಾಲುಕ್ಯರ ಕಾಲದಲ್ಲಿ ಇಂತಹ ಭಾಷಾ ಅನನ್ಯತೆಯ ಬಿರುದುಗಳು ಮೂಡಲಾರಂಭಿಸಿ, ಕ್ರಮೇಣ ಅವು ಮುಂದಿನ ಪ್ರಭುತ್ವಗಳ ಆಳ್ವಿಕೆಯ ಕಾಲದಲ್ಲಿ ಹೆಚ್ಚಾದವು. (ಈ ಹಿನ್ನೆಲೆಯಲ್ಲಿ ಭಾದಾಮಿ ಚಾಲುಕ್ಯರ ಸೈನ್ಯಕ್ಕೆ ‘ಕಣಾರಾಟ ಬಿಲ್’ ಎಂದು ಹೆಸರಿದ್ದು; ಇಮ್ಮಡಿ ಪುಲಕೇಶಿಯ ಸೌಸೆ ವಿಜ್ಞಿಕಾಳು ತನ್ನನ್ನು ‘ಕನ್ನಡೀ’ ಎಂದು ಕರೆಸಿಕೊಳ್ಳುತ್ತಿದ್ದ ವಿವರಗಳನ್ನು ಪೋಷಕವಾಗಿ ಗಮನಿಸಬಹುದು.) ಇಂತಹ ಬಿರುದಾಂಕಿತಗಳು ಹೊಯ್ಸಳರ ಕಾಲಕ್ಕೆ ವಿಶೇಷ ಸಂಖ್ಯೆಯಲ್ಲಿ ಪ್ರಕಟವಾದವು.

ಮರಾಠಿಯರನ್ನಾಗಿ ಗುರುತಿಸಿಕೊಂಡ ಸೇವಣರಿಗೆ ಶತ್ರು ನೆಲೆಯಲ್ಲಿ ನಿಂತು ಹೊಯ್ಸಳರು ತಮ್ಮನ್ನು ‘ಕಣಾರಾಟ’ರಿಂದು ಗುರುತಿಸಿಕೊಂಡದ್ದು ಸಹಜವೇ ಆಗಿದೆ. ಈ ಪ್ರಕ್ರಿಯೆಯಲ್ಲಿ ಕನ್ನಡದ ಭಾವುಕೆತೆಯನ್ನು ಸಹ ತಮ್ಮ ಸಿಂಹಾಸನದ ರಕ್ಷಕೆಗಾಗಿ, ಸಾಮಾಜಿಕ ವಿಸ್ತರಣೆಗಾಗಿ ಒಂದು ಪ್ರಭಿಲ ಅಸ್ತವನ್ನಾಗಿ ಮಾಡಿಕೊಂಡದ್ದು ಸಹ ವಿಶೇಷ ಸಂಗತಿಯಲ್ಲ.

ಧರ್ಮಗಳ ನಡುವೆ ಕಾಣಿಸಿಕೊಂಡ ವೈರುಧ್ಯಗಳು ಜನಸಾಮಾನ್ಯರನ್ನು ಎರಡು ಭಾಷಿಕ ಪ್ರಾಂತ್ಯಗಳಲ್ಲಿ ವಿಭಾಗಿಸಿದವು. ಈ ವಿಫೇಟನೆಯನ್ನು ಬಂಡವಾಳ ಮಾಡಿಕೊಂಡ ಅಂದಿನ ಕಾಲದ ಸಾಮಾಜಿಕಾಗಳ ವಕ್ತಾರರಾದ ಸೇವಣ - ಹೊಯ್ಸಳರು ಈ

వ్యేరుధ్వగళన్న మోదలిగే ధామిక హగూ ఆనంతరదల్లి భాషిక సంఘషణద నేలిగే ఏరిసిదరు.

సౌమ్య నేలియల్లి కాణిసికొండ ధామిక ‘వ్యేరుధ్వ’గళ ప్రభుత్వగళ ప్రవేశదింద ‘సంఘషణ’వాగి మాపచుత్తాచే. ఈ కాలదల్లి గోదావరియ కన్నడ నాడిన గడి స్పష్టవాగి దశ్మిక్షే సరియుత్తదే మత్త కన్నడిగరల్లి తమ్మ నుడియ బగీన అభిమానపు ఉత్సాహద నేలియల్లి ప్రచటగొళ్ళలారంభిసుత్తదే.

ఈ కాలదల్లి కన్నడిగరు కన్నడపర జాగ్రత్తియన్న తాళదే ఇద్దిద్దరే ధముద హసరినల్లి మరాట ప్రఘావచ హోయ్లిల నాడిగూ నుగ్గుత్తిత్తు.

ఇదు ‘కన్నడ జనపద’ద ఉత్కరద గడి చజిఫే.

‘కవిరాజమాగి’ద కాలక్షే కన్నడ దేశ ఇందిన ఆంధ్రప్రదేశద వెంగినాడిగూ (వెంగిపటు) చూడిత్తు ఎంబ సంగతి కన్నడ శాసన మత్త సాహితీ కృతిగళింద విదితవాగుత్తదే. పంప, నాగవమి, నారాయణ భట్టి, పాలుర్చికే సోమనాథ మోదలాద అనేక కన్నడ కవి- పండితర జన్మభూమి ఇదే ఆగిత్తు. ఈ ప్రదేశదల్లి జ్యేసంధమిపు ఉచ్ఛార్య స్థితియల్లిత్తు. అదరల్లి కన్నడద జ్యేన సాహిత్యవు హాసుమోక్యాగిత్తు. ఈ కాలఫట్టుదల్లి ఇదు అభగన్నడ ప్రదేశవాగిద్దరూ తెలుగు నాడిన గిప్పదేశవు సమీపవేఁ ఇత్తు. ఆద్దరింద ఏభిన్న భాషే మత్త ధముగళ అనుసంధాన అధవా సంఘషణ అధవా ఎరడూ ఒట్టిగే ఇంతక నెలదల్లి సహజవాగియే ప్రఱిమిసుత్తదే. ఈ హిన్నెలేయల్లి తెలుగు కావ్య ఇల్లి ఆత్మంత ప్రాధమిక భాషిక స్థితియల్లి రజనేయగుత్తదే.

క్రీత. 100లం తెలుగిన ఆది కవియాద నన్నయిభట్టిను ఈ ప్రదేశదవను. ఇవను బ్రాహ్మణనాగిద్దు, తన్న ప్రదేశదల్లి జ్యేసంధమిద ప్రభావవన్న తగ్గిసలు వ్యేదికమాగానుయాయాద భారత కావ్యవన్న బరెయుత్తానే. ఇదన్న వలవు తెలుగు- విద్వాంసరు ఒట్టికొండిద్దారే. అదరల్లి (Telugu Literature) ఎంబ కృతియ మున్నడియల్లి సి.ఆర్.రెడ్డి అవరు హేళువ మాతు హేచ్జు గమనాహసవాదధ్య అదు హిగిదే ‘జ్యేసమతద విచారగళింద జనర మనస్సన్న వ్యేదిక ధముద కడేగే ఒలిసికొళ్ళువుదక్కాగి నారాయణభట్టరే మోదలాదవరు తెలుగినల్లి గ్రంథ రజనేగే ఆరంభిసిదరు.”

వ్యేదిక ధమునుయాయాద కావ్యవన్న రజనే మాడిద నన్నయిను కన్నడద నెలదవనాగిరువుదరింద కన్నడ భాషేయల్లియే కావ్యవన్న బరెయబముదిత్తు. ఆదరే తెలుగినల్లి బరెదు! ఇదక్కే కారణ, అందు కన్నడ మత్త జ్యేసంధమిగళ అభిన్న రూపియాగిద్దవు. ఆద్దరింద జ్యేసంధమిద

అనన్నటేయు కన్నడద మూలక అల్లి ప్రచటవాగుతీద్దుదరింద, అంతక ధముకే ప్రతిరోధవాగి మత్తోందు ధమువన్న ప్రతిష్టాపిసువాగ సహజవాగియే భిన్న భాషేయన్న బలిసిదను. ఇదు అవనిగే పరిచితవిద్ద హగూ ఆ గడే సీమేయల్లి అంశురిసుతీద్ద తెలుగు భాషేయే ఆగిరువుదు సవ సహజవే ఆగిదే. ఇంతక భాషేయన్న కావ్యకే ఒగ్గుసువాగ విశేషవాగి సంస్కృత పద సంప్రతియన్నే ఎరిక హోయ్లాత్తానే. ఇదక్కే కారణ, అందు తెలుగు భాషేయు మహాకావ్యకే యావుదే పూవచ కవిగళింద సిద్ధగొండిరల్లు. ఆద్దరింద దేసిగొణవాద ఈ కావ్యవు అనేక ఎడగళల్లి పూణి సంస్కృత కావ్యవే ఎంబ భ్రమేయన్న మట్టిసుత్తదే ఎంబ అభిప్రాయివిదే.

మహాకావ్యకే సిద్ధగొండిరద అధవ అదన్న ఆ రీతియల్లి బలసువుదే ముఖ్య ధ్వేయవాగిద నన్నయినిగే తన్న కావ్య నిమిత్తియల్లి అనేక తొడరుగళ సంభవిసివే. అంతక ఎడగళల్లి నేరవాదవను కన్నడద పండిత నారాయణ భట్టి, అవనే హేళువంతే-

“నరనకు నారాయణను హేలే, నాకు ఈ భారత రజనలో నారాయణభట్టు సహకారములనందినాడు”

తందరే యుద్ధదల్లి అజుసనిగే నారాయణ హేగే సహాయ మాడిదనో హాగె ననగే ఈ భారతరజనేయల్లి నారాయణభట్టు సహాయ మాడిద్దానే.

కన్నడద నెలదల్లి జ్యేసంధమిద ప్రభావవన్న తగ్గిసువ నిష్టినల్లి కన్నడద నారాయణ భట్టి మత్తు తెలుగున నన్నయిభట్టు - ఇబ్బరూ ఒండాగుత్తారే. ఇబ్బరూ ఒందే ధముద భిన్న భాషికరు. ఆదరూ సంస్కృతపరరు. ఆదరే వ్యేదిక ధముద వస్తురాద ఇవరిగే భాషేగళిగింత తమ్మ ధమువే అత్యేత ముఖ్యి. ఆద్దరింద నన్నయ తన్న ప్రదేశదల్లి జ్యేన సాహిత్య మత్తు ధముద ప్రభావకే ఎదురాగి వ్యేదిక ధమువన్న తరబీచేంబ అజల నిష్టయింద తెలుగు వ్యేదిక కావ్య బరెయలు ముందాదరే, అదక్కే కన్నడద నారాయణ భట్టిను కన్నడాభిమానవన్న శింజిత్తు సోచిసికొళ్ళదే అవన బెన్నిగే నింతను.

కన్నడద నెలదల్లి మోదలిగే కన్నడిగనోబ్బన సహకారదింద తెలుగు కావ్య రజనేయాదద్ద ధము సంఘషణదల్లియే వినః భాషా జగళదల్లి అల్ల. కారణ, హిందే హేళిదంత నమ్మ జరిత్తెయల్లి జాతి-ధముగళగాగి బడిదాడి సత్త నిదత్తనగళివయే వినః భాషేగాగి సత్త ఒండూ నిదత్తన సిగువుదిల్ల. (కనొటికద నవ వసాహతు కాలద కెలవోందు ఘటనేగళన్న మోరతుపడిసి).

ತೆಲುಗು ಕಾವ್ಯದ ಆರಂಭಪು ಧರ್ಮ ಸಂಘರ್ಷದಿಂದ ಸಂಭವಿಸುವಾಗ ಸಂಸ್ಕರ್ತದ ಬಗೆಗಿನ ತೀವ್ರ ಬಲವು ಮತ್ತು ತೆಲುಗು ಭಾಷೆಯ ಬಗೆಗಿನ ಸಾಧಾರಣ ಅಭಿಮಾನವೂ ವ್ಯಕ್ತಗೊಳ್ಳುತ್ತದೆ.

ಕಾಲಕ್ರಮೇಣ ಈ ಪ್ರದೇಶದಲ್ಲಿ ಜ್ಯೇಂಧ್ರಮರ್ಹದ ಪ್ರಭಾವವು ಇಳಿಮುಖಿವಾಗುತ್ತಾ ಸಾಗುತ್ತದೆ. ಇದರೊಂದಿಗೆ ಕನ್ನಡವೂ ಅನಾಥವಾಗುತ್ತದೆ; ತೆಲುಗು ಗರಿಗದರಲಾರಂಭಿಸುತ್ತದೆ.

‘ಕರ್ಮಿಕಾರ್ಯ’ ಕಾಲದ ಕನ್ನಡ ನಾಡಿನ ಗಡಿರೇಖೆಯು ಪೂರ್ವ ದಿಕ್ಕಿನಿಂದ ಪಶ್ಚಿಮಕ್ಕೆ ಸರಿಯುತ್ತದೆ.

ಅಡಿಟಿಪ್ಪಣಿಗಳು

೧. ಶಂ.ಬಾ. ಜೋತಿ (ಸಂ.), ಕನ್ನಡ ಸಂಸ್ಕृತಿಯ ಪೂರ್ವ ಪೀಠಿಕೆ, ಭಾಗ. ೧, ಪು. ೪೨೦, ಸಮಾಜ ಪ್ರಸ್ತುತಾಲಯ, ಧಾರವಾಡ, ೧೯೬೫.
೨. ಶಂ.ಬಾ. ಜೋತಿ (ಸಂ.), ಕೊರ್ಕೆಯಾದ ಕನ್ನಡ, ಪು. ೮೦, ಸಾಹಿತ್ಯ ಪ್ರಕಾಶನ, ಹುಬ್ಳಿ, ೧೯೮೮.

*

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ

ವಂ.ಎ.(ಕನ್ನಡ), ವಂ.ಎ.(ಭಾಷಾರ್ಥಿಕ್ಕಾನ್), ವಂ.ಎ.(ಇಂಗ್ಲಿಷ್), ಪಿಎಚ್.ಡಿ.(ಕನ್ನಡ)
ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸ್ಕೂಲ್‌ಕೋಂಕ್ರೆಟ್ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ
ಕೋಲಾರ-೫೬೩೧೦೧. kaavem@gmail.com. ಫೋ: ೯೩೪೩೮೭೩೬೮
ವೆಬ್‌ಸೈಟ್: www.kavemsri.com

ವಿಮರ್ಶ, ವೈಚಾರಿಕ, ಅಧ್ಯಯನ ಕೃತಿಗಳು

ವೊನ ಮಾತಾದಾಗ(೧೯೬೨), ಕನ್ನಡಪರ ಚಿಂತನೆ ಮತ್ತು ಪರಂಪರೆ (೨೦೦೦),
ನೆಲದ ಕಣ್ಣ (೨೦೦೧), ಕನ್ನಡ ರಂಗಭೂಮಿ (೨೦೦೫), ಕನ್ನಡ ಚಳುವಳಿ ಮತ್ತು
ಚಿಂತನೆ (೨೦೦೬), ಉರಿಯ ಪೇಟೆ (೨೦೦೯), ಕನ್ನಡ ಸಾಹಿತ್ಯ: ತತ್ವ ಮತ್ತು
ವಿಮರ್ಶ (೨೦೧೦), ದಲಿತತ್ವ: ಅಕ್ಷರವಾಗದ ಆತ್ಮಕಾಂತಾನಕ(೨೦೧೦), ಭಾಷೆ ಮತ್ತು
ಜಾನಪದ(೨೦೧೧), ಬರೆದಂತೆ ಹರಿದ ಜಿತ್ತ (೨೦೧೨), ಕುವೆಂಪು ನಾಟಕಗಳು
ಮತ್ತು ಸಮಕಾಲೀನತೆ (೨೦೧೨), ರಂಗ ಸಂವಾದ (೨೦೧೨)

ಕರ್ಮಿ, ಭಾವಗೀತೆಗಳ ಸಂಕಲನಗಳು

ಕಾವ್ಯ ಕೋಗಿಲೆ (೧೯೬೦), ಚಂದ್ರಶಾರೆ ಉರಿನಲ್ಲಿ (೧೯೬೦), ಬದುಕು ನಿತ್ಯ
ಶ್ರಾವಣ (೧೯೬೨), ಅಭಿಮಾನದ ಹಣತೆ (೧೯೬೨), ಮಣ್ಣಿನ ದೋಷ (೧೯೬೨).
ಗೂಡು ಕಟ್ಟಿದ ಹಕ್ಕಿ (೨೦೧೧)

ವಿಚಾರ-ವಿಮರ್ಶ, ಕರ್ಮಿಗಳ ಸಂಪಾದಿತ ಕೃತಿಗಳು

ಕನ್ನಡ ಭೇರಿ(೧೯೬೨), ಅಭಿರಾಮ(೧೯೬೨), ಕನ್ನಡ ಸಾಹಿತ್ಯ ಮತ್ತು ಕನಾಂಟಿಕತ್ವ (೧೯೬೨), ಬಂಡಾಯುಕಾಲು ಶತಮಾನ(೨೦೦೬), ಹೋರಾಟದ ನೂರು
ಹಾಡುಗಳು (೨೦೧೧), ಶಿಶುನಾಳ ಶರೀಫ ಮತ್ತು ಇತರೆ ಅನುಭಾವಿಗಳು(೨೦೧೧),
ಕೋಮು ಸೌಹಾದರ್ಶ ಮತ್ತು ಸಮಕಾಲೀನತೆ(೨೦೧೧), ವಿಚಾರ ಸಾಹಿತ್ಯ: ೧೯೬೦-
೨೦೧೦: ಪ್ರಾತಿನಿಧಿಕ ಸಂಪುಟ(೨೦೧೧), ಕೋಮು ಸೌಹಾದರ್ಶ ಮತ್ತು ಪರಂಪರೆ
(೨೦೧೨), ಕೋಮು ಸಾಮರಸ್ಯ: ಶತಮಾನಗಳ ಕಾವ್ಯಸಾಕ್ಷಿ (೨೦೧೨), ಮನುಷ್ಯ
ಜಾತಿ ತಾನೋಂದೆ ವಲಂ (೨೦೧೨)

ಭಾವಗೀತೆಗಳ ಧ್ಯನಿಸುರುಳಿ / ಸಿ.ಡಿ.ಗಳು

ಕಾವ್ಯ ಕೋಗಿಲೆ (೧೯೯೦), ಬದುಕು ನಿತ್ಯ ಶ್ರಾವಣ (೧೯೯೨), ಈ ಮೌನವೇಕೆ? (೨೦೧೧), ನಗುತಿರು ಎಂದೆಂದು(೨೦೧೧), ಅಭಿಮಾನದ ಹಣತೆ (೨೦೧೧), ಹಳದಿ ಕೆಂಪಿನ ಹಾಡು(೨೦೧೧), ಕನ್ನಡ ಎಂದರೆ ಬರಿ ನುಡಿ ಅಲ್ಲ(೨೦೧೧), ಮತ್ತೆ ಕಾವ್ಯ ಕೋಗಿಲೆ(೨೦೧೧), ಗೂಡು ಕಟ್ಟಿದ ಹಕ್ಕಿ(೨೦೧೧), ನೀನೇ ನನ್ನ ಕೆಲ್ಲು (೨೦೧೨), ಭಾವದ ಬೆನ್ನೇರಿ (೨೦೧೨), ಜಾಗೃತಿ ಗೀತೆಗಳು (೨೦೧೨)

ಪ್ರಶ್ನಾಗಳು

‘ಕನ್ನಡಪರ ಚಿಂತನೆ ಮತ್ತು ಪರಂಪರೆ’ ಕೃತಿಗೆ –ರಾಮಚಾಧವ ಪ್ರಶ್ನಾಗಳು (೨೦೦೦), ‘ದಲಿತತ್ವ : ಅಕ್ಷರವಾಗದ ಆತ್ಮಕಥಾನಕ’ ಕೃತಿಗೆ ಡಾ.ಎಲ್.ಬಸವರಾಜು ಅಮೃತ ಸಾಹಿತ್ಯ ಸಮೀಕ್ಷೆನ ಪ್ರಶ್ನಾಗಳು (೨೦೧೧) ಮತ್ತು ದಲಿತ ಸಾಹಿತ್ಯ ಪರಿಷತ್ತಿನ ಪ್ರಸ್ತರ ಪ್ರಶ್ನಾಗಳು (೨೦೧೧), ಕೆಂಪೇಗೌಡ ಪ್ರಶ್ನಾಗಳು (೨೦೧೧).

*